

# **TIGHT BINDING BOOK**

UNIVERSAL  
LIBRARY

**OU\_198577**

UNIVERSAL  
LIBRARY







# ಆಲಿವರ್ ಟ್ರೈಸ್ಟ್

ಚಾರ್ಲ್ಸ್ ಡಿಕೆನ್ಸ್ ಮಹಾಕವಿಯ  
ಮೂಲಕಾದಂಬರ್ಯ ಸಂಗ್ರಹ

ಸಂಗ್ರಹಕಾರಕು:

ಜಿ. ಪಿ. ರಾಜರತ್ನಂ

ಬ್ರಹ್ಮಾಂಡದಲ್ಲಿ ಕಾರ್ಯಕ್ರಮ ಮಾರ್ಪಾಠಿ  
ಬ್ರಹ್ಮಾಂಡದಲ್ಲಿ ಕಾರ್ಯಕ್ರಮ ಮಾರ್ಪಾಠಿ

ಎಸ್. ಎಸ್. ಎನ್. ಬುಕ್ ಡಿಸ್ಟ್ರಿಬ್ಯೂಟರ್

ನ್ಯಾ ಮಾರ್ಕೆಟ್, ಬೆಂಗಳೂರು

[ರೂ. ೧/೫

[ ಇಲ್ಲಿ ಹಕ್ಕುಗಳನ್ನು ಕಾಡಿರಿಸಿದೆ] .

## ಜಿ. ಪಿ. ರಾಜರತ್ನಂ ಬರೆದ ಹೊಸ ಪುಸ್ತಕಗಳು

- ०                    ಗಾತಮು ಬುಧ್ಯ  
                       ಬಾ ಕರೂ ಬಾ  
                       ಗೋಳಿಹಾರಿನ ಗಾಯಕರು  
                       ಮಕ್ಕಳ ಮಂಭೌಸನ್‌  
                       ಪಂಡಿತನ ನೆರಳು  
                       ತೆನಾಲಿ ರಾಮು  
                       ಚಿಕ್ಕಮಕ್ಕಳ ಏಪಾವ್  
                       ಪುಟ್ಟಾಣಿ ಪಂಚತಂತ್ರ  
                       ಲೋಹ ವರಾಹ  
                       ಪದರಂದ ಹಡಸ್ಯೆದು ಪರುಷದ ವರೆಗಾನ ಮಕ್ಕಳಿಗೆ  
                       ಸ್ವಚ್ಚಾವಾದ ಶುಚಿಯಾದ ಸಚಿತ್ರವಾದ ಸಾಹಿತ್ಯ

೨೧೫೬

★  
ಬ್ರಹ್ಮಾಂದಿರ ಪ್ರಾಯಃ

ಮುದ್ರಣ ಕಾರೆರು :

ಬಿ. ಎಸ್. ನಾರಾಯಣರಾವ್  
“ಇಂಜಾರ ಪ್ರೈಸ್”, ಗಾಡನಪೇಟೆ, ಬೆಂಗಳೂರು ನಗರ

## ಬಿನ್ನಹ

“ಆಲಿವರ್ ಟ್ರೈಸ್ಪ್” ಎಂಬುದು ಒಬ್ಬ ಬಡಹುಡುಗನ ಕನ್ನನಿಪ್ಪುರುಗಳನ್ನು ಚಿತ್ರಿಸುವ ಕಾದಂಬರಿ. ಇಲ್ಲಿ ಮುಂದಿನ ಪುಟಗಳಲ್ಲಿರುವುದು ಈ ಕಾದಂಬರಿಯ ಸಂಗ್ರಹ. ಮೂಲ ಕಾದಂಬರಿ ಈ ಸಂಗ್ರಹಕ್ಕೆ ಮೂರು ನಾಲ್ಕುರಮ್ಮೆ ದೊಡ್ಡದಾಗಿದೆ. ಈ ಮೂಲಕಾದಂಬರಿಯನ್ನು ಬರೆದವನು ಚಾರೆಲ್ಸ್ ಡಿಕೆನ್ಸ್ ಎಂಬ ಇಂಗ್ಲೀಂಡ್ ದೇಶದ ಒಬ್ಬ ಮಹಾಕವಿ. ಆತನು ಈ ಆಲಿವರ್ ಟ್ರೈಸ್ಪ್ ಬರೆಮ ಇಂದಿಗೆ 110 ವರುಷಗಳಾಗಿವೆ.

ಚಾರೆಲ್ಸ್ ಡಿಕೆನ್ಸ್ ಗಾಗಿರಲ್ಲಿ ಹುಟ್ಟಿದ್ದ. ಆತನ ತಂದೆ ಒಂದು ನೌಕಾಕಾರ್ಯಾಲಯದಲ್ಲಿ ಗುರುತ್ವಾಸ್ತಾನಾಗಿದ್ದ. ಡಿಕೆನ್ಸ್‌ಗೆ ಇನ್ನೂ ಹತ್ತು ವರುಷ ವಯಸ್ಸಾಗುವ ವೇళೆಗೆ, ಆತನ ತಂದೆ ಇದ್ದುದನ್ನೆಲ್ಲ ದುಂದು ಮಾಡಿ, ಸಾಲಗಾರರ ಕೈಯಲ್ಲಿ ನರಳೆ, ಸೆರೆಪುನೆಯನ್ನು ಸೇರಬೇಕಾಯಿತು. ಆಗ ಮನೆಯನ್ನು ನಿರ್ವಹಿಸುವ ಭಾರ ಆ ಹುಡುಗನ ಮೇಲೆ ಬಿತ್ತು. ಅದಕ್ಕಾಗಿ ಆತ ಬೂಟ್ಟಿಗೆ ಬಳಿಯುವ ಬಣ್ಣಗಳನ್ನು ತಯಾರಿಸುವ ಒಂದು ಕಾರಖಾನೆಯಲ್ಲಿ ಕೂಲಿಕೆಲಸಕ್ಕೆ ಸೇರಿದ. ಆ ಬಣ್ಣದ ಸೀಸೆಗಳ ಮೇಲೆ ಚೋಟಿ ಅಂಟಿಸುವ ಕೆಲಸಕ್ಕೆ ಅವನಿಗೆ ವಾರ್ಡ್‌ಕ್ಕೆ ಆರು ಷಿಲ್ಲಿಂಗ್ ಕೂಲಿ ಕೊಡುತ್ತಿದ್ದರು.

ಅದರೆ ಡಿಕೆನ್ಸ್‌ನ ಅದೃಷ್ಟ ಚೆನ್ನಾಗಿತ್ತು. ಆ ಬಡತನ ಬಹಳ ದಿವಸ ನಿಲ್ಲಲಿಲ್ಲ. ಬೇಗನೆ ಅವನು ಆ ಕೂಲಿ ಕೆಲಸವನ್ನು ಬಿಟ್ಟು, ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ, ನ್ಯಾಯವಾದಿಯ ವೃತ್ತಿಗೆ ಬಂದ.

ಅದರೆ ಡಿಕೆನ್ಸ್‌ಗೆ ತಾನು ಬರಹಗಾರನಾಗಬೇಕೆಂದು ಬಹಳ ಆಸೆಯಿತ್ತು. ಅದು ಆತನ ಅನೇಕ ವಯಸ್ಸಿನ ವೇళೆಗೆ ಈಡೆರಿತು. ‘ಘಾಫ್ರ

ಹ್ಯಾಂಡ್ ಎಂಬ ಶೀಫ್ಸ್‌ಲಿಪಿಯನ್ನು ಕಲಿತು, ವರ್ತಮಾನಪತ್ರವೊಂದರಲ್ಲಿ ವರದಿಕಾರನಾಗಿ ಸೇರಿದ. ಅಲ್ಲಿಯೇ ಆತನ ಮೌದಲ ಕಾದಂಬರಿಯೂ ಸಕಲಜನಪ್ರಿಯನ್ನು ಆದ “ಪಿಕಾವಿಕಾ ಪೇಪರ್ಸ್” ಎಂಬುದು ತಿಂಗಳು ತಿಂಗಳಿಗೂ ಭಾಗಭಾಗವಾಗಿ ಪ್ರಕಟಿಸಾಯಿತು. ಆದೇ ಕಾಲದಲ್ಲಿಯೇ ಪಿಕಾವಿಕಾ ಪೇಪರ್ಸ್ ಇನ್ನೂ ಪ್ರಕಟಿಸಾಗುತ್ತಿದ್ದಾಗಲೇ ಈ ‘ಆಲಿವರ್ ಷೈಸ್ಪ್ಸ್’ ಕೂಡ ಭಾಗಭಾಗವಾಗಿ (ಗ್ರಾಜ್-೧೯) ಪ್ರಕಟಿಸಾಯಿತು.

ಅನಂತರ ಜನರಿಗೆ ಡಿಕೆಸ್‌ನ ಮಚ್ಚು ಹಿಡಿಯಿತು. ಆತನಾದರೂ ಮಾರ್ಪಿನ ಕಸೆಲ್‌ವಿಟ್‌, ಹಾಡ್‌ ಟ್ರೀಪ್‌ನ್ನು, ನಿಕೆಲ್‌ ನಿಕೆಲ್‌ಬಿ, ಬಾನ್‌ ಬಿ ರಡ್‌, ಡೇವಿಡ್ ಕಾಪರ್‌ಫೀಲ್ಡ್, ಡಾಂಬಿ ಎಂಡ್ ಸ್ನ್‌, ಬ್ಲಿಕ್‌ ಹೋಸ್‌, ಟೀಲ್‌ ಆಥ್‌ ಟ್ರೀ ಸಿಟೀಸ್‌, ಲಿಟ್‌ಲ್‌ ಡಾರಿಟ್‌, ಆವರ್‌ ಮುಖ್ಯಚುಯೆಲ್‌ ಫ್ರೀಂಡ್‌, ಗ್ರೀಟ್‌ ಎಕ್ಸ್‌ಪೆಕ್ಟ್‌ಇಷನ್ಸ್‌, ಲೈಫ್‌ ಆಥ್‌ ಎಡ್‌ನಾ ಡ್ರುಡ್‌, ಕ್ರೀಸ್‌ಮಸ್‌ ಕೆರಾಲ್—ಮುಂತಾದ ಅನೇಕ ಕಾದಂಬರಿಗಳನ್ನು ಬರೆದು ಲೋಕವಿಶ್ವಾತನಾದನು. ಈ ಕಾದಂಬರಿಗಳಲ್ಲಿ ಆತನಿಗೇ ಅತಿಪ್ರಿಯವಾದ, ಆತನ ದೃಷ್ಟಿಯಲ್ಲಿ ಆತ್ಮತಮವಾದ ಕಾದಂಬರಿಯೆಂದರೆ ಆತನ “ಡೇವಿಡ್ ಕಾಪರ್‌ಫೀಲ್ಡ್”. ಆತನ ವಾಚಕರೂ ಸಾಮಾನ್ಯವಾಗಿ ಈ ಆಭಿಪ್ರಾಯವನ್ನೇ ಒಪ್ಪುತ್ತಾರೆ.

ಆತ ತನ್ನ ಕೊನೆಗಾಲದಲ್ಲಿ ಬರೆಯುತ್ತಿದ್ದ ಕಾದಂಬರಿ—“ಎಡ್‌ನಾ ಡ್ರುಡ್.” ಇದನ್ನು ಮುಗಿಸದೆಯೆ ಆತ ಮಧ್ಯದಲ್ಲಿ ತೀರಿಕೊಂಡೆ. ಮೃತನಾದಾಗ ಆತನಿಗೆ ಇನ್ನೂ 58 ವಯಸ್ಸು, ಅಷ್ಟೇ. ಲಂಡನ್‌ನಲ್ಲಿ ವೆಸ್ಟ್‌ ಮಿನ್‌ಸ್ಟ್ರೀಟ್‌ ಅಬೆ ಎಂಬ ಪ್ರಖ್ಯಾತ ಧರ್ಮ ಮಂದಿರದಲ್ಲಿ, ಇಂಗ್ಲೆಂಡಿನ ಪ್ರಮುಖ ಕವಿಗಳನ್ನು ಸರ್ವಾಧಿ ಮಾಡಿರುವ ಕಡೆ ಆತನನ್ನು ಸರ್ವಾಧಿಮಾಡಿ, ಇಂಗ್ಲೆಂಡ್ ಆತನನ್ನು ಗೌರವಿಸಿತು.

ಇಂತಹ ಪ್ರಸಿದ್ಧ ಕವಿಯ ಮುಖ್ಯಕೃತಿಗಳಲ್ಲಿ ಒಂದಾದ, ಅದರಲ್ಲೂ ಸಣ್ಣ ಮಕ್ಕಳಿಗೆ ಲೋಕದಾರ್ಜುಂತ ಸ್ತ್ರಿಯವಾದ, ಆಲಿವರ್ ಷೈಸ್ಪ್ಸ್‌ನ್ನು

ನಮ್ಮ ಕನ್ನಡ ಮಕ್ಕಳಿಗೆ ತಂದು ಕೊಡಲು ಇಲ್ಲಿ ಪ್ರಯತ್ನಿಸಿದ್ದೇನೆ. ಈ ಪ್ರಯತ್ನದಲ್ಲಿ ಡಿಕೆನ್ನಿನ ಕಾವ್ಯದ ಅನೇಕ ಅಂಶ ಕೈಬಿಟ್ಟುಹೋಗಿದೆ ಎಂಬುದು ನಿಜ. ಅದರೂ ಕಢಿ ಕಿಡದ ಹಾಗೆ, ಮುಖ್ಯ ಪಾಠಗಳ ಕಳೆ ಅದನ್ನು ಉಳಿಯುವ ಹಾಗೆ, ಇಂಗ್ಲಿಷ್ ಜನರಿವನದ ‘ವಾಸನೆ’ ಅದಕ್ಕೆ ಅಪರಿಚಿತರಾದ ನಮ್ಮ ಮಕ್ಕಳಿಗೆ ಅನಾವಶ್ಯಕವಾದ ಹೊರೆಯಾಗದ ಹಾಗೆ, ಡಿಕೆನ್ನಿಗೆ ಬಡವರ ಬಗ್ಗೆ ಇದ್ದ ಅವಾರವಾದ ಕರುಣೆಯ ಭಾಯೆ ಕೊರೆಯಾಗದ ಹಾಗೆ ಈ ಕಾದಂಬರಿಯನ್ನು ಸಂಗ್ರಹಿಸಿದ್ದೇನೆ.

ಈ ಕತೆಯಲ್ಲಿ ಬರುವ ಇಂಗ್ಲಿಷ್ ಜನರ ಹೆಸರುಗಳು ನಮ್ಮ ಮಕ್ಕಳಿಗೆ ಅಪರಿಚಿತವಾದುದರಿಂದ, ಆ ಹೆಸರುಗಳನ್ನೂ ಕತೆಯಲ್ಲಿ ಅವುಗಳಿಗೆ ಸಾಬಂಧನನ್ನೂ ಸೂಲವಾಗಿ ಮಗ್ಗಲು ಪುಟ್ಟದಲ್ಲಿ ಕಾಣಿಸಿದ್ದೇನೆ. ಕತೆಯನ್ನು ಓದಲು ತೊಡಗುವುದಕ್ಕೆ ಮೊದಲು ಒಂದು ಸಲ ಆ ಹೆಸರುಗಳ ಪಟ್ಟಿಯನ್ನು ಓದಿಕೊಂಡರೆ ಕತೆಯನ್ನು ಆನುಸರಿಸುವುದಕ್ಕೆ ಸಹಾಯವಾಗುತ್ತದೆ. ಆ ಪಾಠಗಳು ಮೊದಲ ಬಾರಿಗೆ ಯಾವ ಪುಟ್ಟದಲ್ಲಿ ಕಾಣಿಸಿಕೊಳ್ಳುತ್ತವೇಯೋ ಆ ಪುಟ್ಟದ ಸಂಶೈಯನ್ನೂ ಅಲ್ಲೇ ಮಗ್ಗಲಲ್ಲಿ ಕಾಣಿಸಿದ್ದೇನೆ.

ನಮ್ಮ ಮಕ್ಕಳ ಮೇಲೆ ಇದು ಹೇಗೆ ಪರಿಣಾಮವಾಗುತ್ತದೆ ಎಂಬುದನ್ನು ನೋಡಿಕೊಂಡು, ಮುಂದೆ “ಡೇನಿಡ್ ಕಾಪರ್‌ಫೀಲ್ಡ್” ನುತ್ತು “ಪಿಕಾನಿಕ್ ಹೇಪರ್ನ್” ಈ ಎರಡನ್ನೂ ಕನ್ನಡಕ್ಕೆ ಸಂಗ್ರಹಿಸಬೇಕೆಂದಿದ್ದೇನೆ. ಅದ್ದರಿಂದ ಈ ಸಂಗ್ರಹವನ್ನು ಓದಿದವರು ಯಾರಾದರೂ ತಮ್ಮ ಅಭಿಪ್ರಾಯಗಳನ್ನೂ ಸಲಕ್ಕಿಗಳನ್ನೂ ಕಳುಹಿಸಿದರೆ, ಅವರಿಗೆ ಕೃತಜ್ಞನಾಗಿರುತ್ತೇನೆ.

—ಜಿ. ಪಿ. ರಾಜರತ್ನಂ

## పాత్రగళ పెరిజెయ

ఆలివరా ప్రైస్ట్	ఆ పుస్తకదల్లియశ్వమ ఆ బడయంగన కథ.	(2)
బంబల్	ఆలివరా ఇద్ద అనాధాలయద ఒబ్బ అధికారి.	(3)
సుసాన్	ఒబ్బ లు మనేళిలసదవళు.	(3)
సవరాబెరి	ఆలివరన్న నోదలు కేలసక్క ఇట్టుకొండవను.	(27)
భూాలీఫో	సవరాబెరియ మనేళిలసద యదుగి.	(32)
నోహ క్లే స్టోల్	సవరాబెరియ మనేళిలసద యదుగి.	(34)
దిక్కో	ఆలివరన స్నేహిత.	(50)
జాన్ డాకీన్స్	ఆలివరన్న ఫ్యాగిన్ ఎంబవన కళ్ళరకొటక్కు కరిదొయ్య “కళ్ళకొరమ”.	(58)
ఫ్యాగిన్	ఆలివరాగే ఆక్రయకొట్ట కళ్ళర నాయక.	(60)
చాల్ఫ చేట్స్	ఫ్యాగిన్న తిష్ణరతెల్ల బ్బ.	(62)
ఫ్యాంగ్	పోలీస్ అధికారి.	(73)
బ్రౌనెల్ల	ఆలివరన తండెయ స్నేహిత.	(75)
గ్రమ్ విగ్	బొన్మో ఏన గేళియ	(84)
న్యూన్స్	ఫ్యాగిన్న గుంపిన ఒబ్బ లు కథ.	(91)
బిల్	ఫ్యాగిన్న గుంపిన మహాధూత్.	(93)
టీఎంబి	స్క్యూల్స స్నేహిత; కళ్ళ.	(105)
మిస్సో మేయ్లు	ఆలివరాగే ఆక్రయకొట్ట ముదుక.	(119)
రోన్స్	ఆలివరన తాయియ తంగి.	(119)
మంక్లు	ఆలివరన మలయ్ల.	(123)
క్యూరి మేయ్లు	మిస్సో మేయ్లుయ మగ	(154)

## ನಿವರಣೆ

೧.	ಆಲಿವರನ ಜನನ ಮತ್ತು ಬಾಲ್ಯ	೧
೨.	ಆಲಿವರ್ ಇನ್ನುಷ್ಟು ಕೇಳಿದ;	೧೧
೩.	“ಆಲಿವರ್ ಬೇಕೇ ಆಲಿವರ್”	೧೯
೪.	“ಯಾರಿಗೆ ಬೇಕು ಆಲಿವರ್ ? ”	೨೨
೫.	ಆಲಿವರನ ಅಭಿವಾನ	೨೨
೬.	ಆಲಿವರನ ಪಲಾಯನ	೩೪
೭.	“ಕಳ್ಳುಕೊರಮು”	೩೫
೮.	ಆಲಿವರ್ ಕಲಿತ ವಿದ್ಯೆ	೩೬
೯.	ಆಲಿವರನ ಹೊಸ ಸ್ನೇಹಿತ	೩೭
೧೦.	ಇದು ಯಾರು ?	೩೮
೧೧.	ಆಲಿವರನ ಸತ್ಯಪರಿಹ್ಯಾ	೪೨
೧೨.	ಆಲಿವರ್ ಏನಾದ ?	೪೦
೧೩.	ಬ್ರೈನೆಲ್ಲೀ ಕಳವಳ	೪೦೧
೧೪.	ಆಲಿವರ್ ಕಂಡ ಮೊದಲ ಕಳ್ಳುತನ	೪೦೨
೧೫.	ಆಲಿವರನ ಹೊಸ ಮಿತ್ರರು	೪೦೩
೧೬.	ಸ್ವೇಚ್ಛನ ಕಡೆಗಾಲ	೪೨೨
೧೭.	ಆಲಿವರನ ಆದೃಷ್ಟ	೪೪೦
೧೮.	ಹಳೆಯ ಕತೆ	೪೪೪
೧೯.	ಇನ್ನು ಉಳಿದ ಕತೆ	೪೫೪

## ಜಿ ತ್ರಿಗಳು

- |    |  |     |
|----|--|-----|
| ೧. | ನನಗೆ ಇನ್ನು ಷಟ್ಟು ಬೇಕು                      | ೮೪  |
| ೨. | ಅಲಿವರ್‌ ನೋಹೆನನ್ನು ಕೆಡವಿದ                   | ೯೮  |
| ೩. | ಕರವಸ್ತುದ ಕಳವು                              | ೧೦೮ |
| ೪. | ಸೈಕ್ಸ್ ಮತ್ತು ನಾಜ್‌ನೀನು ಅಲಿವರನ್ನು ಹಿಡಿದದ್ದು | ೧೧೭ |
| ೫. | ಫ್ಯಾಗಿನ್‌ನ ಗುಹೆಯಲ್ಲಿ ಅಲಿವರ್                | ೧೨೬ |
| ೬. | ಬಾಗಿಲು ತೆರೆಯಿತು '                          | ೧೩೪ |
| ೭. | ಕಳ್ಳು ಸಿಕ್ಕಬಿದ್ದು                          | ೧೪೮ |
| ೮. | ಸೈಕ್ಸ್ ನಾಯನ್ನು ಕರೆದ                        | ೧೫೭ |
| ೯. | ಸೈಕ್ಸ್ ನೇಣಬಿದ್ದು                           | ೧೬೬ |

# ಆಲಿವರ್ ಪ್ರಸ್ತುತಿ

---

ಆಲಿವರನ ಜನನ ಮತ್ತು ಬಾಲ್ಯ

ಒಂಗ್ಲೆಂಡ್‌ದೇಶದ ಒಂದಾನೊಂದು ಹಳ್ಳಿಯಲ್ಲಿ, ಆ ಹಳ್ಳಿಯು ಒಂದಾನೊಂದು ಅನಾಥಾಲಯದಲ್ಲಿ, ಒಂದು ದಿನ ಒಬ್ಬ ಹೆಂಗಸು ಒಂದು ಮನುವನ್ನು ಹೆತ್ತಿರು. ಹುಟ್ಟಿದ ಆ ಮನು ಉಸಿರಾದುವುದೇ ಕವ್ಯವಾಗಿತ್ತು. ಹೆರಿಗೆಯ ಕಾಲದಲ್ಲಿ ಸಹಾಯವಾಡಿದ ವೈದ್ಯನೂ ಸೂಲಗ್ರಿತ್ಯನೂ ಆ ಮನು ಬದುಕುವುದೋ ಇಲ್ಲವೋ ಎಂದು ಬಹುಕೊತ್ತು ಶಂಕೆಪಡುತ್ತಿದ್ದರು. ಆದರೆ ಆ ಮನುವನಿನು ಗಟ್ಟಿಜೀವ ಆದಕಾರಣ ಅದು ಸ್ವಲ್ಪಹೊತ್ತಿನಲ್ಲಿಯೇ ಉಸಿರಾಡತೊಡಗಿ, ಮೆಲ್ಲಮೆಲ್ಲನೇ ಆಳಲು ಮೊದಲುವಾಡಿ, ಬರುಬರುತ್ತ ಅನಾಥಾಲಯದ ಸೂರು ಕಿತ್ತುಹೋಗುವುದೋ ಎನ್ನುವನ್ನು ಜೋರಾಗಿ ಕಿರಿಚತೊಡಗಿತು.

ಅದುವರೆಗೆ ನೀಶ್ಕಕ್ಕಿಯಿಂದ ಮಲಗಿಕೊಂಡಿದ್ದ ತಾಯಿ ಮನುವನ ಅಳುವನ್ನು ಕೇಳಿ ಮೆಲ್ಲನೇ ಮುಖ ತಿರುಗಿಸಿ, “ಆ ಮನುವನ್ನು ಇಲ್ಲಿ ಕೊಡಿ. ಒಂದು ಸಲ ಸೋಡಿ, ಸಂತೋಷದಿಂದ ಸಾಯುತ್ತೇನೆ” ಎಂದಳು.

“ಭಿ, ಭಿ, ಹಾಗೆಲ್ಲಾ ವಾತನಾಡಬಾರದು” ಎಂದು ವೈದ್ಯನೂ ಸೂಲಗ್ರಿತ್ಯನೂ ಎವ್ವೆಮೋ ಸಮಾಧಾನ ಹೇಳಿದರೂ ಆ ತಾಯಿ “ಸಾಯುವ ಮೊದಲು ಒಂದೇ ಒಂದು ಸಲ ನನ್ನ ಮನುವನ್ನು ಎತ್ತಿಕೊಂಡು ಮುದ್ದಾಡಿ ಸಂತೋಷದಿಂದ ಸಾಯುತ್ತೇನೆ” ಎಂದು ಕೈಚಾಚಿ ಬೇಡಿಕೊಂಡಳು.

ಮೈದ್ಯನು ಮಗುವನ್ನು ಮೆಲ್ಲಿನೆ ಎತ್ತಿ ಅವಳ ತೊಳೆಗಳಲ್ಲಿ ಇಟ್ಟ. ಅವಳು ಅರಿಗಳಿಗೆ ಮಗುವನ್ನು ದಿಟ್ಟಿಸಿನೋಡಿ; ಆದರ ಸೆತ್ತಿಯ ಮೇಲೆ ಒಂದು ಮುತ್ತು ಒತ್ತಿ, ಕೈಯಿಂದ ಆದರ ಮುಖವನ್ನು ನೇವರಿಸಿ, ಒಂದು ಸಲ ಬಿರುಗಣ್ಣಿ ಚಿಟ್ಟು ಸುತ್ತಲೂ ಬೆದರಿ ಬೆದರಿ ನೋಡಿದಳು. ಮೈ ಧರಫರನೆ ನಡುಗಿತು. ತಲೆ ಹಿಂದೆ ಬಿತ್ತು. ಅವಳು ಸತ್ತುಹೋಡಳು.

ಮಗುವಂತೂ ಉರೂ ಕೇರಿಯೂ ಒಂದಾಗುವ ಹಾಗೆ ಕಿರಜುತ್ತಲೇ ಇತ್ತು. ತಾನು ತಾಯನ್ನು ಕಳೆದುಕೊಂಡು ತಬ್ಬಲಿಯಾಗಿ, ಯಾರ ಯಾರ ಕೈಯಲ್ಲಿ ಸಿಕ್ಕಿ ಏನೇನು ಕಷ್ಟಗಳನ್ನು ಅನುಭವಿಸಬೇಕಾಗಿತ್ತೋ ಅದನ್ನೆಲ್ಲ ಶಿಳದಿದ್ದರೆ ಆ ಮಗು ಇನ್ನೂ ಗಟ್ಟಿಯಾಗಿ ಕಿರಜುತ್ತಿತ್ತೆಂದು ಕಾಣುತ್ತದೆ.

ಆದು ಹೇಗೂ ಇರಲಿ; ಆಲಿವರ್ ತಂತೂ ಹುಟ್ಟಿದ ಕೆಲವೇ ಗಳಿಗೆ ಗಳಲ್ಲಿ ತನ್ನ ತಾಯನ್ನು ತಿಂದುಕೊಂಡು ತಬ್ಬಲಿಯಾದನು.

“ತಾಯಿ ಇಲ್ಲದ ತಬ್ಬಲಿಯನ್ನು ಇಲ್ಲಿ ಇಟ್ಟುಕೊಳ್ಳಲಾರೆನು. ಇಲ್ಲಿಂದ ಮೂರು ಮೈಲು ಆಚೆ ಇರುವ ಈ ಅನಾಥಾಲಯದ ಶಾಶೀಗೆ ಇದನ್ನು ಕಳುಹಿಸೋಣ” ಎಂದು ಅಲ್ಲಿನ ಅಧಿಕಾರಿಗಳು ಮಾತನಾಡಿ ಕೊಂಡು, ಹಾಗೆಯೇ ಮಾಡಿದರು. ಆ ಅನಾಥಾಲಯದ ಶಾಶೀಯಲ್ಲಿ ಹೀಗೇ ಇನ್ನೂ ಇಪ್ಪತ್ತು ಮೂವತ್ತು ಮಕ್ಕಳಿದ್ದರು. ಅಲ್ಲಿನ ಸುಖ ಹೇಳತೀರದು. ಮಲಗುವುದಕ್ಕೆ ತಾಯಿನೆಲ. ಹೆಚ್ಚಿಗೆ ತಿಂದರೆ ಹೊಟ್ಟಿ ನೋವು ಬರುತ್ತದೆಂದು ಅರೆಹೊಟ್ಟಿಗೆ ಗಂಜಿ. ಮೈಗೆ ತುಂಬ ಭಾರವಾಗಿ ಬಾರದೆಂದು ತೊಡಲು ಹರಕು ಬೆಂದಿ. ಇಂಥ ದಿವ್ಯವಾದ ಸುಖದಲ್ಲಿ ಆ ಮಕ್ಕಳನ್ನು ಬೆಳೆಸುವ ಹೆಂಗಸಿಗೆ ಅವಳ ಕಷ್ಟಕಾಗಿ ಅನಾಥಾಲಯದವರು ಸಂಬಳ ಕೊಕುತ್ತಿದ್ದರು. ತಲಾ ಒಂದೊಂದು ಮಗುವಿಗೂ ಒಂದೊಂದು ವಾರಕ್ಕೆ ಏಳು ಪೆನ್ನು ಯಲ್ಲದೆ ನೇಲೆ ಕೊಷರಿಗೆ ಅಧ್ಯ ಪೆನ್ನು ಆ ಹೆಂಗಸಿಗೆ ಸಂಪಾದನೆಯಾಗುತ್ತತ್ತು.

ಈ ರೀತಿಯ ಪರಿಪೂರ್ವಕೆಯಿಂದ ಮಹ್ಯಾಳು ಏನು ಮೈ ತುಂಬಿ ಕೊಂಡಾನು? ಹಾಗಾಗಿ, ಆಲಿವರ್, ಒಂಬತ್ತು ವರುವಗಳಾದರೂ ಬರಿಯ ಮೂಲಿ ಚಕ್ಕಾಳ ಮಾತ್ರವಾಗಿದ್ದೆ. ಅದರೇನು? ಅವನ ಜೀವ ಗಟ್ಟಿಜೀವ ಎಂದು ಹಿಂದೆಯೇ ಹೇಳಲಿಲ್ಲವೆ? ನೊದಲೇ ಗಟ್ಟಿಯಾಗಿದ್ದ ಜೀವ ಆ ಅನಾಧಾಲಯದ ಅಧಾರಹಾರದಿಂದ ಇನ್ನುಷ್ಟು ಗಟ್ಟಿಯಾಯಿತು, ಅಲ್ಲಿನ ಕವ್ಯಕಾರ್ಮಣ್ಯಗಳ ಕುಲಿಮೆಯಲ್ಲಿ ಕಾದು ಕಬಿಣವಾಗಿ ಮತ್ತುಷ್ಟು ಗಟ್ಟಿಯಾಯಿತು. ಅಂತೋ, ಹಾಗೂ ಹೀಗೂ ಆಲಿವರ್ ಒಂಬತ್ತು ವರುವ ಸಾಯದೆ ಬದುಕಿ ಬೆಳಿದ.

ಒಂದು ದಿನ, ಅವನ ಒಂಬತ್ತನೆಯ ಹುಟ್ಟಿದ ಹಬ್ಬ. ಓಹೋ, ಎಂಥ ಹುಟ್ಟಿದ ಹಬ್ಬ: ಆ ಮನೆಯಲ್ಲಿ ಆ ಮಹ್ಯಾಳನ್ನೆಲ್ಲ ನೋಡಿಕೊಂಡು, ಪ್ರತಿ ತಲೆಯೋಂದಕ್ಕೆ ವಾರವಾರವೂ ಏಳು ಪೆನ್ನಿ ಯಲ್ಲದೆ ಮೇಲೆ ಕೊಸರು ಅಧ್ಯ ಪೆನ್ನಿ ಸಂಪಾದಿಸುತ್ತಿದ್ದ ಆ ಹೆಂಗಸು ಆ ದಿನಸ ಆಲಿವರನನ್ನೂ ಅವನ ಜೊತೆಯ ಇನ್ನಿಬ್ಬರು ತಬ್ಬಲಿಗಳನ್ನೂ ರಪರಪನೆ ಚೆಚ್ಚಿ, ನೆಲ ಮಾಳಗೆಯಲ್ಲಿ ಕೂಡಿಸಿ, ಬಾಗಿಲಿಗೆ ಚೆಲಕ ಹಾಕಿಬಿಟ್ಟಿದ್ದಳು. ಆಲ್ಲಿ ಅನ್ನ ನೀರಿಲ್ಲದೆ, ಜೊತೆಯ ಇಬ್ಬರು ತಬ್ಬಲಿಗಳೊಡನೆ ನಮ್ಮ ಆಲಿವರ ತನ್ನ ಒಂಬತ್ತನೆಯ ಹುಟ್ಟಿದ ಹಬ್ಬವನ್ನು ವಜ್ಞಂಭಣೆಯಿಂದ ಗೋಳಾ ದುತ್ತಾ ನೇರವೇರಿಸುತ್ತಿದ್ದನು.

ಆ ವೇಳೆಗೆ ಆ ಮನೆಯ ತೋರ್ಟದ ಬಾಗಿಲನ್ನು ತೆಗೆಯಬೇಕೆಂದು ಯಾವನ್ನೋ ಒಬ್ಬನು ಕವ್ಯಪಡುತ್ತಿದ್ದುದನ್ನು ಆ ಮನೆಯ ಹೆಂಗಸು ಕಿಟಕಿಯಿಂದ ನೋಡಿ ಬೆಚ್ಚಿದಳು.

ಬಂದವನ ಹೆಸರು ಒಂಬಲ್. ಅವನು ಆ ಅನಾಧಾಲಯದ ಒಬ್ಬ ಅಧಿಕಾರಿ.

“ಬಂದೆ, ಬಂದೆ, ಒಂಬಲ್ ಮಹಾಶಯ್.” ಎಂದು ಆ ಮನೆಯಾಕೆ ಕಿಟಕಿಯ ಒಳಗಿಂದಲೇ ಕೂಗಿಕೊಂಡು, “ನಿ, ಸುಸಾನ್, ಆ

ಹಾಳು ಅಲಿವರನನ್ನೂ ಆ ಇನ್ನೀರದು ತಬ್ಬಿಗಳನ್ನೂ ಬೇಗ ಮೇಲೆ ಎಳಿದುಕೊಂಡು ಹೋಗಿ, ಚೆನ್ನಾಗಿ ಅವರ ನುಖ ತೊಳಿ” ಎಂದು ತನ್ನ ಸೇವಕಿಗೆ ಆಜ್ಞೆ ಮಾಡಿ, “ಬಂದೆ, ಬಂದೆ, ಬಂಬಲ್ ಮಹಾಶಯ” ಎಂದು ಕೊಗಿಕೊಳ್ಳುತ್ತಾ ಓಡಿಬಂದು, ತೋಟಿದ ಬಾಗಿಲನ್ನು ತೆಗೆದಳು.

ಬಂಬಲ್ ನ ನುಖ ಕೋಪದಿಂದ ಕಂಡವಾಗಿತ್ತು. ತೆಗೆದ ತೋಟಿದ ಬಾಗಿಲನ್ನು ಕಾಲಿನಿಂದ ಒದ್ದು ವಟಗುಟ್ಟಿತ್ತು ಮನೆಯೊಳಕ್ಕೆ ನಡೆದ. ಮನೆಯಾಕೆ ಅವನ ಹಿಂದೆಯೇ ಓಡುತ್ತ “ಭೀ, ಭೀ, ನೀವು ಎಷ್ಟುಹೊತ್ತು ಶಾದಿರಬೇಕಾಯಿತು. ಈ ಮಕ್ಕಳ ಆಟವೆಂದರೇ ಹೇಗೆ. ಮಕ್ಕಳು ತೋಟಿದ ಬಾಗಿಲಿನ ಜಿಲಕ ಹಾಕಿದ್ದು ತಿಳಿಯಲೇ ಇಲ್ಲ” ಎಂಣು ಹೆಲ್ಲು ಕಿರಿದಳು.

ಆದರೂ ಬಂಬಲ್ ನ ಅಸಮಾಧಾನ ಇಳಿಯಲ್ಲಿ. “ಅನಾಥಾ ಲಯದ ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದರೆ, ಹೇಗೇ ತಾನೇ ನೀವು ಮರ್ಯಾದೆ ಮಾಡುವುದು” ಎಂದು ಆಕ್ಷೇಪಿಸಿದನು.

“ಇಲ್ಲ, ಇಲ್ಲ, ಬಂಬಲ್ ಮಹಾಶಯ. ನೀವು ಬರುತ್ತೀರಿ ಎಂದು ಕೇಳಿದರೆ, ಪಾಪ, ಮಕ್ಕಳಿಗೆ ಎಷ್ಟೋ ಸಂತೋಷ. ನಿಮ್ಮ ಆಗಮನ ವನ್ನು ಅವರಿಗೆ ತಿಳಿಸಿ ಬರುವವ್ಯವರಲ್ಲಿ ಇಷ್ಟು ಹೊತ್ತಾಗಿಹೋಯಿತು. ದಯಮಾಡಿ ಕ್ಷಮಿಸಬೇಕು” ಎಂದು ಅವಳು ಅತಿ ವಿನಯದಿಂದ ಹೇಳಿದಳು.

ಅವಳ ವಿನಯವನ್ನು ಕಂಡು ಬಂಬಲ್ ಸ್ವಲ್ಪ ಶಾಂತನಾಗಿ, “ಇರಬಹುದು, ಇರಬಹುದು. ನಡೆಯಿರಿ, ಮನೆಯೊಳಕ್ಕೆ ಹೋಗೋಗೋಣ. ಮಾತನಾಡುತ್ತಾ ಇಲ್ಲಿಯೇ ನಿಲ್ಲಲು ನನಗೆ ವಿರಾಮವಿಲ್ಲ. ಕೆಲಸ ಕೈತುಂಬ ಇದೆ” ಎಂದನು.

ಇಬ್ಬರೂ ಮನೆಯೊಳಕ್ಕೆ ಬಂದರು. ಒಳಗಿನ ಹಜಾರದಲ್ಲಿ ಇಟ್ಟಿಗೆಯ ನೆಲದ ಮೇಲೆ ಮನೆಯಾಕೆ ಬಂದು ಚುಚ್ಚಿ ಎಳಿದು ತಂದಿಟ್ಟಿಳು.

ಬಂಬಲ್ ತನ್ನ ಮುಂದೆ ಇದ್ದ ಮೇಚಿನ ಮೇಲೆ ತನ್ನ ಟೊಎಸಿಯನ್ನೂ ದೊಡ್ಡಿಯನ್ನೂ ಇರಿಸಿ, ಕುಣಿಯ ಮೇಲೆ ಕುಳತು, ಜೀಬಿನಿಂದ ಒಂದು ವಸ್ತುವನ್ನು ಹೊರಗೆಕೊಂಡು, ಮುಖದ ಮೇಲಿನ ಚೆವರನ್ನು ಉರಿಸಿಕೊಂಡು, ಮೇಚಿನ ಮೇಲಿದ್ದ ತನ್ನ ಟೊಎಸಿಯನ್ನು ನೋಡಿ, ಅದರ ಕಡೆಗೆ ಒಂದು ಮೇಲುನಗೆ ಬೀರಿದನು.

ಅನಂತರ ಬಂಬಲ್ “ಒಕ್ಕೆಯದು” ಎಂದು ತನ್ನ ಜೀಬಿನಿಂದ ಒಂದು ಸಣ್ಣ ಪುಸ್ತಕವನ್ನು ಹೊರಗೆಕೊಂಡು, “ನಾವು ಆಲಿವರ್ ಟ್ರಾಸ್ ಎಂದು ನಾಮಕರಣ ಮಾಡಿದ ಹುಡುಗ್ನಿಗೆ ಈ ದಿವಸ ಒಂಬತ್ತು ವರುಷ ತುಂಬಿದೆ” ಎಂದನು.

“ಹೌದು, ಹೌದು. ದೇವಪು ಅವನಿಗೆ ದಿಫಾರ್ಯಾಯಿಸ್ತು ಕೊಡ ಬೇಕು” ಎಂದು ಮನೆಯಾಕೆ ತನ್ನ ವಸ್ತುದ ಸೆರಗಿನಿಂದ ಕಣ್ಣನ್ನು ಉಜ್ಜಿ ಕೊಂಡು ಅಳು ಬಂದ ಹಾಗೆ ನಟಿಸಿದಳು.

ಬಂಬಲ್ ತನ್ನ ಪುಸ್ತಕವನ್ನು ನೋಡುತ್ತು “ಅವನ ತಂದೆ ಯಾರೆಂಬುದನ್ನು ಗಲಿ ಅವನ ತಾಯಿಯ ಹೆಸರು ಅಂತಸ್ತುಗಳನ್ನು ಗಲಿ ತಿಳಿಸಿದವರಿಗೆ ಹತ್ತು ಪೊಂಡು ಬಹುಮಾನ ಕೊಡುತ್ತೇನೆ—ಎಂದು ನಾವು ಪೃಷಿಧಿಪಡಿಸಿದರೂ ಇದುವರಿಗೆ ಏನೂ ಸುದ್ದಿ ತಿಳಿಮಂದಿಲ್ಲ” ಎಂದನು.

“ಅಯ್ಯೇ, ಅಯ್ಯೇ! ಹೀಗೂ ಅನ್ಯಾಯ ಉಂಟಿ?” ಎಂದು ಮನೆಯಾಕೆ ಅಶ್ವರ್ಯಪಟ್ಟೆಳು.

“ಆದ್ದರಿಂದ ಆಲಿವರನನ್ನು ಮುಂದೆ ಏನು ಮಾಡಬೇಕೆಂಬ ಭಾರ ನಮ್ಮ ಮೇಲೇ ಬಿಡ್ಡಿದೆ. ಅವನಿಗೆ ಈಗ ಒಂಬತ್ತು ವರುಷವಾಗಿರು ವದರಿಂದ ಅವನು ಇನ್ನು ಇಲ್ಲಿ ನಿಲ್ಲಬೇಕಾಗಿಲ್ಲ. ಅವನು ಪುನಃ ನಮ್ಮ ಅನಾಥಾಲಯಕ್ಕೆ ಬರಲಿ. ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗು

ನುಡಕೊಂಡು ಸ್ವರ್ಗ ನಾನೇ ಸ್ವತಃ ಬಂಡಿದ್ದೇನೆ. ಎಲ್ಲಿ, ಅವನನ್ನು ಕರೆದು ಕೊಂಡು ಬಾ” ಎಂದು ಬಂಬಲ್ ಹೇಳಿದ.

“ಷಿಹೋ, ಇದೋ ಈಗ ನಾನೇ ಹೋಗಿ ಕರೆದು ಕೊಂಡು ಬರುತ್ತೇನೆ” ಎಂದು ಅವಳು ಎದ್ದು ಒಳಗೆ ಹೋದಳು.

ಆ ವೇళೆಗೆ ಆಗಲೆ ಆಲಿವರನಿಗೆ ಮುಖ ತೊಳೆದು, ಮೆತ್ತಿಕೊಂಡಿದ್ದ ಕೊಳೆಯನ್ನು ಎಷ್ಟು ತೆಗೆಯಬಹುದೋ ಅಷ್ಟು ತೆಗೆದು, ತಕ್ಕುಮಟ್ಟಿಗೆ ಶುಚಿಯಾಗ ಮಾಡಿಯಾಗಿತ್ತು.

ಮನೆಯಾಕೆ ಅವನನ್ನು ಹಜಾರಕ್ಕೆ ಕರೆದು ಕೊಂಡು ಬಂದು, ಬಂಬಲನನ್ನು ಹೋರಿಸಿ, “ಇವರಿಗೆ ನಮಸ್ಕಾರ ಮಾಡು, ಆಲಿವರ್” ಎಂದಳು.

ಆಲಿವರ್ ನಡುಬಗ್ಗಿ, “ನಮಸ್ಕಾರ” ಎಂದ.

“ನನ್ನ ಸಂಗಡ ಬರುತ್ತಿರುಯಾ, ಆಲಿವರ್?” ಎಂದು ಬಂಬಲ್ ಗಂಭೀರವಾಗಿ ಕೇಳಿದ.

“ಇ, ಯಾರ ಸಂಗಡವಾದರೂ ಸರಿಯೆ, ಎಲ್ಲಿಗಾದರೂ ಸರಿಯೆ, ಸಂಶೋಧನವಾಗಿ ಬರುತ್ತೇನೆ” ಎಂದು ಆಲಿವರ್ ಹೇಳಬಿಡುತ್ತಿದ್ದನೋ ಏನೋ; ಆದರೆ ಅಷ್ಟರಲ್ಲಿ ಅವನು ಮನೆಯಾಕೆಯ ಮುಖವನ್ನು ನೋಡಿದ. ಅವಳು ಬಂಬಲನ ಕುಚಿರ್ಯ ಹಿಂದುಗಡೆ ಸೇರಿಕೊಂಡು, ಮುಖವನ್ನು ರಾದ್ರಾಕಾರ ಮಾಡಿಕೊಂಡು, “ನಿನಗೆ ಆಮೇಲೆ ಮಾಡುತ್ತೇನೆ, ತಾಳು” ಎಂಬ ಹಾಗೆ ಬಲಗ್ರೆ ಮುಣ್ಣಿಯನ್ನು ಮೇಲಿತ್ತಿಹೆದರಿಸುತ್ತಿದ್ದಳು.

ಅವಳ ಮುಣ್ಣಿಯ ರುಚಿಯನ್ನು ಅನೇಕ ಸಲ ಸವಿದು ಆಲಿವರನ ಬುದ್ಧಿ ಬಹಳ ಚುರುಕಾಗಿತ್ತು. ಆದ್ದರಿಂದಲೇ ಅವನು ತನ್ನ ಉತ್ತಾತ್ಮವನ್ನು ಹಾಗೇ ಅಡಗಿಸಿಕೊಂಡು, “ಇವಳೂ ನನ್ನ ಜೋತೆಯಲ್ಲಿ ಬಧು ತಾಳಿಯಿ?” ಎಂದು ಬಂಬಲನನ್ನು ಕೇಳಿದ.

“ఉల్ల, ఉల్ల, ఇవళు నిన్న జోతేయల్లి ఈగ బరువుదిల్ల. ఆదరూ, బేకాదరే ఆగాగ్గె బందు నిన్నన్న సోఇకిశోందు హోణు త్వరించే” ఎందు బంబల్ హేళిద.

అవళు బరువుదక్కింత బరదే ఇద్దరే సాకేందు ఆలివర్ మనస్సినల్లియే ఎందుకొండరూ, దుఃఖవాదంతే తోరిసికొండరే మాత్ర భనగి క్షేమవేందు అవనిగే చెన్నాగి తీణిదిత్తు. ఆద్దరింద “అయ్యో! ఇవళెన్న బిట్టుహోగబీకల్ల” ఎందు కణ్ణల్లి నీరు తందుకొండను. ఆత్తు కణ్ణేరు సురిసువుదక్కే ఆలివర్ ఏనూ కష్టపడబేకాగిరలిల్ల. హోట్టిగే ఏనూ ఇల్లద సంకటప్రాందు కడె, స్కట్లహోత్తిగే ముంజి మనసేయాకి రపరపనే చెచ్చిద్ద సోష్టేందు కడె—ఎరడన్నూ జ్ఞాపిసికొండ ఒడనేయే ఆలివరనిగి కణ్ణేరిన కోఇ హరియితు.

మనసేయాకియాదయూ అవనన్న సావిర సల తట్టికొందు తానూ కణ్ణేరు కాకిదళు. “ఇదక్కేంత ఒందు జూరు రోట్టి కోట్టరి!” ఎందు ఆలివర్ ఎందుకొండ. ఏనాళ్ళర్య! మనే యాకి ఆవన మనస్సినల్లిద్దుదన్న తిలిదఱో ఎంబంతే, మనే యోళక్కే హోగి, ఒందు జూరు రోట్టి మాత్రవల్ల, అదక్కే బెణ్ణె యన్నూ సవరి తందుకోట్టిందు. అవళు కాగె మాడిదుదరల్లి ఏనాళ్ళర్య? “హుడుగ హిద ముఖదింద హోదరే, ఆనాథాలయ దవరు సోఇ, ఇన్న ముందే యావ మక్కళన్నూ కళుహిసదే హోదరే సంపాదనేగి సోన్న బీళుత్తుల్లా” ఎందు ఆలివరనిగి ఆ మనసేయాకి రోట్టి బెణ్ణె కోట్టి కళుహిసిదళు.

ఒందు కృయల్లి రోట్టియ జూరు, ఇన్నొందు కృయల్లి తెన్న ఛందకు టోఇసి హిదిదుకొందు ఆలివర్ ఆ మనసేయన్న బిట్టు

ಹೊರಡಲು ಸಿದ್ಧನಾದ. ಆ ಮನೆಯಲ್ಲಿ ತಾನು ಕಳೆದ ಒಂಬತ್ತು ವರ್ಷಗಳಲ್ಲಿ ಒಂದು ದಿನವಾದರೂ ಒಂದು ಒಕ್ಕೆಯ ಮಾತ್ರ, ಒಂದು ಸಣ್ಣನಗು ಯಾವುದನ್ನೂ ಅವನು ಕಂಡಿರಲಿಲ್ಲ. “ತು ಮನೆಯನ್ನು ಬಿಟ್ಟು ಹೋದರೆ ಸಾಕು” ಎನ್ನಿಸಿಬಿಟ್ಟತ್ತು. ಆದರೂ ಬಂಬಲ್ ತನ್ನ ಜೊತೆಯಲ್ಲಿ ಕರಿದುಕೊಂಡು, ಆ ಮನೆಯಿಂದ ಹೊರಟು, ತೋಟದ ಭಾಗಿಲನ್ನು ದಾಟಿದಾಗ, ಏಕೋ ಏನೋ, ಆಲಿವರ್ ತಡೆಯಲಾರದೆ ಗಳಗಳನ್ನೆ ಅಶ್ವಬಿಟ್ಟು.

ದಾರಿಯಲ್ಲಿ ಹೋಗುತ್ತಾ, ತಾನು ಆ ಮನೆಯಲ್ಲಿ ಬಿಟ್ಟುಬಂದ ಸ್ನೇಹಿತರನ್ನು ಆಲಿವರ್ ಜ್ಞಾಪಿಸಿಕೊಂಡ. ಅವರೂ ತನ್ನಂತೆಯೇ ತಬ್ಬಲಿಗಳು, ಅವರೂ ತನ್ನಂತೆಯೇ ದಟ್ಟದರಿದ್ದರು. ಆದರೂ ಅವರೇ ತನ್ನ ಪಾಲಿಗೆ ಎಲ್ಲಾ ಸರ್ವಸ್ವವಾಗಿದ್ದವರು. ಅವರ ಜೊತೆಯಲ್ಲಿ ಹಿಂದೆ ತಾನು ಇದ್ದದನ್ನೂ, ಈಗ ಅವರನ್ನು ಬಿಟ್ಟು ತಾನು ಒಂಟಿಯಾದುದನ್ನೂ ಜ್ಞಾಪಿಸಿಕೊಂಡು ಆಲಿವರನಿಗೆ ಎದೆ ಒಡೆದಂತಾಯಿತು.

ಬಂಬಲ್ ಮಹಾಶಯ ದಾಟಿಗಾಲು ಹಾಕುತ್ತ ಬೇಗಬೇಗ ಹೋದ. ಪುಟ್ಟ ಆಲಿವರ್ ಅವನ ಅಂಗಿಯ ತೋಳು ಹಿಡಿದುಕೊಂಡು ಅವನ ಹಿಂದೆ ಗುಡುಗುಡನೆ ಹಿಡಿದ. ಹತ್ತುಹತ್ತು ಹೆಚ್ಚೆಗೂ “ಸಿಕ್ಕಿತೆ? ಮನೆ ಸಿಕ್ಕಿತೆ?” ಎಂದು ಕೇಳುತ್ತ ಬಂಬಲನ ಹಿಂದೆಯೇ ಹೋದ.

ಅಂತೂ ಇಂತೂ ಹಾಗೂ ಹೀಗೂ ಆಲಿವರ್ ಬಂಬಲನ ಹಿಂದೆ ಅನಾಥಾಲಯವನ್ನು ಸೇರಿದ. ಅಲ್ಲಿ ಬಂಬಲ್ ಅವನನ್ನು ಒಬ್ಬ ಮುದುಕಿರು ವಶಕ್ಕೆ ಒಪ್ಪಿಸಿ, ತಾನು ಒಳಕ್ಕೆ ಹೋದ. ಸ್ವಲ್ಪ ಹೊತ್ತಿನಲ್ಲಿ ಹಿಂದಿರುಗಿ ಬಂದು, “ತು ದಿವಸ ರಾತ್ರಿ ಅನಾಥಾಲಯದ ಧರ್ಮದಶಿರ್ಗಳ ಸಭೆ ಸೇರುತ್ತದೆ. ನೀನು ಆ ಸಭೆಯ ಮುಂದೆ ಬಂದು ನಿಲ್ಲಬೇಕು” ಎಂದ.

ವಾಪ, ಆಲಿವರನಿಗೆ ಸಭೆ ಎಂದರೇನು, ಧರ್ಮದಶಿರ್ ಎಂದರೇನು

ಒಂದೂ ಗೊತ್ತಾಗಲಿಲ್ಲ. ಅಕೆಬೇಕೋ ನಗರೀಕೋ ಏನೂ ತೋಚದೆ ಅವನು ಸುಮ್ಮನೆ ನಿಂತುಬಿಟ್ಟೆ.

ಹಾಗೆ ಅವನು ಸ್ತುಭ್ರನಾಗಿ ನಿಂತದ್ದನ್ನು ಕಂಡು, ಬಂಬಲ್ ತನ್ನ ಕೈಯಲ್ಲಿದ್ದ ಬೆಳ್ಳಿಯ ಕಟ್ಟಿನ ಕೋಲಿನಿಂದ ಅವನ ತಲೆಯ ಮೇಲೆ ಒಂದು ಕುಟ್ಟಿದ. ಕುಟ್ಟಿದೊಡನೆ ಅಲಿವರನಿಗೆ ಎಚ್ಚರವಾಯಿತು. ಹಾಗೆಯೇ ಎರಡನೆಯ ಸಲ ಕುಟ್ಟಿದಾಗ ಆಲಿವರ್ ಬೆಳ್ಟೆ ಅವನ ಮುಖ ನೋಡಿದ.

“ನನ್ನ ಹೀಂದೆ ಬಾ” ಎಂದು ಬಂಬಲ್ ಸಂಪ್ರೇಶಿಸಿ ಮಾಡಿದ. ಆಲಿವರ್ ಕಣ್ಣೀರನ್ನು ಹಾಗೇ ಕಣ್ಣಲ್ಲಿಯೇ ನುಂಗಿಕೊಂಡು ಅವನ ಹೀಂದೆ ಹೋಡಿದ.

ಒಳಗೆ ಒಂದು ದೊಡ್ಡ ಕೊತಡಿಯಲ್ಲಿ ಘರ್ಮದಶಿಗಳ ಸಭೆ ಸೇರಿತ್ತು. ಅಲ್ಲಿ ಒಂದು ಮೇಜಿನ ಸುತ್ತ ಎಂಟು ಹತ್ತು ಜನ ಕುಳಿತಿದ್ದರು. ಒಬ್ಬಿಬ್ಬಿರಿಗೂ ಬೊಜ್ಜು ಮಿತಿಮೀರಿ ಬೆಳೆದಿತ್ತು.

ಆಲಿವರ್ ಅದುರಿಗೆ ಅಪ್ಪಿ ಜನರನ್ನು ಒಟ್ಟಿಗೆ ಎಂದೂ ನೋಡಿರಿಲಿಲ್ಲ. ಈಗ ನೋಡಿದೊಡನೆ ಭಯದಿಂದ ನಡುಗುತ್ತ ನಿಂತ.

ಬಂಬಲ್ ತನ್ನ ಕೋಲಿನಿಂದ ಅವನನ್ನು ತಿನಿಯುತ್ತ “ಸಭೆಗೆ ನಮಸ್ಕಾರ ಮಾಡು” ಎಂದ. ಆಲಿವರನ ಕಣ್ಣಲ್ಲಿ ನೀರು ಚಿಮ್ಮಿತು. ಆದರೆ ಅದನ್ನು ಹಾಗೇ ಅಂಗಿಯ ತೋಳಿಂದ ಒರಸಿಕೊಂಡು ಸುತ್ತಲೂ ನೋಡಿದ. ಸಭೆ ಯಾವುದೂ ಕಾಣಿಸಲಿಲ್ಲ. ನಿಧಾನ ಮಾಡಿದರೆ ಬಂಬಲನ ಕೋಲಿನ ರುಚಿ ನೋಡಬೇಕಾದಿತೆಂದು ಅಂಜಿ, ಆಲಿವರ್ ಎದುರಿಗಿದ್ದ ಮೇಜಿಗೇ ನಮಸ್ಕಾರ ಮಾಡಿದ. ಅವನ ಅದೃಪ್ತ ಚೆನ್ನಾಗಿತ್ತು; ಮೇಜಿನ ಸುತ್ತಲೂ ಕುಳಿತಿದ್ದ ಬೊಜ್ಜುರು ಆಲಿವರ್ ತಮಗೆ ನಮಸ್ಕಾರ ಮಾಡಿದನೆಂದು ತಿಳಿದುಕೊಂಡರು. ಬಂಬಲ್ ತಾನೂ ಹಾಗೇ ಎಂದುಕೊಂಡ,

“ನಿನ್ನ ಹೆಸರೇನೋ, ಹುಡುಗ್?” ಎಂದು ಒಬ್ಬ ಚೊಜ್ಜು ಕೇಳಿದೆ:  
ಅವನ ಧ್ವನಿ ಕೇಳಿ ಆಲಿವರ್ ಬೆದರಿದ, ಬೆವರಿದ: ಬಂಬಲ್  
ಪುನಃ ತನ್ನ ಕೋಲಿನಿಂದ ಆಲಿವರನ ಬೆಸ್ಟುಗೆ ತಿವಿದ. ಆಲಿವರನಿಗೆ  
ಅಳು ಬಂತು. ಹೆದರಿಕೆಯೋಂದು ಕಡೆ, ಅಳು ಒಂದು ಕಡೆ; ಅದರಿಂದಾಗಿ  
ಆಲಿವರ್ ಮಾತನಾಡಿದ್ದ ಸ್ವರ್ಪವಾಗಿರಲಿಲ್ಲ.

“ಅಳಬೇಡ. ಹೆದರದೆ ಗಟ್ಟಿಯಾಗಿ ಹೇಳು” ಎಂದು ಆ ಚೊಜ್ಜು  
ಕೊಗಿದ. ಬಂಬಲ್ ಚುಚ್ಚಿದ. ಆಲಿವರನ ಅಳು ಪಾತ್ರ ನಿಲ್ಲಲಿಲ್ಲ,  
ಹೆದರಿಕೆ ಹೋಗಲಿಲ್ಲ.

ಪುನಃ ಆ ಚೊಜ್ಜು “ಏ ಹುಡುಗ! ನೀನು ತಬ್ಬಲಿ ಎಂಬುದು ನಿನಗೆ  
ಗೊತ್ತೊ?” ಎಂದು ಕೇಳಿದ.

ಪಾವ, ಆಲಿವರ್, ಅರ್ಥವಾಗದೆ “ಹಾಗೆಂದರೆ ಏನು, ಸ್ವಾಮಿ?”  
ಎಂದು ಕೇಳಿದ.

“ಇದೇನು ಈ ಹುಡುಗ ಹೀಗೆ! ಸ್ವಲ್ಪವಾದರೂ ಬುದ್ಧಿಯಿಲ್ಲ..  
ಏನು ಹೇಳಿದರೂ ತಿಳಿಯುವುದಿಲ್ಲ” ಎಂದು ಇನ್ನೊಬ್ಬ ಚೊಜ್ಜು ಗದರಿಸಿದ.

ಅದಕ್ಕೆ ನೋಡಲು ಮಾತನಾಡಿದವನು “ಇರಲಿ, ಇರಲಿ”. ಎಂದು  
ಅವನನ್ನು ತಡೆದು, “ಏ ಹುಡುಗ, ನಿನಗೆ ತಾಯಿ ಇಲ್ಲ, ತಂದೆಯಿಲ್ಲ.  
ಅನಾಥಾಲಯದವರೇ ನಿನ್ನನ್ನು ಬೆಳೆಸಿ ಮುಂದಕ್ಕೆ ತಂದರು. ಅಲ್ಲವೇ?”  
ಎಂದು ಪ್ರಶ್ನಿಸಿದ.

“ಹೌದು, ಸ್ವಾಮಿ” ಎಂದು ಹೇಳಿ ಆಲಿವರ್ ಗಳಿಗಳನ್ನೆ ಬಿಕ್ಕಿಬಿಕಿ  
ಅಳಿಕೊಡಿದ.

ಮೇಜನ ಸುತ್ತ ಕುಳತ್ತದ್ದು ಒಬ್ಬಿಬ್ಬರು “ಇದೇನಿಂದ ವಿಚಿತ್ರ! ಏನು  
ಮಾತನಾಡಿಸಿದರೂ ಸುಮೃಗೆ ಹೀಗೆ ಅಳುತ್ತಾನೆ” ಎಂದರು.

ಅಪ್ಪರಲ್ಲಿ ಇನ್ನೊಬ್ಬ “ಪ್ರತಿದಿನವೂ ದೇವರ ಸ್ತೋತ ಪ್ರಾರ್ಥನೆ  
ಸರಿಯಾಗಿ ಹೇಳುತ್ತೀರೆ ತಾನೆ?” ಎಂದ.

ಅವನು ಏನು ಪ್ರಶ್ನೆ ಕೇಳಿದನೆಂಬುದು ತನಗೆ ಅಥವಾಗದಿದ್ದರೂ ಹೊದೆಂದು ಉತ್ತರ ಹೇಳುವುದೇ ಒಳ್ಳೆಯದೆಂದು ಆಲಿವರ್ ಒಣಗಿಹೋದ ತುಟಿಗಳನ್ನು ನಾಲಗೆಯಿಂದ ಸವರಿಕೊಳ್ಳುತ್ತ “ಹೌದು, ಸ್ವಾಮಿ” ಎಂದ.

“ಸರಿ, ಒಳ್ಳೆಯದು. ಇಲ್ಲಿ ನಿನಗೆ ವಿಧಾಭಾಷಣೆ ಮಾಡಿ, ಜೀವನೋಪಾಯಕ್ಕೆ ಬೇಕಾದ ಯಾವುದಾದರೂ ಕೆಲಸನನ್ನು ಕಲಿಸಿ ಕೊಡುತ್ತೀರೆ” ಎಂದು ಒಬ್ಬ ಗೊಣಗಿದ.

ಸರಿ. ಸಭೆ ಮುಗಿಯಿತೆಂದು ಬಂಬಲಿನ ಕೋಲು ಆಲಿವರನ ಬೆನ್ನಿಗೆ ಸೂಚನೆ ಮಾಡಿತು. ಎಲ್ಲಿಂದಲೋ ಒಬ್ಬ ಧಾರಂಡಿಗ ಬಂದು, ಆಲಿವರನ ಕೈಹುಡಿದು ಒಳಕ್ಕೆ ಎಳೆದುಕೊಂಡು ಹೋದ.

ಒಳಗೆ ಅವನಂತಿಯೇ ಇನ್ನೂ ಅನೇಕರು ಹುಡುಗರು. ಅವರು ಮಲಗುವುದಕ್ಕೆ ನೆಲದ ಮೇಲೆ ಒರಟಾದ ಹಾಸಿಗೆ. ಅಲ್ಲೇ ಆದರ ಮೇಲಿಯೇ ಆಲಿವರ್ ಬಿದ್ದು ಕೊಂಡ. ನೀನೇ ಎಂದು ಮಾತನಾಡಿಸುವವರಿಲ್ಲದೆ ಬಿಕ್ಕಬಿಕ್ಕ ಅಳುತ್ತ, ಹಾಗೆಯೇ ನಿದ್ರೆಹೋದ.

### ಆಲಿವರ್ ಇನ್ನುಷ್ಟು ಕೇಳಿದ

ಆಲಿವರ್ ಬಂದು ಸೇರಿದ ಅನಾಭಾಲಯದಲ್ಲಿ ಇದ್ದ ಹುಡುಗರಿಗೆಲ್ಲಾ ಅಡುಗೆಯ ಮನೆಯಲ್ಲಿಯೇ ಉಟಟಕ್ಕೆ ಬಡಿಸುತ್ತಿದ್ದರು. ಅಥವಾ ಆ ಹುಡುಗರ ಉಟಟದ ಮನೆಯಲ್ಲಿಯೇ ಅಡಿಗೆ ಮಾಡುತ್ತಿದ್ದರು ಎಂದೆನ್ನ ಒಕ್ಕುದು. ಅಲ್ಲಿಯೇ ಒಂದು ಮೂಲೆಯಲ್ಲಿ ಒಂದು ದೊಡ್ಡ ಹಂಡೆ. ಉಟಟದ ವೇಳೆಯಲ್ಲಿ ಅದರಲ್ಲೇ ಗಂಜಿ ಕಾಯಿಸುತ್ತಿದ್ದರು. ಅಡುಗೆಯವನೂ ಅವನ ಜೊತೆಗೆ ಇಬ್ಬರು ಹಂಗಸರೂ ಆ ಗಂಜಿಯನ್ನು ಹುಡುಗರಿಗೆ ಬಡಿಸುತ್ತಿದ್ದರು.

ಪ್ರತಿಯೊಬ್ಬ ಹುಡುಗನಿಗೂ ಒಂದೊಂದು ಬಟ್ಟಲು, ಒಂದೊಂದು ಚಮಚ. ಒಂದೊಂದು ಬಟ್ಟಲಿಗೂ ಒಂದೊಂದೇ ಸವುಟ್ಟಿ. ಗಂಜಿ..

ಎಂದಾದರೂ ಹೆಚ್ಚು ಹುಟ್ಟಿಮೇ ಎಂದಾದರೆ ಒಂದು ಚೊರು ರೋಟ್ಟಿ. ಇನ್ನೇ ಆ ಮಕ್ಕಳ ಅಹಾರ. ಇದನ್ನು ತಿಂದು ತಿಂದು ಅವರು ಕೊಬ್ಬಿ ಬೆಳೆಯಬೇಕು.

ಉಂಟಿ ಮುಗಿದ ಮೇಲೆ ಅವರು ಕೈಗಳನ್ನೂ ತೊಡೆಯಬೇಕಾಗಿರಲಿಲ್ಲ, ಬಟ್ಟಿಲುಗಳನ್ನೂ ತೊಡೆಯಬೇಕಾಗಿರಲಿಲ್ಲ. ಜಮಂಚದಿಂದ ಕೆರೆದೂ ಕೆರೆದೂ ಬಟ್ಟಿಲುಗಳಂತೂ ಫಳಫಳನೇ ಏರುಗುತ್ತಿದ್ದವು. ಹಾಕಿದ ಒಂದು ಸವುಟು ಗಂಜಿಯನ್ನೂ ಒಂದೇ ಗುಟುಕಿಗೆ ಕುಡಿದುಬಿಟ್ಟು, ಆ ಹುಡುಗರೆಲ್ಲರೂ ಹಂಡಿಯನ್ನೇ ನೋಡುತ್ತ ಕುಳತುಕೊಳ್ಳುವರು. ಸಾಧ್ಯ ವಾದರೆ ಇಡೀ ಹಂಡಿಯನ್ನೇ, ಸಾಧ್ಯವಾದರೆ ಒಲೆಯ ಇಟ್ಟಿಗೆಗಳನ್ನೇ ಕಣ್ಣಿನಿಂದ ತಿಂದುಬಿಡುವಂತೆ ನೋಡುವರು. ಜಮಂಚಗಳನ್ನು ನೆಕ್ಕುವರು. ಜಮಂಚಗಳನ್ನು ಹಿಡಿದ ಕೈಬೆರಳುಗಳನ್ನು ಚೀಪುವರು. ಎಲ್ಲಿಯಾದರೂ ಒಂದು ಹನಿ ಗಂಜಿ ಸಿಡಿದುಹೋಗಿದೆಯೋ ಎಂದು ಮೇಜಿನ ಮೇಲೆಲ್ಲ ಹುಡುಕುವರು.

ಹುಡುಗರ ಹೊಟ್ಟಿಗೆ ಹನಿ ಗಂಜಿ ಸಾಕಾದಿತೆ! ಅವರೂ ಬೆಳೆಯುವ ಹುಡುಗರು! ಆದರೇನು ವಾಡಿಯಾರು! ಹೀಗೇ ಕೆಲವು ತಿಂಗಳು ಕೆಳೆಯಿತು.

ಒಂದು ದಿನ ಅವರಲ್ಲಿ ಒಬ್ಬ ಹುಡುಗ “ಈ ಹಸಿವನ್ನು ನಾನು ತಡೆಯಲಾರಿಸಿದ್ದು. ಹೀಗೇ ಹೊಟ್ಟಿಗಿಲ್ಲದೆ ಇದ್ದರೆ, ನಾನು ಯಾವ ಹೊತ್ತಾದರೂ ಒಂದು ರಾತ್ರಿ ನನ್ನ ಪಕ್ಕದಲ್ಲಿ ಮಲಗಿರುವವನನ್ನೇ ತಿಂದು ಹಾಕಿಬಿಡುತ್ತೇನೆ. ಈ ಮಾತು ಖಂಡಿತ” ಎಂದ.

ಅವನ ವಾತು ಕೇಳಿದವರು ಅವನ ಮುಖವನ್ನೂ ಕಣ್ಣಿಗಳನ್ನೂ ನೋಡಿ, “ಇವನು ಹಾಗೆ ಮಾಡಿದರೂ ಏನೂ ಆಶ್ಚರ್ಯವಿಲ್ಲ” ಎಂದು ಹೊಂದು, “ಇದಕ್ಕೆ ಏನು ಉಪಾಯ ಮಾಡೋಣ? ಹೊಟ್ಟಿ ತುಂಬ ಗಂಜಿಯನ್ನು ಹೇಗೆ ಸಂಪಾದಿಸೋಣ?” ಎಂದು ಮಾತನಾಡಿಕೊಂಡರು,

ಕೊನೆಗೆ “ಆದಿನ ಸಂಚೆ ಎಂದಿನ ಹಾಗೆಯೇ ಗಂಜಿ ಬಡಿಸಿ ಅದ ಮೇಲೆ, ಯಾರಾದರೂ ಒಬ್ಬರು ಎದ್ದು ಅಡುಗೆಯನ್ನ ಹತ್ತಿರ ಹೋಗಿ, ಇನ್ನು ಮ್ಮೆ ಗಂಜಿ ಕೇಳಬೇಕು” ಎಂದು ತೀವ್ರಾರ್ಥಿಸಿದರು.

ಆದರೆ, ಯಾರು ಹೋಗಿ ಕೇಳಬೇಕು? ಯಾರಿಗೂ ಕೇಳಬುದಕ್ಕೆ ಧೈರ್ಯವಿಲ್ಲ. ಕೊನೆಗೆ, ಯಾರು ಕೇಳಬೇಕೆಂಬುದನ್ನು ನಿರ್ಧರಿಸಲು ಚೀಟಿ ಹಾಕಿದರು. ಚೀಟಿ ಆಲಿವರನ ಪಾಲಿಗೆ ಬಂತು.

ಸಂಚೆಯಾಯಿತು. ಹುಡುಗರು ಎಂದಿಸಂತೆಯೇ ಉಟಪಕ್ಕೆ ಕುಳಿತರು. ಅಡುಗೆಯನ್ನು ಗಂಜಿಯ ಹಂಡಿಯ ಹತ್ತಿರ ನಡುವಿನ ಮೇಲೆ ಕ್ರೈಯಾರಿಕೊಂಡು ಸ್ಥಿತ. ಅವನ ಸಹಾಯಕರಿಬ್ಬರೂ ಸವ್ಯಪ್ಪು ತಿಗೆದು ಕೊಂಡು ಎಂದಿನ ಹಾಗೆ ಒಂದೊಂದು ಬಟ್ಟಲಿಗೆ ಒಂದೊಂದು ಸವ್ಯಪ್ಪು ಗಂಜಿ ಬಡಿಸಿದರು.

ಕೊನೆಯ ಸಾಲಿಗೆ ಬಡಿಸುವುದರೊಳಗಾಗಿ ಇತರ ಸಾಲಿಗೆ ಬಡಿಸಿದ್ದದ್ದು ಮುಗಿದುಹೋಯಿತು. ಬಡಿಸಿದೊಡನೆಯ ಕೊನೆಯ ಸಾಲಿನವರೂ ತಮ್ಮ ಗಂಜಿಯನ್ನು ಮುಗಿಸಿಬಿಟ್ಟಿರು. ಹುಡುಗರು ಒಬ್ಬರೊಬ್ಬರ ಮುಖ ನೋಡಿಕೊಂಡು ಪಿಸುಗುಟ್ಟಿದರು. ಕಡಿಗೆ ಎಲ್ಲರೂ ಆಲಿವರನ ಕಡಿತರುಗಿ ಕಣ್ಣ ಚಿಪ್ಪಿದರು. ಆಲಿವರನ ಪಕ್ಕದ ಹುಡುಗ ಅವನನ್ನು ‘ಹೋಗು’ ಎಂದು ತಿವಿದ.

ಆಲಿವರನಿಗೋ ಮೋದಲೇ ಹಸಿವೆ. ಜೊತೆಗೆ ಸ್ನೇಹಿತರ ಒತ್ತಾಯ. ‘ಮಹಾ, ಏನು ಮಾಡುತ್ತಾರೆ!’ ಎಂದು ಏನೋಇ ಒಂದು ಮೊಂಡು ಧೈರ್ಯ. ಅಂತೂ ಹಾಗೂ ಹೀಗೂ ತನ್ನ ಭಯವನ್ನು ಅಡಗಿಸಿಕೊಂಡು, ಮೆಲ್ಲನೆ ಎದ್ದು, ತನ್ನ ಬಟ್ಟಲನ್ನು ಹಿಡಿದುಕೊಂಡು ಅಡುಗೆಯನ್ನ ಹತ್ತಿರ ಹೋದ.

ಹುಡುಗರೆಲ್ಲರೂ ಕಣ್ಣ ಬಾಯಿ ಬಿಟ್ಟುಕೊಂಡು ಅವನನ್ನೇ ನೋಡುತ್ತಿದ್ದರು. ಅಷುಗೆಯವನ್ನಂತೂ ಬೆಕ್ಕಿಸಬಿರಿಗಾಗಿ “ಇದೇನಿದು? ಎಂದೂ

ಕಾಣದ ಅದ್ಭುತ? ಇದೇಕೆ ಈ ಹುಡುಗ ಹೀಗೆ ಎದ್ದು ಬರುತ್ತಿದ್ದಾನೆ?”  
ಎಂದುಕೊಂಡ.

ಉಂಟಿದ ಮನೆಯೆಲ್ಲ ನಿಶ್ಚಯದವಾಗಿತ್ತು. ತನ್ನ ದಿಟ್ಟತನಕ್ಕೆ  
ಆಲಿವರ್ ತಾನೇ ದಿಗಿಲುಗೊಂಡ. ಆದರೂ ಹಾಗೇ ತೊಡಲುತ್ತ “ನನಗೆ  
ಇನ್ನು ಷ್ಟ್ರೆ ಗಂಜಿ ಬೇಕು” ಎಂದ.



“ನನಗೆ ಇನ್ನು ಷ್ಟ್ರೆ ಬೇಕು”

ಅಡುಗೆಯವನು ಉಸಿರಾಡಲಾರದೆ ಬಾಯಿಬಾಯಿಬಿಟ್ಟ. ತನ್ನ  
ಕಿವಿಯನ್ನೇ ನಂಬಲಾರದೆ ಕಣ್ಣ ಕಣ್ಣ ಬಿಟ್ಟ. ಚೆಳಿ ಬಂದವನ ಹಾಗೆ

ಗಡಗದ ನಡುಗಿದ. ಅವನ ಮುಖದಲ್ಲಿನ ರಕ್ತವೆಲ್ಲಾ ಇಂಗಿಹೋಯಿತು. ಒಂದೆರಡು ಸಿನಿಪ ಆಲಿವರನನ್ನು ದುರದುರನೆ ಸೋಡಿದ. ಅವನ ಕಾಲುಗಳು ತತ್ತರಿಸಿದ್ದವು. ಬೀಳುವ ಹಾಗಾಯಿತು. ಹಾಗೇ ಗಂಜಿಯ ಹಂಡೆಯನ್ನು ಬರಗಿಕೊಂಡು ಸಿಂತೆ.

ಕಟ್ಟಕಡಿಗೆ ಸ್ಪಲ್ಸ್ಪಲ್ಸ್ಪಿನಾಗಿ ಚೇತರಿಸಿಕೊಂಡು ಕುಗ್ಗಿದ ಧ್ವನಿಯಲ್ಲಿ “ನನ್ನ? ” ಎಂದ.

“ನನಗೆ ಇನ್ನುಷ್ಟು ಗಂಜಿ ಬೇಕು” ಎಂದು ಆಲಿವರ್ ಹೇಳಿದ.

ಆಡುಗೆಯವನು ದೊಡ್ಡ ಸವಟ್ಟನ್ನು ಎತ್ತಿ ಆಲಿವರನ ತಲೆಗೆ ಒಂದು ಬಿಗಿದ. ಅವನ ಮೇಲೆ ನುಗ್ಗಿ ಅವನ ಕೈಗಳನ್ನು ಬಿಗಿಯಾಗಿ ಹಿಡಿದು, ಬಂಬಲ್ ಮಹಾಶಯನನ್ನು ಬರಬೇಕೆಂದು ಕೂಗಿಕೊಂಡೆ.

ಬಂಬಲ್ ಓಡಿಬಂದ. ಆಲಿವರ್ ವಾಡಿದ ಮಹಾ ಅಪರಾಧವನ್ನು ಕೇಳಿ ಸ್ತುಂಭಿತನಾದ. ಅನಾಥಾಲಯದ ಚರಿತ್ರೆಯಲ್ಲೇ ಅದುವರೆಗೆ ಕೇಳಿದಿದ್ದಂತಹ ಸಂಗತಿ ನಡೆದುದನ್ನು ಧಮುದರ್ಶಿಗಳಿಗೆ ತಿಳಿಸಬೇಕೆಂದು ಓಡಿದ.

ಅದೇ ವೇಳೆಯಲ್ಲಿ ಧಮುದರ್ಶಿಗಳು ಅಲ್ಲೇ ಸಭೆ ಸೇರಿದ್ದರು. ಅಲ್ಲಿಗೆ ಬಂಬಲ್ ಮೇಲುಸಿರು ಬಿಡುತ್ತೆ ಓಡಿಬಂದ.

“ಸ್ವಾಮಿ, ಸ್ವಾಮಿ, ಆಲಿವರ್ ಪ್ರೈಸ್ ಇನ್ನುಷ್ಟು ಕೇಳಿದನಂತೆ” ಎಂದ.

ಸಭೆಯಲ್ಲಿ ಕುಳತಿದ್ದವರೆಲ್ಲರೂ ಬೆಂಕ್ಸ್‌ಬಿಂದು, “ಇನ್ನುಷ್ಟೇ?”, “ಇನ್ನುಷ್ಟೇ?” “ಇನ್ನುಷ್ಟೇ?” ಎಂದು ಎಲ್ಲರೂ ಕೇಳುವರೆ. ಆಕಾಶವೇ ಒಂದು ಮೇಳಿ ತಲೆಯ ಮೇಲೆ ಕಳಚಿಕೊಂಡು ಬಿಂದಿದ್ದರೂ ಅವರಿಗೆ ಅಷ್ಟು ಆಶ್ಚರ್ಯವಾಗುತ್ತಿರಲಿಲ್ಲ, ಅಷ್ಟು ದಿಗಿಲಾಗುತ್ತಿರಲಿಲ್ಲ.

ಕಡಿಗೆ ಧಮುದರ್ಶಿಗಳಲ್ಲಿ ಹಿರಿಯನಾದವನ್ನೊಬ್ಬನು “ನನೆಂದೆ,

ಬಂಬಲ್? ಇನ್ನುಷ್ಟೆ? ಇನ್ನುಷ್ಟು ಬೇಕೆಂದು ಕೇಳಿದನೆ? ಏನದು, ಇನ್ನೊಮ್ಮೆ ನಿಧಾನವಾಗಿ ಹೇಳು” ಎಂದನು.

“ಹೌದು, ಸ್ವಾಮಿ. ಅಲಿವರ್ ಟ್ರಿಸ್ಟ್ ‘ಇನ್ನುಷ್ಟು ಗಂಜಿ ಬೇಕು’ ಎಂದು ಕೇಳಿದನು” ಎಂದು ಬಂಬಲ್ ಹೇಳಿದ.

“ಹೀಗಾದರೆ ಆ ಹುಡುಗ ಖಂಡಿತ ಹಾಳಾಗಿ ಹೋಗುತ್ತಾನೆ. ಅವನು ಬೇರೆ ಉದ್ದಾರವಾಗುವುದಿಲ್ಲ” ಎಂದು ಇನ್ನೊಬ್ಬ ಧರ್ಮದರ್ಶಿಯೆಂದ.

“ಸಂ. ಅಲಿವರನನ್ನು ಈ ಕೂಡಲೇ ನೆಲಮಾಳಿಗೆಯಲ್ಲಿ ತಲ್ಲಿ ಬಿಂಗ ಹಾಕು. ಇದೇ ಕ್ಷೇತ್ರವೇ ‘ಈ ಅಲಿವರನನ್ನು ಅನಾಭಾಲಯದಿಂದ ಕರೆದುಕೊಂಡು ಹೋಗಿ ಕೂಲಿಗೆ ನೇಮಿಸಿಕೊಳ್ಳುವವರಿಗೆ ಏದು ಪೊಂಡು ಬಹುಮಾನವನ್ನು ಕೊಡುತ್ತೇನೆ’ ಎಂದು ಒಂದು ತಿಳಿನಳಿಕೆಯ ಚಿಂಟಿಯನ್ನು ಅನಾಭಾಲಯದ ಬಾಗಿಲಿಗೆ ಹಚ್ಚಿಸು” ಎಂದು ಸಭಿ ಬಂಬಲ್‌ಗೆ ಅಪ್ಪಣಿ ಮಾಡಿತು.

**“ಅಲಿವರ್ ಬೇಕೇ ಅಲಿವರ್ !”**

ಒಂದು ವಾರವಾಯಿತು. ಅಲಿವರನನ್ನು ಇನ್ನೊ ನೆಲಮಾಳಿಗೆಯಲ್ಲೇ ಕೂಡಿಹಾಕಿದ್ದರು. ಆ ನೆಲಮಾಳಿಗೆಯಲ್ಲೇ ಕತ್ತಲೆ ಎಂದರೆ ಕತ್ತಲೆ. ಗಾಳಿಯಲ್ಲ, ಬೆಳಕಿಲ್ಲ. ತುಂಬ ಧೂಳು, ಜಳಿಯ ಕೊರೆತ. ಜೊತೆಗೆ ಯಾರೂ ಇಲ್ಲ.

ಅಲಿವರ್ ಹಗಲೆಲ್ಲಾ ಬಿಕ್ಕಿಬಿಕ್ಕಿ ಅಳುವನು. ರಾತ್ರಿಯಾದ್ದೊಡನೆ ಆ ಕತ್ತಲೆಗೂ ಆ ನಿಶ್ಚಯದ ತೆಗೂ ಹೇದರಿ ನಡುಗುವನು. ತನ್ನ ಚಿಕ್ಕ ಕೃಗಳಿಂದ ಕಣ್ಣ ಮುಚ್ಚಿಕೊಂಡು, ಮೂಲೆಯಲ್ಲಿ ಮುದುರಿಕೊಂಡು ನಿದ್ರೆ ಮಾಡಲು ಪ್ರಯತ್ನಿಸುವನು. ಗಳಿಗೆ ಒಂದು ಸಲ ಬೆಚ್ಚಿಬೀಳುವನು.

యావుదోఇ భయదింద దూరవాగువ హాగె గోడిగె అంటికొండు అడగికొళ్ళువను.

దిన బిట్టు దిన ఆవనన్ను సేలమాళగెయింద మేలక్కే కరెదు కొండు హోగువరు. ఆల్లి, ముడుగరెల్లరూ లూటిక్కే కుళతు కొండాగ, “నీవు యారాదరూ ఇన్నెష్టు ఎందు కేళదరే నిముగూ హీగే ఆగుత్తదే” ఎందు హేదరిసుపుదక్కాగి, ఎల్లర ఎదురిగూ ఆలివరనిగి భడియేటు బీళుత్తిత్తు.

హీగే ఒందు వార కళేద మేలి ఒందుదిన ఒబ్బు మని గుడిసు వవను ఆ అనాధాలయడ బిధియల్లి హోగుత్తద్వాగ ఆల్లిన బాగిల మేలి అంటిసిద్ద తిళవలుకేయు జిట్టి ఆవన కణ్ణిగే చిత్తు. యార మనెయుల్లాదరూ హోగె హోగువ కొళవెయల్లి మని కట్టి కొండిద్దరే ఆదన్ను ఆవను గుడిసి స్ఫుర్జమాచుత్తిద్ద. ఆవనిగి కేలస తుంబ హెచ్చాగిత్తు. జోతిగె యారాదరూ బేకాగిత్తు. బాగిల మేలిన జిట్టియున్న సోడిద. అనాయాసవాగి ఒబ్బు హుడుగ సిక్కుపుదాదరె, ఆవన జోతిగె ఐదు పొండు హణ డోరకు పుదాదరె, యారిగె బేడ?

“హేయా!” ఎందు ఆ మని గుడిసువవను తన్న కేలసద సామానుగళన్ను హోత్తుకొండు హోగుత్తిద్ద కత్తియున్న కరెద.

కత్తి ఎన్నానచూ కత్తియే. అదు ఆవన మాతు కేళు త్తదేయే? తన్న పాడిగె తాను మొందుబాల ఆడిసికొండు ముండి హోయితు.

మని గుడిసువవను ఓడిహోగి, కృతిద్ద దోణ్ణెయింద అదర తలేయ మేలి ఒందు ఏటు కొట్టి. కత్తియాగువ హోత్తిగె ఆ

ಎಟನ್ನು ತಾಳಿಕೊಂಡಿತೇ ವಿನಾ ಬೇರೆ ಯಾವುದಾದರೂ ಪ್ರಾಣೆಯಾಗಿ ದ್ವಿದ್ವರೆ ಅದರ ತಲೆ ನೂರು ಹೊರಿಕಾಗಿಬಂಡುತ್ತಿತ್ತು.

ಕತ್ತಿಯಾದರೇನಂತೆ? ಹಾವ, ಎಟು ಬಿದ್ದರೆ ನೋಯುವುದಿಲ್ಲವೇ? ಎಟು ತಿಂದ ಕತ್ತಿ ಅಲ್ಲೇ ಸಿಂತಿತು. ಮನಿ ಗುಡಿಸುವವನ್ನು ಅದರ ಮೂಗುದಾರವನ್ನು ಹಿಡಿದು ಬಂದು ಸಲ ಜಗ್ಗಿ, “ನಾನು ಹೇಳಿದ ಹಾಗೆ ಕೇಳಬೇಕು. ಮರಿತಿಯೇ, ಗುಲಾಮು” ಎಂದ. ಕತ್ತಿ ತಲೆತಗ್ಗಿಸಿ ಕೊಂಡು, ಬಾಲ ಮುದುರಿಕೊಂಡು ಅವನು ಎಳಿದ ಕಡೆಗೆ ತಿರುಗತು. ಅವನು ಅದನ್ನು ಅನಾಧಾಲಯದ ಬಾಗಿಲಿಗೆ ಎಳಿದುಕೊಂಡು ಬಂದು, “ನಾನು ಹಿಂದಿರುಗಿ ಬರುವವರಿಗೂ ಇಲ್ಲಿ ಸತ್ತ ಹಾಗೆ ಬಿದ್ದಿರಬೇಕು” ಎಂದು ತಲೆಯ ಮೇಲೆ ಪುನಃ ಇನ್ನೊಂದು ಎಟು ಹೊಡಿದ. ಕತ್ತಿ ಸತ್ತ ಹಾಗೆಯೇ ನಿಂತುಕೊಂಡಿತು.

ಹೀಗೆ ಆ ಮನಿ ಗುಡಿಸುವವನ್ನು ತನ್ನ ಕತ್ತಿಯನ್ನು ಎನ್ನ ವಿಶ್ವಾಸ ದಿಂದ ನಡೆಸಿಕೊಳ್ಳುತ್ತಿದ್ದನೆಂಬುದನ್ನು ಅನಾಧಾಲಯದ ಬಾಗಿಲಲ್ಲಿ ನಿಂತಿದ್ದ ಒಬ್ಬ ಧರ್ಮದರ್ಶಿ ಹಾಗೇ ನೋಡುತ್ತಿದ್ದ. “ಈ ನೊಂದು ಕತ್ತಿಯನ್ನು ಇಷ್ಟು ಚೆನ್ನಾಗಿ ಶಿಕ್ಷಿಸುವ ಇವನ ಕ್ರಿಗೆ ನಮ್ಮ ಆಲಿವರ್ ಸಿಕ್ಕಬೇಕು!” ಎಂದುಕೊಂಡೆ.

ಆ ವೇಳಿಗೆ ಆ ಮನಿ ಗುಡಿಸುವವನ್ನು ಅವನ ಹತ್ತಿರ ಬಂದು, ತನ್ನ ಕ್ರೀಯ ಕೊರಿನಿಂದ ಆ ತಿಳಿವಳಿಕೆಯು ಜೀಪಿಯನ್ನು ತಿನಿಯುತ್ತಾ, “ಈ ಜೀಪಿಯಲ್ಲಿ ಹೇಳಿರುವ ಹುಡುಗ.....ಯಾರನ್ನೇ ಅನಾಧಾಲಯದವರು ಕೂಲಿಗೆ ಕಳಿಷ್ಟತ್ತಾರಂತೆ” ಎಂದ.

ಧರ್ಮದರ್ಶಿ ತನ್ನ ಡೊಳ್ಳುಹೊಟ್ಟಿ ಸವರಿಕೊಳ್ಳುತ್ತೆ, “ಹೌದು, ಹೌದು. ಏನಾಗಬೇಕು?” ಎಂದ.

“ಏನೂ ಇಲ್ಲ. ಹುಡುಗ ಕೂಲಿಗೆ ಇದ್ದರೆ, ಅವನಿಗೆ ಏನಾದರೂ ಜೀವನೋಪಾಯಕ್ಕೆ ಒದಗಬಹುದಾದ ಕಸುಬು ಕಲಿಸಿಕೊಡೊಣ ಎಂದು

ಬಂದೆ. ನನ್ನ ಈ ಮಸಿ ಗುಡಿಸುವ ಕೆಲಸದಲ್ಲಿ ಸಂಪಾದನೆ ಚೆನ್ನಾಗಿದೆ. ಅದರೆ ನನಗೇ ಸಹಾಯ ಕಡಿಮೆ. ನಾನು ಒಬ್ಬೊಂಟಿ. ಅದಕ್ಕಾಗಿ ನೋಡೋಣ ಎಂದು ಬಂದೆ.”

“ನೋಡೋಣ. ಬಾ ಒಳಗೆ” ಎಂದು ಆ ಧರ್ಮದಶೀರ್ ಅವನನ್ನು ಒಳಗೆ ಕರೆದ.

ಮಸಿ ಗುಡಿಸುವವನು ಹೋಗುವ ಮುಂದೆ ಕತ್ತಿಯ ತಲೆಯ ಮೇಲೆ ಇನ್ನೊಂದು ಏಟು ಬಿಗದು, ಪುನಃ ಅದರ ಮೂಗುದಾರವನ್ನು ತುಯ್ದು, “ಎಲ್ಲಿಯಾದರೂ ಕದಲಿ ಕಾಲಿಟ್ಟಿಯೆ!” ಎಂದು, ಚೆದರಿಸಿ ಒಳಗೆ ಹೋದ.

ಒಳಗೆ ಧರ್ಮದಶೀರ್ಗಳ ಸಭೆ ಪುನಃ ಸೇರಿತು. ಮಸಿ ಗುಡಿಸುವವನ ಪ್ರಾರ್ಥನೆಯನ್ನು ಲಾಲಿಸಿತು.

“ಮಸಿ ಗುಡಿಸುವ ಕೆಲಸ ಹೊಲಸು ಕೆಲಸ” ಎಂದ, ಒಬ್ಬ ಧರ್ಮದಶೀರ್.

“ಎಮ್ಮೇ ಸಣ್ಣ ಹುಡುಗರು ಹೊಗೆಯ ಕೊಳವೆಗಳಲ್ಲಿ ಸಿಕ್ಕಿಕೊಂಡು ಸತ್ತುಹೋಗಿರುವುದೂ ಉಂಟು” ಎಂದ ಇನ್ನೊಬ್ಬ.

ಅನಂತರ ಅವರೆಲ್ಲರೂ ತಮ್ಮತಮ್ಮಲ್ಲಿ ಪಿಸುವಾತನಾಡಿಕೊಂಡರು.

ಕಡೆಗೆ ಮಸಿ ಗುಡಿಸುವವನನ್ನು ಕುರಿತು “ನಿನ್ನ ಪ್ರಾರ್ಥನೆಯನ್ನು ವಿಮರ್ಶಿಸಿದ್ದೇವೆ. ಹುಡುಗನನ್ನು ನಿನಗೆ ಕೊಡಲು ಸಾಧ್ಯವಿಲ್ಲ” ಎಂದು ಸಭೆಯ ಮುಖಿಂಡ ಹೇಳಿದ.

“ಸುತರಾಂ ಸಾಧ್ಯವೇ ಇಲ್ಲ” ಎಂದ ಇನ್ನೊಬ್ಬ.

“ಭೀ, ಭೀ! ಎಂಥ ಹುಡುಗ! ಹಾಗೆಲ್ಲಾ ಕಳುಹಿಸುವುದುಂಟಿ?” ಎಂದ ಇನ್ನೊಬ್ಬ.

ಮಸಿ ಗುಡಿಸುವವನು ತುಂಬ ಆಸಿಯಿಂದ ಬಂದಿದ್ದು. ಅನಾಥಾಲಯದಲ್ಲಿ ಎಷ್ಟು ಅನ್ನ ಹಾಕುತ್ತಾರೆಂಬುದು ಅವನಿಗೂ ಗೊತ್ತಿತ್ತು.

ಹುಡುಗನ ಹೊಟ್ಟಿಗೆ ಹೆಚ್ಚು ಹಾಕಬೇಕಾಗಿಲ್ಲ. ಅವನಿಂದ ತುಂಬ ದುಡಿಸಿ ಕೊಳ್ಳಬಹುದು. ಜೊತಿಗೆ ಏದು ಪೊಂಡು ಬಹುಮಾನ ಬೇರೆ. ಹೀಗೆಲ್ಲಾ ತುಂಬ ಆಸೆಯಿಂದ ಬಂದಿದ್ದು. ಆದರೆ ಸಭೆಯವರ ಮಾತು ಕೇಳಿ ಅವನಿಗೆ ತುಂಬಾ ನಿರಾಶಯಾಯಿತು. ಅದೂ ಅಲ್ಲದೆ ಅವನು ಹಿಂದೆ ನಾಲ್ಕುರು ಹುಡುಗರನ್ನು ಹೀಗೇ ಕೂಲಿಗೆ ನೇಮಿಸಿಕೊಂಡು, ಅವರನ್ನು ಹೊಡಿದು, ಮೂರೆ ಮುರಿದಿದ್ದು. ಆ ಕತೆ ಉರಿನವರಿಗೆಲ್ಲಾ ಗೊತ್ತಿತ್ತು. ಆದ್ದರಿಂದ ಆ ಮುಸಿ ಗುಡಿಸುವವನು ಏನೂ ಮಾತನಾಡುವ ಹಾಗಿರಲ್ಲಿ.

ಆದರೂ ಒಂದು ಕಡೆಯ ಮಾತು ಕೇಳಬಿಡೋಣವೆಂದು, ಬಹಳ ನಮ್ಮನಾಗಿ, ತನ್ನ ತಲೆಯ ಮೇಲಿನ ಬೋಧಿಯನ್ನು ಕೈಯಲ್ಲಿ ಹಿಡಿದು ಹಿಸುಕುತ್ತ, “ಹಾಗಾದರೆ, ಆ ಹುಡುಗನನ್ನು ನನಗೆ ಕೊಡುವುದಿಲ್ಲವೇ?” ಎಂದು ತುಂಬಿ ಸಂಕೋಚಿಸಿದ್ದಿಂದ ಕೇಳಿದ.

ಆದಕ್ಕೆ ಸಭೆಯ ಮುಖಿಂಡ “ಕೊಡುವುದೇ ಇಲ್ಲವೆಂದ್ಲ. ಆದರೆ ನಿನ್ನ ಈ ಹೊಲಷು ಕೆಲಸವನ್ನು ನೋಡಿದರೆ, ಏದು ಪೊಂಡು ಬಹಳ ಹೆಚ್ಚಿಂದು ತೋರುತ್ತದೆ” ಎಂದ.

ಸಭೆಯವರು “ಹೌದು, ಹೌದು. ತುಂಬ ಹೊಲಷು ಕೆಲಸ. ಹೌದು, ಹೌದು. ಏದು ಪೊಂಡು ತುಂಬ ಹೆಚ್ಚು” ಎಂದರು.

ಮುಸಿ ಗುಡಿಸುವವನ ಮುಖ ಅರಳಿತು. “ಏದು ಪೊಂಡು ಹೆಚ್ಚು ಎನ್ನು ಪುದಾದರೆ, ಎಷ್ಟು ಕೊಡುತ್ತೀರಿ, ನೀವೇ ಹೇಳಿ. ಬಡವನ್ನ ಹೊಟ್ಟಿಯ ಮೇಲೆ ಹೊಡಿಯಬೇಡಿ. ನಾನೂ ಮಕ್ಕಳೊಂದಿಗೆ” ಎಂದು ಗೋಗರೆದನು.

“ಮೂರೂವರೆ ಪೊಂಡು ಸಾಕೆಂದು ನನಗೆ ತೋರುತ್ತದೆ” ಎಂದ ಸಭೆಯ ಮುಖಿಂಡ.

ಸಭೆಯವರು “ಓಹೋ ಬೇಕಾದಷ್ಟುಯಿತು” ಎಂದರು.

“ಅಯೋಜೀ, ಅಯೋಜೀ, ನಾನು ಮುಳುಗಿಹೋದೆ, ಸ್ವಾಮಿ” ಎಂದು ಮಂಸಿ ಗುಡಿಸುವವನು ಗೋಳಾಡಿದ.

“ಭೇ, ಭೇ! ಅದೇ ಅತಿಯಾಟಿಂತು. ಹಾಗೆ ನೊಡಿದರೆ, ನೀನೇ ನಮಗೆ ಹಣ ಕೊಟ್ಟು ಹುಡುಗನನ್ನು ಕರೆದುಕೊಂಡು ಹೋಗಬೇಕು. ಏನೋ ನಾವೂ ಭೂತದಯೆ ಕರುತ್ತೇ ಎಂದು ಬಹುಮಾನ ನೀಡಿದರೆ ಅದರಲ್ಲಿ ಚೌಕಾಶಿಯೆ? ಹೋಗಲಿ, ನಿನಗೋಷ್ಠರ ಮೂರೂವರೆ ಹೋಗುತ್ತು. ಹೋಗು, ಅವನನ್ನೂ ಕರೆದುಕೊಂಡು ಹೋಗು. ಅಗಾಗ್ಗಿ ಸ್ವಲ್ಪ ನಿನ್ನ ಕೈಯಲ್ಲಿರುವ ಕೋಲನ್ನು ಪ್ರಯೋಗಿಸಬೇಕಾದಿತು. ಅದರೂ ಬಹಳ ಒಕ್ಕೆಯ ಹುಡುಗ. ಎರಡು ಏಟು ಬಿದ್ದರೆ ಹೇಳಿದ ಹಾಗೆ ಕೇಳುತ್ತಾನೆ. ನಿನಗೂ ಏನೂ ಹೆಚ್ಚು ಖಚಿತಲ್ಲ. ಹೆಟ್ಟಿದಂದಿನಿಂದ ಅವನು ಹೊಟ್ಟಿ ತುಂಬ ಉಟವಾಡಿ ಅಭ್ಯಾಸವೇ ಇಲ್ಲ” ಎಂದು ಹೇಳಿ ಸಭೆಯು ಮುಖಿಂಡನು “ಹ ಹ್ಯಾ ಹ್ಯಾ ಹ್ಯಾ” ಎಂದು ಗಟ್ಟಿಯಾಗಿ ನಗತೊಡಿದನು.

ಅವನ ನಗು ಸಭೆಯವರಿಗೂ ಅಂಟಿಕೊಂಡಿತು. ಅವರ ನಗು ಮಂಸಿ ಗುಡಿಸುವವನಿಗೂ ವ್ಯಾಪಿಸಿತು.

“ಸರ. ಆಗಬಹುದು. ಈದಿನ ಮಧ್ಯಾಹ್ನ ಬಾ. ನಗರದ ನ್ಯಾಯಾ ಧೀಕರ ಬಳಿಗೆ ಹೋಗೋಣ. ಅವರ ಎದುರಿಗೆ ಹುಡುಗನನ್ನು ನಿನಗೆ ಒಪ್ಪಿಸಿಕೊಡುವ. ಕಾಗದಪತ್ರಗಳಿಗೆ ರುಜು ಮಾಡುವೆಯಂತೆ” ಎಂದು ಸಭೆಯು ಮುಖಿಂಡ ಹೇಳಿದ.

ಮಂಸಿ ಗುಡಿಸುವವನು ಹಾಗೇ ಆಗಲೆಂದು ಸಂತೋಷಿಸುತ್ತಿರುತ್ತೇನ್ನು ಹೊಡೆದುಕೊಂಡು ಮನೆಗೆ ಹೋದನು.

ಮಧ್ಯಾಹ್ನ ವಾಯಿತು. ಆಲಿವರನನ್ನು ನೆಲಮಾಳಿಗೆಯಿಂದ ಕರೆದು ತಂದು ಸ್ವಾನ ಮಾಡಿಸಿ, ಹೊಸ ಬಟ್ಟಿಗಳನ್ನು ಹಾಕಿಕೊಳ್ಳಬೇಳಿದರು. ಒಂಬಲ್ ತಾನೇ ತನ್ನ ಸ್ವಂತ ಕೈಗಳಿಂದ ಒಂದು ಬಟ್ಟಲು ತುಂಬಾ ಗಂಜಿ

ಯನ್ನೂ ಹಬ್ಬದ ದಿನಗಳಲ್ಲಿ ಕೊಡುತ್ತಿದ್ದ ಹಾಗೆ ರೊಟ್ಟಿಯ ಚೂರನ್ನೂ ತಂದುಕೊಟ್ಟು.

ಆಲಿವರ್ನಾಗೆ ಮೊದಲು “ಇದು ತನಗೇ” ಎಂದು ನಂಬಿಕೆ ಬರಲಿಲ್ಲ. ಅದರೆ ಅವನು ಅದನ್ನು ತಿನ್ನು ಬೇಕೆಂದು ಬಂಬಲ್ ಬಲವಾತ ಮಾಡಲು, “ಇಹೋ! ಈರ್ ಕೋಳಿಗಳನ್ನು ಕೊಬ್ಬಿಸಿ ಕೊನೆಗೆ ಅವುಗಳನ್ನು ಕಡಿಮೆ ಕೊಲ್ಲುವ ಹಾಗೆ ನನ್ನನ್ನೂ ಅಮೇಲೆ ಕೊಲ್ಲುವುದಕ್ಕಾಗಿ ಈಗ ಹೀಗೆ ಕೊಬ್ಬಿಸುತ್ತಿದ್ದಾರೆ”) ಎಂದುಕೊಂಡು ಒಂದೇ ಸಮನೆ ಅಳಿಸುಡಿಗಿದೆ.

“ಅಳಬೇಡ, ಆಲಿವರ್, ನಿನ್ನ ಅದ್ವಷ್ಟ ಚೆನ್ನಾಗಿದೆ. ನೀನೂ ಒಂದು ಕಸುಬು ಕಲಿತು, ಸ್ವಂತವಾಗಿ ಸಂಪಾದನೆ ಮಾಡುವ ಕಾಲ ಬಂದಿದೆ” ಎಂದು ಬಂಬಲ್ ಹೇಳಿದೆ.

ಹುಡುಗನಿಗೆ ಕಸುಬು ಎಂದರೆ ಅಥವಾಗಲಿಲ್, “ಕಸುಬೆ?” ಎಂದು ಕೇಳುತ್ತಾ ಥರಥರನೆ ನಡುಗಿದೆ.

“ಕಸುಬು, ಆಲಿವರ್. ಯಾರೋ ಒಬ್ಬರು ನಿನ್ನ ಮೇಲೆ ದಯೆ ಯಿಟ್ಟು ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಅವರು ನಿನಗೆ ಇಂದು ಒಳ್ಳೆಯ ಕೆಲಸ ಕಲಿಸಿಕೊಡುತ್ತಾರೆ. ನಾಳೆ ನೀನೂ ಮಿಕ್ಕವರ ಹಾಗೇ ನಿನ್ನ ಅನ್ನ ನೀನೇ ಸಂಪಾದಿಸಿಕೊಳ್ಳಬಹುದು. ನಿನ್ನಂಥ ತುಂಟಿನಿಗೋಸ್ಕರ ನಮ್ಮ ಈ ಅನಾಧಾಲಯಕ್ಕೆ ಎಪ್ಪು ವೆಚ್ಚಿ ವಾಗುತ್ತದೆ, ಗೊತ್ತಿ? ಮೂರೂವರೆ ಹೊಂಡಾ, ಆಲಿವರ್! ಎಂದರೆ ಎಪ್ಪತ್ತು ಸ್ಲಿಲಿಂಗ್! ಎಂದರೆ ಎಂಟುನೂರ ನಲವತ್ತು ಹೇಣ್ಣಿ! ಗೊತ್ತಾ ಯಾತೆ?” ಎಂದ ಬಂಬಲ್.

ಪಾಠ, ಆಲಿವರ್ನಾಗೆ ಇನ್ನೊ ಗೊತ್ತಾಗಲಿಲ್ಲ. ಅವನಿಗೆ ಅಳುವುದು ಒಂದೇ ಗೊತ್ತಾದದ್ದು. ಆತ್ಮ ಆತ್ಮ ಅವನ ಕಣ್ಣನ ಶಬ್ದಿನೇರು ಕೆನ್ನೆಯ ಮೇಲೆ ಕೋಡಿ ಝರಿದು ಅವನ ಗಂಜಿಯ ಬಿಟ್ಟುಲಿನಲ್ಲಿ ಬೀಳು

ತ್ತಿತ್ತು. ಆ ಗಂಜಿ ಮೊದಲೇ ಬರಿ ನೀರು, ಅವನ ಕಡ್ಡೀರು ಸೇರಿ ಇನ್ನು ಹ್ಯಾಪ್ಟಿ ನೀರಾಯಿತು.

ಕಡೆಗೆ ಬಂಬಲ್ “ಭೈ, ಇದೇನು, ಆಲಿವರ್? ಅಂಗಿಯ ತೋಳಿ ನಿಂದ ಕಡ್ಡೀರಸಿಕೊ. ಗಂಜಿ ಆರಮೊಗುತ್ತದಲ್ಲ. ಚಿಸಿಯಾಗಿರುವಾಗಲೇ ಕುಡಿದುಬಿಡು” ಎಂದು ಅನೇಕ ಸಲ ಹೇಳಿದ ಮೇಲೆ, ಆಲಿವರ್ ತನ್ನ ಉಟಿವನ್ನು ಮುಗಿಸಿದ.

ಮುಧ್ಯಾಹ್ಯಾ ಆಲಿವರನನ್ನು ಕರೆದುಕೊಂಡು ಬಂಬಲ್ ನ್ಯಾಯಾಧಿಕಾರಿಯ ಬಳಗೆ ಹೊರಟಿ. ದಾರಿಯ ಉದ್ದ್ವರ್ಕ ಕ್ಲೌ “ಆಲಿವರ್, ನೋಡು; ನ್ಯಾಯಾಧಿಕಾರಿಯ ಮುಂದೆ ಅಳಕೂಡದು, ಗೋಳಾಡಕೂಡದು. ನಗು ತ್ತಿರಬೇಕು. ಅವನು ಯಾರನ್ನಾದರೂ ತೋರಿಸಿ ‘ಇವನ ಕೈಕೆಳಗೆ ಕೆಲಸ ಕಲಿಯುತ್ತೀರು?’ ಎಂದು ಕೇಳಿದರೆ, ‘ಸಂತೋಷವಾಗಿ ಕಲಿಯುತ್ತೀನೆ’ ಎಂದು ಹೇಳಬೇಕು” ಎಂದು ಬಂಬಲ್ ಆಲಿವರನಿಗೆ ಅವನು ಏನೇನು ವಾಡಬೇಕೆಂಬುದನ್ನೆಲ್ಲ ಹೇಳಿಕೊಟ್ಟಿ.

ಅವರು ನ್ಯಾಯಾಸ್ಥಾನಕ್ಕೆ ಬರುವ ವೇಳೆಗೆ ನ್ಯಾಯಾಧಿಕಾರಿ ಕರಾರಿನ ಕಾಗದಪತ್ರಗಳನ್ನು ಪರಿಶೀಲಿಸುತ್ತಿದ್ದನು. ಅನಾಧಾಲಯದ ಘರ್ನಾದಶಿರಗಳಲ್ಲಿ ಮುಖ್ಯನಾದವನನೊಬ್ಬನು ಅವನ ಮುಂದೆ ನೀತು ಕಾಂಪ್ಯುಕೊಂಡಿದ್ದು. ಮನಿ ಗುಡಿಸುವವನೂ ಸ್ವಲ್ಪಮಟ್ಟಿಗೆ ಮುಖ ತೂಳಿದುಕೊಂಡು ಚೊಕ್ಕಿಟಿವಾಗಿ ಬಂದಿದ್ದು.

ಬಂಬಲ್ ಬಂದೊಡನೆಯೇ ನ್ಯಾಯಾಧಿಪತಿ ಅವನ ಜೊತೆಯಲ್ಲಿದ್ದ ಹುಡುಗನನ್ನು ನೋಡಿ, “ಇವನೇಯೋ ಹುಡುಗ?” ಎಂದು ಕೇಳಿದ.

“ಹೋದು, ಸ್ವಾಮಿ. ಇವನೇ” ಎಂದು ಹೇಳಿ, ಬಂಬಲ್ “ಅವರಿಗೆ ನಮಸ್ಯಾರ ಮಾಡು, ಮನು” ಎಂದು ಮೃಮಂಬಾಗಿ ಹೇಳಿದ.

ಆಲಿವರನಿಗೆ ಅವನು ಮೃದುವಾಗಿ ಹೇಳಿದುದು ಅಶ್ವರ್ಯವಾಯಿತು. ನ್ಯಾಯಾಧಿಕಾರಿಗೆ ಅವನು ಬಗ್ಗಿ ನಮಸ್ಯಾಸಿದ.

“ಮೊಗಿಯ ಕೊಳವೆಗಳಲ್ಲಿ ಮನಿ ಗುಡಿಸುವುದಕ್ಕೆ ಹುಡುಗ ಇವು ಪಡುತ್ತಾನೋ?” ಎಂದು ನಾನ್ಯಾಯಾಧಿಕಾರಿ ಕೇಳಿದ.

“ಅಯ್ಯೋ, ಅಯ್ಯೋ, ಮನಿ ಗುಡಿಸುವುದೆಂದರೆ ಉವನಿಗೆ ಪಾಣ” ಎಂದು ಹೇಳಿ, ಬಂಬಲ್ ಯಾರಿಗೂ ಕಾಣದಂತೆ ಒಂದು ಸಲ ಆಲಿವರನನ್ನು ಜಿಗುಟಿದ. ‘ನೀನೂ ಹೌದು ಎನ್ನುದಿದ್ದರೆ ನಿನ್ನನ್ನು ಸಿಗಿದು ತೋರಣ ಕಟ್ಟಬಿಡುತ್ತೇನೆ’ ಎಂದು ಆಲಿವರ್ ಆ ಜಿಗುಟಿದ್ದರಿಂದ ಅಥವಾದಿಕೊಂಡ. ಅವನ ಕಣ್ಣಗಳಲ್ಲಿ ಕೊಂಚಕೊಂಚವಾಗಿ ನೀರು ತುಂಬಿಕೊಂಡಿತು.

“ಹಾಗಾದರೆ, ಮನಿ ಗುಡಿಸುವ ಕೆಲಸಕ್ಕೆ ಸೇರಲು ಇವನಿಗೆ ಏನೂ ಅಕ್ಕೇಪವಿಲ್ಲವಷ್ಟೇ?” ಎಂದು ನಾನ್ಯಾಯಾಧಿಕಾರಿ ಪುನಃ ಕೇಳಿದ.

“ಅಯ್ಯೋ, ಅಯ್ಯೋ, ಮನಿ ಗುಡಿಸಬೇಡವೆಂದರೆ ಮನೆ ಬಟ್ಟಿ, ಓಡಿಮೋಗುತ್ತೇನೆಂದು ಹೇದರಿಸುತ್ತಾನೆ, ಸಾಮಾನ್ಯ” ಎಂದು ಬಂಬಲ್ ಹೇಳಿದ.

“ಹಾಗಾದರೆ ಸರಿ” ಎಂದು ನಾನ್ಯಾಯಾಧಿಕಾರಿ ಆ ಮನಿ ಗುಡಿಸುವವನ ಈಡಿ ತಿರುಗಿ “ಏನೆಯಾಗ್ಯ, ಈ ಹುಡುಗನನ್ನು ಚೆನ್ನಾಗಿ ಕಾಪಾಡುತ್ತೀಯೆ ತಾನೆ? ಇವನಿಗೆ ಹೊಟ್ಟಿಗೆ ಬಟ್ಟಿಗೆ ಸರಿಯಾಗಿ ಹಾಕುತ್ತೀಯೆ ತಾನೆ?” ಎಂದು ಕೇಳಿದ.

“ಹಾಕುತ್ತೀನೆ ಎಂದ ಮೇಲೆ ಹಾಕದೆ ಇದ್ದರೆ ಮರ್ಯಾದೆ ಬರುತ್ತದೆಯೆ?” ಎಂದ, ಆ ಮನಿ ಗುಡಿಸುವವ.

“ಸರಿ, ಹಾಗೆಂದು ಒಪ್ಪಿಕೊಳ್ಳುವುದಾದರೆ ಇದೋ ಈ ಕರಾರು ಪತ್ರಕ್ಕೆ ರುಜು ಮಾಡು” ಎಂದು ನಾನ್ಯಾಯಾಧಿಕಾರಿ ಪೇನಾ ತಿಗೆದು ಅದ್ದಬೇಕೆಂದು ಮನಿಕುಡಿಕೆಯ ಕಡೆ ನೋಡಿದ.

ಮನಿಕುಡಿಕೆ ದಿನವೂ ಇದ್ದಕಡೆ ಇರಲಿಲ್ಲ. ಅದೇನಾದರೂ ಅಲ್ಲಿ ಇದ್ದಿದ್ದರೆ, ಆಲಿವರನ ಕತೆ ಮುಗಿದುಮೋಗುತ್ತಿತ್ತು. ಮನಿ ಗುಡಿಸು

ವವನು ಕರಾರುಪತ್ರಕ್ಕೆ ರುಚು ಮಾಡಿ, ಅಲಿವರನನ್ನು ಜೀಬಿಗೆ ಹಾಕಿ ಕೊಂಡು ಹೋಗಿಬಿಡುತ್ತಿದ್ದ. ಅಲಿವರನನ್ನು ಮಿತಮಿರಿ ದುಡಿಸಿ, ಅವನನ್ನು ಅತಿಯಾಗಿ ಬಡಿದು ಕೊಂಡುಬಿಡುತ್ತಿದ್ದ. ಅಲಿವರನ ಅರ್ಥಷ್ಟ ಚೆನ್ನಾಗಿದ್ದದರಿಂದ ಮಸಿಕುಡಿಕೆ ತಷ್ಟುನೇ ಅವನ ಕಣ್ಣಿಗೆ ಬೀಳಲಿಲ್ಲ.

ಹಾಗಾಗಿ, ಮಸಿಕುಡಿಕೆ ಎಲ್ಲಿ ಎಂದು ಹುಡುಕುತ್ತಾ ಶಿಂ ನಾಯಾ ಪತಿಯ ಕಣ್ಣಿಗೆ ಸಣ್ಣ ಅಲಿವರನ ಮುಖ ಕಾಣೆಸಿತು. ಅಲಿವರನು ಮಸಿ ಗುಡಿಸುವವನ ಕೂರವಾದ ಮುಖವನ್ನೇ ಹೆದರಿಕೆಯಿಂದ ನೋಡಿ ನಡುಗು ತ್ರಿದ್ದು ಧನ್ನ ಅವನು ಕಂಡ. ಕಂಡೊಡನೆಯೇ, ಅವನಿಗೆ ಅದೇನೇನ್ನು ಸಿಕ್ಕೋ, ತಲೆ ತಿರುಗಿಸಿ ಧರ್ಮದಶೀರ್ಯ ಮುಖ ನೋಡಿದ. ಧರ್ಮದಶೀರ್ಯ ಏನೂ ಗೊತ್ತಿಲ್ಲದವನ ಹಾಗೆ ಮೂಗಿಗೆ ಒಂದು ಚಿಟ್ಟಿಕೆ ನೇಶ್ಯ ಏರಿಸಿ, ಬಟ್ಟೆಯಿಂದ ಒರಸಿಕೊಂಡೆ.

ಆಗ ನಾಯಾಧಿಪತಿ “ಇದೇಕೋರೆ ಹುಡುಗ ಹೆದರಿದ್ದಾನೆ” ಎಂದು ಕೊಂಡು, ಅಲಿವರನನ್ನು ಕುರಿತು “ಎನವ್ವಾ, ಮಗು?” ಎಂದ.

ಅಲಿವರ್ ಬೆಂಟಿದ. ಹೀಂದೆ ಬಂಬಲ್ ಮೃದುವಾಗಿ ಮಾತನಾಡಿ ಡಾಗಲೂ ಹೀಗೆಯೇ ಬೆಂಟಿದ್ದ. ಮೃದುವಾದ ಶಬ್ದಗಳನ್ನು ಕೇಳಿ ರೂಧಿಯೇ ಇಲ್ಲದಿದ್ದ ಅಲಿವರ್ ಬೆಂಟಿದ್ದು ಏನೂ ಆಶ್ಚರ್ಯವಲ್ಲ. ಅಲಿವರ್ ಬೆಂಟಿದ, ಬೆದರಿದ, ಗಡಗಡನೆ ನಡುಗಿದ, ವೊದಲಿಗಿಂತ ಹೆಚ್ಚಾಗಿ ಅಳ್ಳತೊಡಗಿದ.

ನಾಯಾಧಿಪತಿ ಮೇಜಿನ ಮೇಲೆ ಬಗ್ಗ, ದಯೆಯಿಂದ ಅಲಿವರನ ಕಡೆ ನೋಡಿ, “ಏಕೆ ಮಗು, ಹೀಗೆ ಹೆದರುತ್ತೀಯೆ? ಹೀಗೇಕೆ ನಡುಗು ತ್ರೀಯೆ? ಹೀಗೇಕೆ ಅಳುತ್ತೀಯೆ?” ಎಂದು ಕೇಳುತ್ತಾ ಸಂತ್ಯೇಸು ತ್ರಿರುವಾಗ ಬಂಬಲ್ ಅವನನ್ನು ತಿವಿಯುವುದನ್ನು ಕಂಡು, “ಎಲ್ಲಿ? ನೀನು ಈಚೆ ದೂರ ಭಾ” ಎಂದು ಬಂಬಲನನ್ನು ಈಚೆ ಕರೆದು, “ಈಗ

ಹೇಳು, ಮಗು. ಹೆದರಿಕೆಯಿಲ್ಲದೆ ಹೇಳು. ಏಕೆ ಅಳುತ್ತೀರೆಯು? ” ಎಂದು ಕೇಳಿದನು.

ಅವನು ವ್ಯಾದುವಾದ ಮಾತು ಕೇಳಿ, ಅವನ ದಯೆ ತುಂಬಿದ ಮುಖ ವನ್ನು ಸೋಡಿ ಅಲಿವರನಿಗೆ ಸ್ಪೃಲ್ ಫ್ರೆಶ್ ಬಂತು. ಅವನು ನಾಜ್ಯಾಯಾದಿ ಪತಿಯ ಮುಂದೆ ಮೊಣಕಾಲೂರಿ ಕೈಜೋಡಿಸಿಕೊಂಡು, “ನಿಮ್ಮದಮ್ಮಯ್ಯಾ! ನನ್ನನ್ನು ನೇಲಮಾಳಿಗೆಯಲ್ಲಿ ಕೂಡಿಹಾಕಿದರೂ ಸರಿ, ಉಟ್ಟವಿಲ್ಲದೆ ಉವ ವಾಸ ಕೆಡೆವಿದರೂ ಸರಿ; ಹೊಡೆಯಿರಿ, ಬಡಿಯಿರಿ, ಏನು ಬೇಕಾದರೂ ಮಾಡಿ; ಬೇಕಾದರೆ ನಿವು ನನ್ನನ್ನು ಕೊಂದುಹಾಕಿಬಿಡಿ; ಆದರೆ ಮಾತ್ರ ಈ ಇವನೊಡನೆ ನನ್ನನ್ನು ಕಳಸಬೇಡಿ” ಎಂದು ಗೋಳಾಡುತ್ತಾ ಬೇಡಿ ಕೊಂಡನು.

“ಷಿಹೋ, ಹಾಗೇನು! ” ಎಂದ ನಾಜ್ಯಾಯಾದಿಪತಿ. ಹುಡುಗನನ್ನು ಬಲವಂತಪಡಿಸುತ್ತಿರುವರೆಂದು ಅವನಿಗೆ ಅರ್ಥವಾಯಿತು.

ಬಂಬಲ್ “ಆಕ್ಷರ್ಯಾದಿಂದಲೂ ಕೋಪದಿಂದಲೂ ಏನು ಹೇಳಬೇಕೋಡೊಡೆ, “ಅಭ್ಯಾ! ಹೀಗೂ ಉಂಟಿ? ನಾನು ಹೋಗುತ್ತೇನೆ ಎಂದು ಅಲ್ಲಿ ಒಪ್ಪಿಕೊಂಡು ಬಂದು, ಈಗ ಇಲ್ಲಿ ಹೀಗೆ ಹೇಳುತ್ತಾನಲ್ಲ! ಇಷ್ಟು ಹೊಮ್ಮಿದ್ದ ಇರುವಾಗಲೇ ಹೀಗೆ ಮೋಸ ಕಲಿತರೆ, ಬೆಳೆದ ಮೇಲೆ ಇವನ ಗತಿ ಏನು? ” ಎಂದು ಕಣ್ಣು ಅರಿಸಿದ.

ನಾಜ್ಯಾಯಾದಿಪತಿ ಅವನು ಕಡೆ ತಿರುಗಿ, “ಸ್ಪೃಲ್ ಬಾಯಿ ಮುಚ್ಚಿಕೊ” ಎಂದ.

ಬಂಬಲ್ ಬೆಷ್ಟು ಹಿಡಿದವನ ಹಾಗಾಗಿ “ಏನೆಂದಿರಿ? ನನ್ನನ್ನು ಮಾತನಾಡಿಸಿದಿರಾ? ” ಎಂದ.

“ಹೌದು, ನಿನ್ನನ್ನೇ. ಬಾಯಿ ಮುಚ್ಚಿಕೊ ಎಂದೆ.”

ಬಂಬಲ್‌ಗೆ ಸಿಜವಾಗಿಯೂ ಬಾಯಿ ಮುಚ್ಚಿಯೇಹೋಯಿತು.

ಆದುವರೆಗೆ ಒಂದು ದಿನವಾದರೂ ಯಾರೂ ಅವನಿಗೆ ಹೀಗೆ ಮುಖು  
ಮುರಿದಿರಲಿಲ್ಲ.

ಕಡೆಗೆ ನ್ಯಾಯಾಧಿಪತಿ ತನ್ನ ಎದುರಿಗೆ ಇಟ್ಟುಕೊಂಡಿದ್ದ ಕರಾರು  
ಪಶ್ಚಿಮನ್ನು ಮುದುರಿ ಎಸೆದು, “ಈ ಹುಡುಗನನ್ನು ಈ ಮನಿ ಗುಡಿನು  
ವರವನಿಗೆ ಒಪ್ಪಿಸಿಕೊಡಲು ಸಾಧ್ಯವಿಲ್ಲ. ಈ ಹುಡುಗನನ್ನು ಪುನಃ  
ಅನಾಧಾಲಯಕ್ಕೇ ಕರೆದುಕೊಂಡು ಹೋಗಿ. ಸ್ವಲ್ಪ ಹೊಟ್ಟಿ ತುಂಬ  
ಎನಾದರೂ ಹಾಕಿದರೆ ಹುಡುಗ ಬದುಕಿಕೊಂಡಾನು” ಎಂದನು.

ಒಂಬಲ್ ಬೇರೆ ಏನೂ ಮಾರ್ಗವಿಲ್ಲದೆ ಆಲಿವರನನ್ನು ಪುನಃ ಬಂದ  
ದಾರಿಯಲ್ಲೇ ಕರೆದುಕೊಂಡು ಹೋದ. “ಆಲಿವರನನ್ನು ಯಾರಾದರೂ  
ಕೂಲಿಗೆ ಕರೆದುಕೊಳ್ಳಬಹುದು. ಕರೆದುಕೊಂಡವರಿಗೆ ಬದು ಪೌಂಡು  
ಬಹುವಾನ್” ಎಂಬ ತಿಳಿವಳಕೆಯ ಚೀಟಿ ಮತ್ತೊಮ್ಮೆ ಅನಾಧಾಲಯದ  
ಭಾಗಿಲ ಮೇಲೆ ಕಾಣಿಸಿಕೊಂಡಿತು.

“ಯಾರಿಗೆ ಚೀಕು ಆಲಿವರ್ ! ”

“ತೊಲಗಿಹೋಯಿತು ಎಂದುಕೊಂಡರೆ ತಿರುಗಿ ಬಂತು ಈ ತನಿ”  
ಎಂದುಕೊಂಡು, ಅನಾಧಾಲಯದ ಅಧಿಕಾರಿಗಳು ಒಂಬಲನನ್ನು ಕರೆದು,  
“ಸಮುದ್ರಯಾನ ಮಾಡುವ ಯಾವನಾದರೂ ನಾವಿಕನಿಗೆ ಏನಾದರೂ  
ಇಟ್ಟಿ ಹುಡುಗ ಬೇಕಾಗಿದೆಯೇ ಎಂದು ವಿಚಾರಿಸಿಕೊಂಡು ಬಾ.  
ಇವನನ್ನು ಎಲ್ಲಿಗಾದರೂ ಪುನಃ ಹಿಂದಿರುಗದ ಹಾಗೆ ಕಳುಹಿಸಿಬಿಡೋಣ”  
ಎಂದರು. ಬಾಬಲ್ ಅವರ ಆಜ್ಞೆಯಂತೆ ಹುಡುಕುತ್ತಾ, ಆಲಿವರನನ್ನು  
ಕರೆದುಕೊಂಡು ಹೋಗಲು ಯಾರಾದರೂ ಸಿಕ್ಕಿಯಾರೇ ಎಂದು  
ಸೈರಾಮುತ್ತಿದ್ದು.

ಒಂದು ದಿನ ಹೀಗೆ ಹುಡುಕಾಡಿಕೊಂಡು ಅನಾಧಾಲಯಕ್ಕೆ ಹಿಂದಿ  
ರುಗಿಡಾಗ, ಭಾಗಿಲ ಹತ್ತಿರ ಸವರಾಚೆರ ಎಂಬವನನ್ನು ಎದುರುಗೊಂಡ.

ಆ ಉರಿನಲ್ಲಿ ಯಾರಾದರೂ ಸತ್ತುಹೊಡರೆ, ಅವರನ್ನು ಸಮಾಧಿ ಮಾಡುವುದಕ್ಕೆ ಬೇಕಾದ ಏಪಾರ್ಫಡುಗಳನ್ನು ಈ ಸವರ್ಚೆರಿ ನೋಡಿ ಕೊಳ್ಳುತ್ತಿದ್ದ.

ಇಂತಹ ಸವರ್ಚೆರಿಯ ಹತ್ತಿರ ಉರಿನ ಹೋಗಕ್ಕೇಮಗಳನ್ನು ವಿಚಾರಿಸುತ್ತಾ ಹಾಗೆಯೇ ಬಂಬಲ್ “ಅಂದ ಹಾಗೆ, ಸವರ್ಚೆರಿ; ನಮ್ಮಲ್ಲಿ ಒಬ್ಬ ಹುಡುಗ ಇದ್ದಾನೆ. ಅವನನ್ನು ಕೂಲಿಗೆ ಇಟ್ಟುಕೊಳ್ಳುವರು ಯಾರಾದರೂ ಗೊತ್ತೇನು? ಹುಡುಗನನ್ನು ಕರೆದುಕೊಳ್ಳುವುದಾದರೆ ಜೊತೆಗೆ ದಕ್ಕಿಣೆಯೂ ಇದೆ” ಎಂದು ಹೇಳುತ್ತಾ ತನ್ನ ಕೋಲ ನ್ನೆತ್ತಿ ಅನಾಥಾಲಯದ ಬಾಗಿಲ ಮೇಲೆ ಅಂಟಿಸಿದ್ದ ತಿಳಿವಲ್ಕಾಕೆಯ ಚೀಟಿಯನ್ನು ಮೂರು ನಾಲ್ಕು ಸಲ ತಿಂಡ.

ಅವನು ತಿವಿದ ಕಡೆ “ಖದು ಪ್ರಾಂಡು” ಎಂದು ದಷ್ಟ ಇಂದರಗಳಲ್ಲಿ ಬರೆದಿತ್ತು.

“ಆ! ನಾನು ಅದನ್ನೇ ಕರಿತು ನಿನ್ನ ಹತ್ತಿರ ವೂತನಾಡ ಬೇಕೆಂದು ಇಲ್ಲಿಗೆ ಬಂದೆ” ಎಂದು ಸವರ್ಚೆರಿ ಹೇಳಿದ.

“ಷಿ!ಹಾಗೇನು! ಯಾರು?”

“ಬೀರೆ ಯಾರೂ ಇಲ್ಲ. ನಾನೇ ಕರೆದುಕೊಂಡು ಹೋಗ ಬೇಕೆಂದಿದ್ದೆ”

“ಸದ್ಯಃ ನೀನು ಅಪ್ಪು ಉಪಕಾರ ಮಾಡಿದರೆ, ನಾವೇಲ್ಲಾ ಬದುಕಿ ಕೊಂಡೇನು” ಎಂದು ಬಂಬಲ್ ಅವನ ತೋಳು ಹಿಡಿದು; ಅನಾಥಾಲಯದ ಒಳಕ್ಕೆ ಕರೆದುಕೊಂಡು ಹೋಗಿ ಸಭೆಯವರಿಗೆ ತಿಳಿಸಿದ.

ಸಭೆಯವರಿಗೂ ಸವರ್ಚೆರಿಗೂ ಏನೇನು ವೂತುಕೆತೆ ನಡೆಯಿತೋಗೊತ್ತಿಲ್ಲ. ನಡೆದುದೆಲ್ಲಾ ಗುಟ್ಟಾಗಿ ನಡೆಯಿತು. ಕಡೆಗೆ ಅವನು ಆಲಿವರ ನನ್ನ ಕರೆದುಕೊಂಡು ಹೋಗಬಹುದೆಂದೂ ಅವನ ನಡತೆಯೇನಾದರೂ

ತೈಪ್ಪಿಕರವಾಗಿಲ್ಲದಿದ್ದರೆ ಅವನನ್ನು ಉಪವಾಸ ಕೆಡಹಿ ಅವನಿಗೆ ಬುದ್ಧಿ ಕಲಿಸಬೇಕೆಂದೂ ಇತ್ಯಧ್ರವಾಯಿತು.

ಅದೇ ಪ್ರಕಾರ ಆಲಿವರನನ್ನು ಕರೆದು ಅವನಿಗೆ ಒಪ್ಪಿಸಿಕೊಡುವಾಗ ಸಭೆಯವರು “ನೋಡು, ಆಲಿವರ್, ಈ ಸವರಾಚೆರಿ ಇನ್ನು ಮುಂದೆ ನಿನ್ನ ಯಜವಾನ್. ಈ ಉರಿಸಲ್ಲಿ ಸತ್ತವರಿಗೆಲ್ಲ ಸಮಾಧಿ ಮಾಡುವವನು ಇವನೇ. ಇವನು ಹೇಳಿದ ಹಾಗೆ ನೀನು ಕೇಳಿಕೊಂಡಿರಬೇಕು. ನೀನು ಹಾಗೆ ನಡೆದುಕೊಳ್ಳದೆ ಪುನಃ ಏನಾದರೂ ಇಲ್ಲಿಗೆ ಬಂದೆಯಾದರೆ ನಿನ್ನನ್ನು ಯಾವುದಾದರೂ ಹಡಗಿಸಲ್ಲಿ ಹಾಕಿ ಕಳುಹಿಸಿಬಿಡುತ್ತೀವೆ. ಅಲ್ಲಿ ಸಮುದ್ರದಲ್ಲಿ ಮುಳುಗಿಸಿಯೋ ತಲೆಯ ಮೇಲೆ ಬಡಿದೋ ನಿಷ್ಟನ್ನು ಕೊಂಡು ಬಿಡುತ್ತಾರೆ. ತಿಳಿಯಿತೆ?” ಎಂದರು.

ಆಲಿವರನಿಗೆ ಅವರು ಹೇಳಿದು ಒಂದೂ ಅರ್ಥವಾಗಲಿಲ್ಲ. ಈ ಸಲ ಅವನು ಅಳಲೂ ಇಲ್ಲ. ಸಭೆಯವರು ಸಿಂಹಾಗಿ, “ಶುದ್ಧ ಮೊಂಡ. ಇಂಥವನನ್ನು ಏನು ಮಾಡಿರೂ ತೀರದು” ಎಂದು, ಬಂಬಲನನ್ನು ಕರೆದು, “ಇವನನ್ನು ಆಚೆ ತೊಲಗಿಸಿಬಿಡು” ಎಂದರು.

ಆಲಿವರ್ ಮಾತನಾಡದೆ ಹೊರಡಲು ಸಿದ್ಧನಾದ. ಸಿದ್ಧನಾದ ಎಂಬುದೇನು—ಸಿದ್ಧತೆ ಏನೂ ಇಲ್ಲಿದವನು ಹೊರಡಲು ಸಿದ್ಧನಾಗಿಯೇ ಇದ್ದ. ಬಂಬಲ್ ತನ್ನ ಕ್ಯೇ ನೀಡಿದ. ಆಲಿವರ್ ಅವನ ಅಂಗಿಯ ತೋಳನ್ನು ಹಿಡಿದುಕೊಂಡು, ಎಲ್ಲಿಗೆ ಎಂಬುದು ಗೊತ್ತಿಲ್ಲದೆ ಅವನ ಹಿಂದೆ ಹೊರಟ್.

ಸ್ವಲ್ಪ ಹೊತ್ತಿನಲ್ಲಿಯೇ ಸವರಾಚೆರಿಯ ಮನೆ ಹತ್ತಿರವಾಯಿತು. ಬಂಬಲ್ ಆಲಿವರನ ಕಡೆ ನೋಡಿದ. ‘ಟೋಪಿ ಸರಿಮಾಡಿಕೊ’ ಎಂದ. ಆ ವೇళೆಗೆ ಆಲಿವರನ ಕಣ್ಣಲ್ಲಿ ಒಂದೆರಡು ಹನಿ ಕೂಡಿಕೊಂಡಿತ್ತು. ‘ಅಳ ಬೇಡ’ ಎಂದು ಬಂಬಲ್ ಗದರಿದ. ಒಂದೊಂದಾಗಿ ಹನಿ ಆಲಿವರನ ಕೆನ್ನೆಯ ಮೇಲೆ ಜಾರಿತು. ಅವನು ಅಳುವನನ್ನು ತಡೆದುಕೊಳ್ಳುವುದಕ್ಕೆ

ಎವೆಷ್ಟು ಕವ್ಯಪಟ್ಟಿರೆ ಅವೃತ್ತು ಕಡ್ಡೀರು ಉಕ್ಕಿಬರುತ್ತಿತ್ತು. ತಡೆಯು ಲಾರದೆ ಆಲಿವರ್ ತಾನು ಹಿಡಿದಿದ್ದ ಬಂಬಲನ ಅಂಗಿಯ ಶೋಳನ್ನು ಚಿಟ್ಟು, ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳ ತೊಡಗಿದ. ಅವನ ಕೈಚೆರಳುಗಳ ಮೂರ್ಕಿಯ ಸಂದಿನಿಂದ ಕಡ್ಡೀರು ತಪ್ಪಿಸಿಕೊಂಡು ತೊಟ್ಟಿಕ್ಕುತ್ತು.

ಬಂಬಲನಿಗೋ ರೇಗಿಹೋಯಿತು. ಹುದುಗನನ್ನು ಕಣ್ಣಗಳಿಂದಲೇ ತಿಂದುಬಿಡುವ ಹಾಗೆ ನೋಡುತ್ತ, “ಆಲಿವರ್! ಆಲಿವರ್!” ಎಂದು ಹಲ್ಲು ಕಡಿದ.

ಆಲಿವರ್ ಹೆದರಿಕೆಯಿಂದ ದೇಹವನ್ನು ಕುಗ್ಗಿಸಿ ಸಂಕೋಚ ಮಾಡಿ ಕೊಂಡು, ಬಂಬಲನ ಕೈಯಲ್ಲಿದ್ದ ಬೆತ್ತವನ್ನು ಬಿಗಿಯಾಗಿ ಹಿಡಿದುಕೊಂಡು “ಇಲ್ಲಾ, ಇಲ್ಲಾ. ಅಳುವುದಿಲ್ಲ. ಹೇಳಿದ ಹಾಗೆ ಕೇಳುತ್ತೇನೆ” ಎಂದು ದೈನ್ಯದಿಂದ ಹೇಳಿದ.

“ಮತ್ತೀಕೆ ಹೀಗೆ ಗೋಜಾಡುತ್ತೀ? ” ಎಂದು ಬಂಬಲ್ ಉರಿ ದುರಿಡಃ ಹಿಸ್ತ್.

ಆಲಿವರ್ ಬಿಕ್ಕಿಬಿಕ್ಕಿ ಅಳುತ್ತ “ನನಗೆ ಯಾರೂ ಗತಿಯಿಲ್ಲ. ನಾನು ಪರದೇಶಿ. ನನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ. ದಯ ಮಾಡಿ ನನ್ನನ್ನು ಗದರಿಸಿಕೊಳ್ಳಬೇಡಿ” ಎಂದು ಕೈ ಕೈ ಹಿಮಕಿಕೊಂಡು ಬೇಡಿಕೊಂಡೆ.

ಹುದುಗನ ಮುಖದಲ್ಲಿ ಕಂಡ ಪೇಚಾಟವನ್ನೂ ಅವನ ಧ್ವನಿ ಯಲ್ಲಿದ್ದ ನೋವನ್ನೂ ಬಂಬಲ್ ಗಮನಿಸಿದ. ಅವನಿಗೂ ಒಂದು ಅರೆ ಕ್ಷಣ ಅಯ್ಯೋ ಪಾಪ ಎನ್ನಿಸಿತು. ಸ್ವಲ್ಪ ನಾಚಿಕೆಯೂ ಅಯಿತು. ಎರಡು ಮೂರು ಸಲ ಕೆಮ್ಮಿದ ಹಾಗೆ ಸದ್ಯಮಾಡಿ, “ಸರಿ, ಸರಿ. ಸಾಕು, ಸಾಕು. ಕಣ್ಣ ಉರಿಸಿಕೊ. ಚಾ, ಚಾ.” ಎಂದು ಕೈಹಿಡಿದು ಅವನನ್ನು ಕರೆದುಕೊಂಡು ಹೋದ.

సవరాబెరియ మనేగే అవరు ఒంద హొత్తు సాయంకాల. ఆ వేళిగే అవను తన్న అంగడియ బాగిలు ముచ్చి, ఒందు సజ్జ హణతి హత్తినికోండు లేక్క బరెయుత్తిద్ద.

ఒళగి యారో ఒంద కాగాదుదన్న కండు సవరాబెరి లేక్కద పుస్తకదింద తలేయిత్తి, “యారదు? ఒంబలా ఏను?” ఎంద.

“ఆకా! అవనే! ఇన్నారు?” ఎందు హేళి, ఒంబలా “జోతిగే యారు ఒందిద్దారే, నోఇడు” ఎంద.

బంబలన సూచనేయ మేరి ఆలవర్ణ సవరాబెరిగి నమస్కార వూడిద.

సవరాబెరి తన్న ముందిద్ద హణతియన్న మేలేత్తి హడిదు, అదర బెళచినల్లి ఆలవరనన్న కండు, “ఓహోఇ, ఇవనేయో కుడుగ?” ఎందు హేళి, ఒళగిద్ద తన్న హెండతియన్న కురితు “ఇల్లి బా, ఈ కుడుగనన్న నోఇడు, బా” ఎందు కరెద.

అవన హెండతి ఒందు ఆలవరనన్న నోఇడిదళు. “ఇవనేనే కుడుగ? ఇదేను, ఇష్ట పీచుపీచాగిద్దనే?” ఎందళు.

ఆలవర్ణ అష్ట పీచాగిరువుదు తన్న తప్ప ఎంబంతి ఒంబలా తలే తగ్గిసి, “సిజవే, కుడుగ స్ఫుర్తి బెళివణిగి సాలదు. ఆదరేను? స్ఫుర్తి దివస ఆదరె తానే బెళియుత్తానే” ఎందను.

ఆదక్క ఆ సవబేరి హెండతి బెళ్కన్కాగి సిర్రిన్న త్తా “కౌదు, కౌదు. బెళియుత్తానే. నమ్మ మనేయ రొట్టి, నీరు తిందూ తిందూ బెళియుత్తానే. ఈ అనాధాలయద కుడుగరన్న కట్టి కోండరే హీగ. ఒందు కాసు దుడిదరి హత్తు కాసు తిన్న త్తారే. గండసరిగి ఇడిల్లా ఏను గొత్తు” ఎందు గొణగి, ఆలవరనన్న

ಕುರಿತು “ಶುದ್ಧ ಮೂಕೆ ಚಕ್ಕಳಿ ! ಇಲ್ಲೇನು ನಿಂತಿದ್ದೀ. ತೊಲಗು” ಎಂದು ಪಕ್ಕದಲ್ಲಿ ಒಂದು ಸಣ್ಣ ಬಾಗಿಲು ತೆಗಿದಳು.

ಬಾಗಿಲಿನ ಆಚೆ ಒಂದಪ್ಪು ವೆಟ್ಟಿಲು ಇಲ್ಲದ್ದು ಹೊಡರೆ ಅಲ್ಲೇ ಅವರ ಅಡುಗೆಯ ಮನೆ. ಅಲ್ಲಿ ಒಂದು ಹುಡುಗಿ ಪರಕಲುಪರಕಲಾಗಿ ಕುಳಿತ್ತದ್ದು ಈ. ಅವಳ ಬಟ್ಟಿಯೆಲ್ಲ ಕೊಳ್ಳು. ಕಾಲುಚೀಲವೆಲ್ಲ ಹರಿದು ಹೊಗಿತ್ತು. ಅವಳ ಹೆಸರು ಭಾಲೀಟ್.

ಸವರಾಚೆರಿ ಹೆಂಡತಿ ಆಲಿವರನನ್ನು ವೆಟ್ಟಿಲುಗಳಿಂದ ಕೆಳಕೆ ನೂಕಿ ”ಭಾಲೀಟ್”, ಆ ನಾಯಿಗೆ ಎಂದು ಇಟ್ಟಿದ್ದೆವಲ್ಲ, ಆ ಜೂರುಪಾರುಗಳನ್ನು ಈ ಹುಡುಗನಿಗೆ ಕೊಡು, ತಿನ್ನಲಿ.” ಎಂದು ಕೊಗಿ, “ಏನೋ ಹುಡುಗ ? ನಾಯಿಗೆ ಎಂದು ಇಟ್ಟಿದ್ದು. ಬೇಕೋ ಬೇಡವೋ ?” ಎಂದಳು.

ನಾಯಿಗೆ ಎಂದು ಇಟ್ಟಿದ್ದನ್ನು ಆಲಿವರ್ ನೋಡಿದ. ಅದರಲ್ಲಿದ್ದ ವೂಂಸದ ಜೂರುಗಳನ್ನು ಕೆಂಡು ಅವನ ಬಾಯಲ್ಲಿ ನೀರೂರಿತು.

“ತಿನ್ನತ್ತೇನೆ” ಎಂದ. ತಟ್ಟಿಯನ್ನು ತಂದು ಎದುರಿಗೆ ಇಟ್ಟರೆ, ಒಂದು ಜೂರನ್ನೂ ಬಿಡಡ ಹಾಗೆ ಗಬಗಬನೆ ತಿಂದುಹಾಕಿಟ್ಟ.

“ಅಬ್ಬಬಾ ! ಹೀಗೂ ಉಂಟಿ ?” ಎಂದು ಸವರಾಚೆರಿ ಹೆಂಡತಿ ಅವನು ತಿನ್ನವುದನ್ನು ಕೆಂಡು ದಿಗುಲುಬಿಡ್ಡು, “ಆಯಿತೋ ಇಲ್ಲವೋ ?” ಎಂದಳು.

ತಿನ್ನವುದಕ್ಕೆ ಇನ್ನೇನೂ ಹತ್ತಿರ ಕಾಣಲಿಲ್ಲವಾದ್ದರಿಂದ ಆಲಿವರ್ ‘ಅಯಿತು’ ಎಂದ.

“ಹಾಗಾದರೆ ನನ್ನ ಹಿಂಡಿ ಬಾ” ಎಂದು ಅವಳು ಒಂದು ಮಸಿ ಹಿಡಿದ ಮಂಕುದೀಪನನ್ನು ಕೈಲೈತ್ತಿಕೊಂಡು, “ಬಾ, ವೇಲಕ್ಕೆ ಹೋಗೋಣ. ಅಲ್ಲಿ ಆ ವೇಜಿನ ಕೆಳಗೆ ನೀನು ಮಲಗುವ ಶ್ಥಳ. ಹೆಣಗಳನ್ನು ಹೂಳುವ ಪೆಟ್ಟಿಗೆಗಳು ಸುತ್ತಲೂ ಇಡ್ಡರೆ ನಿನಗೇನೂ ಬಾಧಕವಲ್ಲ. ಬಾಧಕವಿದ್ದರೂ ಅಲ್ಲೇ ಮಲಗಬೇಕು. ಮಲಗಲು ಬೇರೆ

ಎಲ್ಲೂ ಸ್ಥಳವಿಲ್ಲ. ಬಾ, ಬಾ, ನಿನಗಾಗಿ ಎನ್ನು ಹೊತ್ತು ಕಾದಿರಬೇಕು” ಎಂದು ಕೊಗಿದಳು.

ಆಲಿವರ್ ಮೇಲೆ ಹತ್ತಿ ಹೋದ. ಮನೆಯವಳು ಬಿಟ್ಟು ಹೋದ ಆ ಮನಿದಿವದ ಮಂಕು ಚೆಳಕಿನಲ್ಲಿ ಸುತ್ತಲೂ ನೋಡಿದ. ಸುತ್ತ ಎಲ್ಲಿ ನೋಡಿರೂ ಹೆಣಗಳನ್ನು ಹೂಳುವ ವೆಟ್ಟಿಗೆಗಳು. ತಾನು ಮಲಗಿಕೊಳ್ಳು ಬೇಕೆಂದು ಅವಳು ತೋರಿಸಿದ ಸ್ಥಳ ಕೂಡ ಹೆಣವನ್ನು ಹೂಳುವ ಹಳ್ಳಿದಂತಿತ್ತು.

ಆಲಿವರ್ ಚೆದರುತ್ತಲೇ ಹೆದರುತ್ತಲೇ ಹಾಗೇ ಮೇಜಿನ ಕೆಳಗೆ ಮುದುರಿಕೊಂಡ. ಯಾವುದೋ ವಾಯದಲ್ಲಿ ಹಾಗೇ ಸ್ವಲ್ಪಸ್ವಲ್ಪವಾಗಿ ಕಣ್ಣ ಮುಚ್ಚಿಕೊಂಡು ನಿದ್ರೆ ಬಂದುಬಿಟ್ಟು.

### ಆಲಿವರನ ಅಭಿವೂನ

ಚೆಳಗೆ ಯಾರೋ ಅಂಗಡಿಯ ಬಾಗಿಲನ್ನು ಕಾಲಿನಿಂದ ಒಮ್ಮೆ ಕೈಗಳಿಂದ ಗುಡಿ ದಾಗಲೆ ಆಲಿವರನಿಗೆ ಎಚ್ಚರವಾದದ್ದು. ಅವನು ಎದ್ದು, ತನ್ನ ಬಿಟ್ಟಿಗಳನ್ನು ಹಾಕಿಕೊಳ್ಳುವುದರೊಳಗಾಗಿ ಒದೆಯುವುದೂ ಗುದ್ದುವುದೂ ಇನ್ನೂ ಹೇಳುವಿಲ್ಲ.

ಆಲಿವರನು ಬಾಗಿಲ ಹತ್ತಿರ ಬಂದ ಶಬ್ದ ಕೇಳಿ ಆ ಗುದ್ದುತ್ತಿದ್ದುದೂ ಒದೆಯುತ್ತಿದ್ದುದೂ ನಿಂತಿತು.

“ಬಾಗಿಲು ತೆಗೆಯುತ್ತೀರೋ? ಇಲ್ಲವೋ?” ಎಂದು ಆ ಒದೆದು ಗುದ್ದುತ್ತಿದ್ದ ವ್ಯಕ್ತಿ ಕೊಗಿತು.

“ಇದೋ, ತೆಗೆದೆ.” ಎಂದು ಆಲಿವರ್ ಬಾಗಿಲಿಗೆ ಹಾಕಿದ್ದ ಬೀಗ ವನ್ನು ತೆಗೆಯಲು ಕತ್ತಲೆಯಲ್ಲಿ ತಡಕುತ್ತಿದ್ದ.

“ಯಾರು, ನೀನೇಯೋ ಹೊಸ ಹುಡುಗ?” ಎಂದು ಆ ವ್ಯಕ್ತಿ ಬಾಗಿಲ ಕಂಡಿಯಿಂದ ಇಣಿಕಿತು.

“ಹೊದು, ನಾನೇ.”

“ನಿನಗೆ ಎಷ್ಟೋ ವಯಸ್ಸು?”

“ಹತ್ತು.”

“ಹತ್ತೀ? ಬಾಗಿಲು ತೆಗೆ, ಬಂದು ವೊಡುತ್ತೀನೆ. ಅಧ್ಯಾಗಂಟೆಯಿಂದ ನನ್ನನ್ನು ಇಲ್ಲಿ ಕಾಯಿಸಿದ್ದೀರ್ಯೂ ನೀನು? ಅನಾಧಾಲಯದ ಅನ್ನ ತಿಂದು ನಿನಗೆ ಕೊಬ್ಬು.”

ಆಲಿವರ್ ಮುಂದೆ ಏನಾಗುವುದೋ ಎಂದು ಬೆದರುತ್ತ ಬೀಗವನ್ನು ತಿರುಗಿಸಿ, ಬಾಗಿಲನ್ನು ತೆಗೆದ. ಯಾರೂ ಕಾಣಲಿಲ್ಲ. ದಾರಿಯ ಉದ್ದಕ್ಕೂ ಆಚೆ ಈಚೆ ನೋಡಿದ. ಯಾರೂ ಕಾಣಲಿಲ್ಲ. ಆದರೆ ಅಂಗಡಿಯ ಮೆಟ್ಟೆಲಿನ ಮೇಲೆ ಒಬ್ಬ ಹುಡುಗೆ ಕುಳಿತುಕೊಂಡು, ಒಂದು ಚೂರು ರೊಟ್ಟಿಗೆ ಚಿಕ್ಕೆ ಸವರಿಕೊಂಡು ತಿನ್ನುತ್ತೂ ಕುಳಿತ್ತಿದ್ದ.

ಆಲಿವರ್ ಅವನನ್ನು ಕುರಿತು “ಎನಪ್ಪು, ಇಲ್ಲಿ ಯಾರೋ ಬಾಗಿಲು ತಟ್ಟಿದರು. ಯಾರು? ನೀನೇ?” ಎಂದ.

ಆ ಹುಡುಗ “ನಾನೇ. ತಟ್ಟಿಲಿಲ್ಲ, ಒದ್ದೆ” ಎಂದ.

“ಎನು ಬೇಕಾಗಿತ್ತು ನಿನಗೆ? ಹಣ ಹೂಳುವ ಪೆಟ್ಟಿಗೆ ಏನಾದರೂ ಬೇಕೇನು?” ಎಂದು, ಪಾಪ, ಆಲಿವರ್ ಏನೂ ಅರಿಯದೆ ಕೇಳಿದ.

ಅಷ್ಟಕ್ಕೋ ಆ ಹುಡುಗ ಉರಿದುಬೀಳುತ್ತು, “ಎನಂದೆ? ಬಾಯಿಗೆ ಬಂದ ಹಾಗೆ ಬಗ್ಗೆಳದರೆ, ನಿನಗೇ ಒಂದು ಹೆಣದ ಪೆಟ್ಟಿಗೆ ಬೇಕಾಗುತ್ತೆ”. ಎಂದು ಎದ್ದುಬಂದು, ಆಲಿವರನ ಎದುರಿಗೆ ನಿಂತು, “ನಾನು ಯಾರು, ಗೊತ್ತೀನೋ ನಿನಗೆ?” ಎಂದ.

ಆಲಿವರ್ ಅವನು ಯಾರೆಂದು ತಿಳಿಯದೆ ಸುಮ್ಮನೆ ಮುಖ ಮುಖ ನೋಡಿದಾಗ ಅವನು “ನಾನು ನೋಹಾ ಕ್ಲೇಪ್ಪೋಲ್ ಕಣೋ” ಎಂದು ಹೇಳಿ, “ದೊಡ್ಡವರು ವೊತನಾಡುತ್ತಾ ಇದ್ದರೆ ಕೆಲಸವಿಲ್ಲದೆ ನಿಂತಿದ್ದೀರ್ಯಾ? ಕತ್ತಿ! ಕಿಟಕಿಗಳನ್ನು ತೆಗೆ ಹೋಗು” ಎಂದು ಇದ್ದಕ್ಕಿಡ್ಡ

ಹಾಗೆಯೇ ಅಲಿವರನನ್ನು ಬಂದು ಸಲ ಬದ್ದು, ಅಂಗಡಿಯ ಒಳಕ್ಕೆ ಹೋದನು.

ಅಲಿವರ್ ಕಿಟಿಕಿಗಳನ್ನು ತೆಗೆಯಲು ಹೋದ. ತೆಗೆಯುವ ಗಾಬರಿ ಯಲ್ಲಿ ಬಂದೆರಡು ಗಾಜು ಬಡೆದ. “ಒಡೆದ ಗಾಜನ್ನು ಬಂದು ನೋಡಲಿ, ಸವರ್ ಬೆರಿ. ಅಪ್ಪನಿಗೆ ಪೂಜೆ ಆಗುತ್ತದೆ” ಎಂದು ನೋಹ ಮೊದಲೇ ಹೆದರುತ್ತಿದ್ದ ಅಲಿವರನನ್ನು ಇನ್ನೂ ಹೆದರಿಸಿದ.

ಅವನು ಕೊಟ್ಟ ಭರವಸೆ ತಪ್ಪಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಸವರ್ ಬೆರಿ ಅಂಗಡಿಗೆ ಬಂದ. ಒಡೆದ ಗಾಜನ್ನು ನೋಡಿದ. ನೋಹ ಹೇಳಿದ ಹಾಗೆಯೇ ಅಲಿವರನಿಗೆ ಚೆನ್ನಾಗಿ ಪೂಜೆಯಾಯಿತು.

ಅಲಿವರ್ ಮೈ ಮುಚ್ಚಿಕೊಳ್ಳುತ್ತ ಕಣ್ಣಿರಸಿಕೊಳ್ಳುತ್ತ ನೋಹನ ಹಿಂದೆ ಬೆಳಗನ ಉಂಟಕ್ಕಾಗಿ ಅಡುಗೆಯ ಮನೆಗೆ ಹೋದ.

ಅಲ್ಲಿ ಭಾಲೀಟ್ ನೋಹನಿಗೆ ಒಲೆಯ ಹತ್ತಿರ ಕುಳತುಕೊಳ್ಳಲು ಸ್ಥಳ ಮಾಡಿಕೊಟ್ಟು, ಹಿಂದಿನ ರಾತ್ರಿ ತಾನು ತೆಗೆದು ಮುಚ್ಚಿಟ್ಟಿದ್ದ ಹೆಂಡಿಯ ಮಾಂಸದ ತುಂಡನ್ನು ಅವನಿಗೆ ಕೊಟ್ಟಳು. ಅಲಿವರ್ ಕೈಯಲ್ಲಿ ಯಾವುದೋ ಚೂರುಪಾರು ಎಸೆದು, “ಆ ಬಾಗಿಲು ಮುಚ್ಚಿಬಿಟ್ಟು, ಆ ಮೂಲೆಯಲ್ಲಿ ಕುಕ್ಕಿರಸಿಕೊಂಡು, ಬೇಗ ತಿಂದುಬಿಟ್ಟು ಹೋಗು. ಅಂಗಡಿಯಲ್ಲಿ ಯಾರೂ ಇಲ್ಲ” ಎಂದಳು.

ನೋಹಾ “ಹೇಳಿದ್ದು ಕೇಳಿಸಿತೇನೋ ತಬ್ಬಲಿ” ಎಂದು ಶಾಗಿದ.

ಅಲಿವರ್ ಏನೂ ಕೇಳಿಸದವನ ಹಾಗೆ ಮಾತನಾಡಿದೆ ಎದ್ದುಹೋಗಿ, ಭಾಲೀಟ್ ತೋರಿಸಿದ ಮೂಲೆಯಲ್ಲಿ ಕುಳತುಕೊಂಡು ಅವಳು ತನಗೆ ಎಸೆದ ತಂಗಳು ಚೂರುಗಳನ್ನು ತಿಂದು ಮುಗಿಸಿದ.

ಹೀಗೇ ಕೆಲವು ತಿಂಗಳುಗಳು ಕಳೆದುವು. ಆ ಕಾಲದಲ್ಲಿ ಎಷ್ಟೋ ಜನ ಆ ಉರಲ್ಲಿ ಸತ್ತರು. ಪ್ರತಿಯೊಂದು ಹೆಣವನ್ನು ಸಾಗಿಸುವಾಗಲೂ

ಸವರ್ ಬೆರಿ ಅದರ ಹಂಡಿ ಹೋಗಬೇಕಾಗಿತ್ತು. ಅವನ ಜೊತೆಯಲ್ಲಿ ಅಲಿವರ್ ಕೂಡ ಪ್ರತಿಸಲವೂ ಸಮಾಧಿಸ್ತಾನಕ್ಕೆ ಹೋಗಬೇಕಾಗಿತ್ತು.

ಇತ್ತೆ ಮನೆಯಲ್ಲಿಯಾದರೂ ಅವನಿಗೆ ಸುಖವಿರಲ್ಲಿ. ನೋಹೆ ಕ್ಕೇ ಇಪ್ಪೋಲೂ ಅವನನ್ನು ತುಂಬ ಹೀಡಿಸುತ್ತಿದ್ದು. ಭಾರೀಟ್ ಎದುರಿಗೆ ತನ್ನ ಪೌರುಷವನ್ನು ಪ್ರದರ್ಶಿಸಬೇಕು ಎಂದು ಕಾರಣವೇ ಇಲ್ಲದೆ ಅಲಿವರನನ್ನು ಬ್ಯಾಯುತ್ತಿದ್ದು, ಬಡಿಯುತ್ತಿದ್ದು. ನೋಹೆ ಹಾಕಿಕೊಟ್ಟ ಮೇಲ್ವಿಂಕ್ಕೆಯನ್ನೇ ಭಾರೀಟ್ ಅನುಸರಿಸುವಳು. ಸವರ್ ಬೆರಿ ಮಾತ್ರ ಆಗಾಗ್ಗೆ ಅಲಿವರನನ್ನು ಸ್ನೇಹದಿಂದ ಪಾತನಾಡಿಸುವನು. ಅದರೆ ಅವನು ಹಾಗೆ ಸ್ನೇಹದಿಂದ ಸುಷಿಸುವನ್ನೇ ಅವನ ಹೆಂಡತಿ ಅಲಿವರ ನನ್ನು ಕಂಡರೆ ಸಿಡುಕುವಳು. ಹೀಗೆ ತನಗೆ ಆದವನು ಒಬ್ಬ, ಆಗದವರು ಮೂರು ಜನ, ಇದರ ಜೊತೆಗೆ ಆಗಾಗ್ಗೆ ಹೆಣಗಳ ಮೇರವಣಿಗೆ—ಈ ಎಲ್ಲದರ ನಡುವೆ, ವಾಪ, ಅಲಿವರ್ ಹಣ್ಣಾಗಿಹೋದ.

ಹೀಗೆ ಇರುವಾಗ ಒಂದು ದಿನ ಅಲಿವರ್ ಮತ್ತು ನೋಹೆ ಕೆಳಗೆ ಅಡುಗೆಯ ಮನೆಯಲ್ಲಿ ಉಬ್ಬಕ್ಕೆ ಕುಳಿತಿದ್ದಾರೆ. ಭಾರೀಟ್ ಬಡಿಸುವುದಕ್ಕೆ ಸಿದ್ಧವಾಗುತ್ತಿದ್ದಾಳೆ. ಈ ಮಧ್ಯೇ ನೋಹೆ, ಸುಮೃನೆ ಕುಳಿತಿರ ಲಾರ್ಡೆ, ಅಲಿವರನನ್ನು ಗೋಳಿಗುಟ್ಟಿಸಬೇಕೆಂದು ಅಲಿವರನ ತಲೆಗೂಡಲು ಹಿಡಿದು ಎಳೆದ; ಅವನ ಕಿವಿ ಹಿಡಿದು ಹಂಡಿದ; ಮೂಗು ತಿರುಚಿದ; ಅವನ ಶೈಡೆಯ ಮೇಲೆ ಕಾಲು ಚಾಚಿ ನೀಡಿದ. ಏನೇ ಮಾಡಿದರೂ ಅಲಿವರ್ ಕಂ ಕಿಂ ಎನ್ನದೆ ಸುಮೃನಿದ್ದು. ನೋಹೆ ಅವನನ್ನು ನೋಡಿ ಅವನ ಕಡೆ ಉಗಿದು, “ಥಾ! ಅಂಚುಬುರುಕ್” ಎಂದ.

ಅದಕ್ಕೂ ಅಲಿವರ್ ಮಾತನಾಡದೆ ಮಾನವಾಗಿದ್ದು.

“ಏ ತಬ್ಬಲಿ! ಡೇಗಿದ್ದಾಳೊ ಸಿನ್ನ ಅಮೃ?” ಎಂದು ನೋಹೆ ಕೇಳಿದ.

“ಆಕೆ ತೀರಿಕೊಂಡಿದ್ದಾಳೆ. ನೀನು ಅವಳ ಸುದ್ದಿ ಮಾತ್ರ ಎತ್ತಬೇಡ.”

“ಇಮ್ಮು ಬೇಗ ತೀರಿಕೊಳ್ಳುವುದಕ್ಕೆ ಅನಳಿಗೆ ಏನಾಗಿತ್ತೇನು, ತಬ್ಬಲಿ?”

“ನೋಡಿ ಜೀವನದಲ್ಲಿ ಬುಗುಪ್ಪೆ ಬಂದು ಆಕೆ ತೀರಿಕೊಂಡಳಂತೆ. ಪಾಪ, ಅವಳಿಗೆ ಜೀವನ ಎಷ್ಟು ರೋಸಿಮೋಗಿರಬೇಕೆಂಬುದು ನನಗೆ ಈಗ ಅಧ್ಯವಾಗುತ್ತದೆ” ಎಂದು ಹೇಳುತ್ತೇ ಇರುವಾಗಲೇ ಆಲಿವರನ ಕಣ್ಣಗಳಲ್ಲಿ ನೀರು ತುಂಬಿಕೊಂಡು, ಚೆನ್ನೆಗಳ ಮೇಲೆ ತೆರಿಯ ಶೈಡೆಗಿತು.

ನೋಡು “ಲಾ ಲಾ ಲಾ! ಇದೇನೋ ಇದು, ತಬ್ಬಲಿ? ಒಳಗೆ ಗೋಳಾಡುವುದಕ್ಕೆ ವೋದಲುವಾಡಿದೆ?” ಎಂದ.

ಆಲಿವರ್ “ನನಗೆ ಏನೆ?” ಎಂದ.

ನೋಡು “ನನಗೇ ಏನೆ?” ಎಂದ.

“ಹೌದು ನಿನಗೇ. ವುನಃ ನನ್ನ ತಾಯಿಯು ಸುದ್ದಿ ಏನಾದರೂ ಎತ್ತಿಯೇ?” ಎಂದ, ಆಲಿವರ್.

“ನಿನ್ನ ತಾಯಿಯ ಸುದ್ದಿಯೇ! ನನಗೇಕೆ? ಅವಳು ಸತ್ತೆದ್ದು ಬಹಳ ಒಕ್ಕೆಯದಾಯಿತು. ಥು, ದರಿದ್ರದವಶು, ತುಂಬ ದುಷ್ಟ ಜಾತಿ!”

ಆಲಿವರ್ ತಬ್ಬಿನೆ ಕೆರಳಿ, “ಎನೆಂದೆ?” ಎಂದ.

ನೋಡನ ಕಣ್ಣಿಗೆ ಆಲಿವರ್ ಕೆರಳಿದ್ದ ಕಾಣಿಸಲಿಲ್ಲ. “ದರಿದ್ರ ದವಶು, ದುಷ್ಟ ಜಾತಿ, ಎಂದೆ. ಅವಳು ಸತ್ತೆದ್ದು ಮೇಲಾಯಿತು ಎಂದೆ. ಅದಕ್ಕೆ ಏಕೆ ಗೋಳಾಡಬೇಕು, ಎಂದೆ” ಎಂದ.

ಆಲಿವರ್ ಕೊಂಡಿದೆ ಕಣ್ಣ ಕಾಣಿದೆ ಎದ್ದು. ಕುಚ್ಚಿ ಮೇಚು ಗಳನ್ನು ಕಿತ್ತು ಬಂದು ಪಕ್ಕಕ್ಕೆ ಎಸೆದೆ. ನೋಡನ ಕುತ್ತಿಗೆಗೆ ಕೈದಾಕಿ ಹಿಡಿದು, ಅವನನ್ನು ಬದರಿ, ತನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ

ಬಲಗೈ ಮುಷ್ಟಿಯಂದ ಸೋಹನ ತಲೆಯ ನೇರೆ ಒಂದು ಗುಡ್ಡು ಗುಡ್ಡಿದ.  
ಸೋಹ ಕೆಳಗೆ ಉರುಳದ.



“ಅಲಿವರ್ ಸೋಹನನ್ನು ಕೆಡವಿದ”

ಸೋಹ ಇದನ್ನು ನಿರೀಕ್ಷಿಸಿರಲ್ಲ. ಈಗ ಒಂದು ಗಳಿಗೆಯ ಹಿಂಡಿ  
ಎನ್ನ ಕಿಳಿಯದವನಂತೆ ಕುಳಿತ್ತಿದ್ದ ಅಲಿವರ್ ಮರುಕ್ಕೊಡಲ್ಲಿ ಹೀಗೆ ಕೆಂಡ

ವಾಗುವನೆಂದು ನೋಹ ನಿರೀಕ್ಷಿಸಿರಲಿಲ್ಲ. ಆದರೆ ಎಂತಹ ಬಲಹಿಂದ ನಾದರೂ, ಅವನ ಸಹನೆಗೂ ಮಿತಿಯಿಲ್ಲವೆ? ಹಾಗೆಯೇ ಆಲಿವರನ ಸಹನೆಯೂ ಮಿತಮಿರಿತು. ನೋಹ ತನ್ನ ನ್ನು ಹಿಂಸಿಸಿದ್ದೂ ಹಂಗಿಸಿದ್ದೂ ಅವನ ಮನಸ್ಸನ್ನು ಅಪ್ಪು ಬಾಧಿಸಲಿಲ್ಲ. ಆದರೆ ತನ್ನ ತಾಯಿಯನ್ನು ಕುರಿತು ಅವನು ಲಘುವಾಗಿ ವಾತನಾಡಿದುದರಿಂದ ಅವನ ತಾಳೈ ತಪ್ಪಿತು. ರಕ್ತನಾಳಗಳಲ್ಲಿ ಬೆಂಕಿ ಪ್ರವಹಿಸಿದ ಹಾಗಾಯಿತು. ಮೈಯಲ್ಲಿ ಏನೋ ಒಂದು ಅಪ್ರೋವಾದ ಹೊಸ ಸಾಮರ್ಥ್ಯದ ಸಂಚಾರವಾಯಿತು. ಒಡನೆಯೇ ಆಲಿವರ್ ಮೇಲೆದ್ದು, ನೋಹ ಸಿದ್ಧನಾಗುವುದಕ್ಕೆ ಮೊದಲೇ ಅವನ ಮೇಲೆ ಬಿದ್ದು, ಅವನನ್ನು ಹೊಡಿದು ಕೆಳಕ್ಕೆ ಕೆಡವಿ ಚಿಟ್ಟನು.

ನೋಹ ವಾತನಾಡುವುದರಲ್ಲಿ ಎಪ್ಪು ಧೈರ್ಯ ತೋರಿಸುತ್ತಿದ್ದನೋಹ ಈಗ ಅಪ್ಪು ಅಪ್ಪು ಹೇಡಿಯಾದ. ತನ್ನ ನ್ನು ಕೆಳಗೆ ಬೀಳಿಸಿ, “ಏಳು, ನಿನಗೆ ವಾಡುತ್ತೇನೆ” ಎಂಬಂತೆ ತನ್ನ ಮೇಲೆ ನಿಂತಿದ್ದ ಆಲಿವರನನ್ನು ಕಂಡು ನೋಹ, ಜೀವಭಯದಿಂದ “ಭಾಲೇಟ್! ಭಾಲೇಟ್! ಈ ಹುಡುಗ ನನ್ನ ನ್ನು ಕೊಂಡುಬಿಡುತ್ತಾನೆ!” ಎಂದು ಕೆರಿಚಿಕೊಂಡ. “ಅವ್ಯಾ! ಅವ್ಯಾ!” ಎಂದು ಸವರ್ಚೆರಿಯ ಹೆಂಡತಿಯನ್ನೂ ಕೂಗಿ ಕೊಂಡು, “ಅಯ್ಯ್ಯೇ! ಆಲಿವರನಿಗೆ ಹುಚ್ಚು ಹಿಡಿದಿದೆ!” ಎಂದು ಅರಿಚಿದ.

ಅವನ ಕೂಗು ಕೇಳಿ ಪಕ್ಕದ ಬಾಗಿಲು ತೆಗೆದುಕೊಂಡು ಭಾಲೇಟ್ ಬಂದಳು. ಮೆಟ್ಟಿಲು ಇಳಿದು ಸವರ್ಚೆರಿ ಹೆಂಡತಿ ದಡದಡನೆ ಬಂದಳು.

“ಅಯ್ಯ್ಯೇ ಹಾಸಿ! ತಿಂದು ತಿಂದು ಕೊಬ್ಬಿ, ಇದೇನೇ ನೀನು ಮಾಡುವ ಕೆಲಸ?” ಎಂದು ಭಾಲೇಟ್ ಬಲಗ್ಗೆಯನ್ನು ಮುಷ್ಟಿ ಮಾಡಿ ಆಲಿವರನಿಗೆ ಒಂದು ಬಿಗಿದಳು. ಆಡಿಗೆಯ ಮನೆಯ ಹಾತ್ತಿಗಳನ್ನು

ಎತ್ತಿ ಎತ್ತಿ ಕುಕ್ಕೆ ಅವಳ ರೆಟ್ಟಿ ಬಲವಾಗಿತ್ತು. ಅಂಥವಳ ರೆಟ್ಟಿಯ ಒಂದೇ ಏಟಿಗೆ ಆಲಿವರ್ ತತ್ತ್ವರಿಸಿದ.

ಸವರ್ಚೆರಿಯ ಹೆಂಡತಿಯೂ ಅದೇ ಸಮಯವೆಂದು ಆಲಿವರನ ಕಡೆಗೆ ನುಗ್ಗಿ ಒಂದು ಕೈಯಿಂದ ಅವನ ಸೆಣ್ಣ ಕೈಗಳನ್ನು ಬಿಗಿಯಾಗಿ ಹಿಡಿದು, ಇನ್ನೊಂದು ಕೈಯಿಂದ ಅವನನ್ನು ಬಡಿದು, ಗುಡ್ಡಿ, ಪರಚಿ, ಪಜೀತಿ ಮಾಡಿಬಿಟ್ಟಿರು.

ಈ ಮುಧ್ಯ, ಇದುವರೆಗೂ ಕೆಳಗೆ ಮುದುರಿಕೊಂಡು ಬಿಡ್ಡಿದ್ದ ಸೋಹ ಮೇಲೆದ್ದ. ಆ ಇಬ್ಬರು ಹೆಂಗಸರ ಚೊತೆಗೆ ತಾನೂ ಸೇರಿಕೊಂಡು, ಆಲಿವರನನ್ನು ತಾನೂ ಗುಡ್ಡಿ, ಒದ್ದು, ಪರಚಿದ.

ಆಲಿವರ್ ಒಂಟಿಯಾದರೂ ಅವನ ಮೇಲೆ ಬಿಡ್ಡಿವರು ಮೂವರಾ ದರೂ ಎಷ್ಟುಡೊತ್ತು ಇವನನ್ನು ಚೆಚ್ಚಿಯಾರು? ಅವರಿಗೇ ಕಡೆಗೆ ಬೇಸರವಾಯಿತು, ಆಯಾಂವಾಯಿತು. ಆಗ ಅವರು ಆಲಿವರನನ್ನು ಹಿಡಿದು ಎಳೆದುಕೊಂಡು ಹೊಗಿ, ಆ ಮನೆಯ ನೆಲವಾಳಿಗೆಯಲ್ಲಿ ಅವನನ್ನು ತಳ್ಳಿ ಕೂಡಿಹಾಕಿದರು.

ಆಲಿವರನಾದರೋ ಅವರ ಏಟಿಗಳನ್ನು ತಿಂದುಕೊಂಡು ಸುಮೃದ್ಧಿ ನೀತಿರಲ್ಲಿ. ತಾನೂ ತನ್ನ ಕೈಲಾದ ಮಟ್ಟಿಗೆ ಅವರನ್ನು ಪ್ರತಿಯಾಗಿ ಒದ್ದು, ಗುಡ್ಡಿ, ಪರಚಿದ್ದ. ಈಗ ನೆಲವಾಳಿಗೆಯಲ್ಲಿ ತಳ್ಳಿ ಕೂಡಿಬಿಡಲು, ಭಾಗಿಲು ಮುರಿದು ಬೀಳುವಹಾಗೆ ಅದನ್ನು ಮುಸ್ತಿಗಳಿಂದ ಗುಡಿದ, ಕಾಲುಗಳಿಂದ ಒದೆದ.

ಅವನು ಗುಡ್ಡಿ ಒದೆಯುತ್ತಿದ್ದುದನ್ನು ಸೋಡಿ, ಭಾಗಿಲು ಯಾವ ಗಳಿಗೆಯಲ್ಲಿ ಮುರಿದುಬೀಳುವುದೋ ಎಂದು ಸವರ್ಚೆರಿ ಹೆಂಡತಿ ಹೇಡರಿ ದಳು. ಸವರ್ಚೆರಿ ಮನೆಯಲ್ಲಿರಲ್ಲಿ. ಬೇರೆ ಯಾರೂ ಗಂಡಸರೂ ಇರಲಿಲ್ಲ. ಈ ಹುಡುಗನನ್ನು ಹೇಗೆ ಹಿಡಿದಿಡುವುದೋ ಅರ್ಥವಾಗಲಿಲ್ಲ.

ಯಾರಿಗೆ ಹೇಳಿಕಳುಹಿಸಬೇಕು? ಸ್ನೋಲಿಂಗಿನವರಿಗೆ ಹೇಳಿಕಳುಹಿಸಬಹುದಲ್ಲವೇ?

ಅಷ್ಟರಲ್ಲಿ, ಅಲಿವರನನ್ನು ಈ ಮನೆಗೆ ತಂದು ಸೇರಿಸಿಹೊಡ ಬಂಬಲ್‌ನ ನೇನಪು ಸವರಾಚೆರಿ ಹೆಂಡತಿಗೆ ಆಯಿತು.

“ನೋಹ! ಛಿಡಿಹೊಗಿ, ಬಂಬಲನಿಗೆ ಹೇಳು. ಅಲಿವರನಿಗೆ ಹುಚ್ಚು ಹಿಡಿದಿದೆ. ಅವನು ಮನೆಯವರಸ್ನೆಲ್ಲ ಖೂನಿ ವರಾಡುತ್ತಿದ್ದಾನೆ. ಬೇಗ ಛಿಡಿ ಬರಬೇಕಂತೆ. ಎಂದು ಹೇಳು. ಓಡು” ಎಂದೆಳು.

ನೋಹನಿಗೆ ಎರಡನೆಯು ಸಲ ಚೇಕೆಚೋಗಿಯೇ ಇರಲಿಲ್ಲ. ಅವನು ಏಳುವುದು ಬೀಳುವುದು ಒಂದೂ ನೋಡದೆ, ಕುರುಡು ಗೂಳಿ ಸುಗ್ಗಿದ ಹಾಗೆ ಬೀದಿಯ ಖದ್ದು ಕ್ಕೂ ಛಿಡಿದ.

ಹಾಗೇ ಬಂದೇ ಖಸುರಿಗೆ ಛಿಡಿಬಂದು, ಅನಾಥಾಲಯದ ಭಾಗಿಲ ಹತ್ತಿರ ಸುದಾರಿಸಿಕೊಂಡು, ಕಣ್ಣು ಹೊಸಗಿ ಕೆಂಪಗೆ ವೂಡಿಕೊಂಡು, ದುಃಖದಿಂದ ಬಿಕ್ಕಿಬಿಕ್ಕಿ ಅಳುವಂತೆ ನಟಿಸುತ್ತ, “ಮಿಸ್ಟ್ರ್ ಬಂಬಲ್! ಮಿಸ್ಟ್ರ್ ಬಂಬಲ್!” ಎಂದು ಭಯಗೊಂಡವನ ಹಾಗೆ ಕೊಗಿಕೊಂಡ.

ಅಲ್ಲೇ ಒಳಗೆ ಭಾಗಿಲ ಹತ್ತಿರ ಇಟ್ಟ ಬಂಬಲನ ಕಿವಿಗೆ ನೋಹನ ಕೂಗು ಮುಟ್ಟಿತು.

ಒಡನೆಯೇ ಬಂಬಲ್ ಭಾಗಿಲು ತೆಗೆದು, “ಏನು? ಯಾರು?” ಎಂದ.

“ನಾನು, ಮಿಸ್ಟ್ರ್ ಬಂಬಲ್! ಅಲಿವರ್.....ಅಲಿವರ್.....” ಎಂದು ನೋಹ ಮೇಲುಸಿರು ಬಿಡುತ್ತ ಹೇಳಿದ.

ಬಂಬಲನ ಮುಖದಲ್ಲಿ ಸಂತೋಷ ತುಳುಕಿತು. “ಅಲಿವರ್ ಎಲ್ಲೋ ಹೇಳಿದೆ ಕೇಳಿದೆ ಛಿಡಿಹೊಗಿರಬೇಕು. ಸದ್ಯಃ ಪೀಡಿ ತೊಲಗಿತು!” ಎಂದುಕೊಂಡು, “ಏನು? ಏನು? ಅಲಿವರ್ ಛಿಡಿಹೊಡನೆ, ನೋಹ?” ಎಂದು ಕೇಳಿದ.

ನೋಹ “ಇಲ್ಲ, ಇಲ್ಲ. ಛಡಿಹೋಗಲಿಲ್ಲ. ಅವನಿಗೆ ಹುಚ್ಚು ಹಿಡಿದಿದೆ. ವೊದಲು ನನ್ನನ್ನು ಕೊಲ್ಲುವುದಕ್ಕೆ ಬಂದ. ಅನಂತರ ಭಾರೀಟಾಅನ್ನು ಕತ್ತಂಸಿಬಿಡುತ್ತೇನೆ ಎಂದು ಹೋದ. ಕಡೆಗೆ ನಮ್ಮ ಯಜವಾನಿತಯಾದ ಸವರ್ಬೆರಿಯ ಹೆಂಡತಿಯನ್ನೇ ಕೊಂಡುಬಿಡುತ್ತೇನೆ ಎಂದ. ನಾವೆಲ್ಲರೂ ಮಹಾ ಪ್ರಯತ್ನ ಮಾಡಿ ಅವನನ್ನು ಹೇಗೋ ಹಿಡಿದು ನೆಲಮಾಳಿಗೆಯಲ್ಲಿ ಹಾಕಿದ್ದೇವೆ. ನೀವು ಈಗಲೇ ಬರಬೇಕಂತೆ” ಎಂದ.

“ಏನೆಂದೆ, ನೋಹ? ಆಲಿವರ್ ನಿನ್ನನ್ನು ಕೊಲ್ಲಲು ಯಶ್ಚಿಂದನೆ? ಎಂದ ಬಂಬಲ್?”

“ಹೌದು, ಸ್ವಾಮಿ. ಹಾಗೆಯೇ ಆ ಅಡುಗೆಯ ಹುಡುಗಿ ಭಾರೀಟಾ ಅನ್ನು ಕೊಲ್ಲಲು ಯಶ್ಚಿಂದನೆ.”

“ಅವಳಿನ್ನೂ?”

“ನಮ್ಮ ಯಜವಾನರ ಹೆಂಡತಿಯನ್ನೂ ಖೂಸಿ ಮಾಡುವುದಾಗಿ ಹೆದರಿಸಿದೆ.”

“ನಿನ್ನ ಯಜವಾನರನ್ನೂ ಹೆದರಿಸಿದನೋ?”

“ಆವರು ಮನೆಯಲ್ಲಿ ಇರಲಿಲ್ಲ. ಇದ್ದಿದ್ದರೆ ಆವರನ್ನೂ ಕೊಲ್ಲುವುದಾಗಿ ಹೆದರಿಸದೆ ಇರುತ್ತಿರಲಿಲ್ಲ.”

“ಛಹೋ, ಹಾಗೋ! ಒಕ್ಕೆಯದು, ಬಾ. ಹೆದರಬೇದ, ಬಾ. ನಾನು ಅವನನ್ನು ವಿಚಾರಿಸಿಕೊಳ್ಳುತ್ತೇನೆ” ಎಂದು ತನ್ನ ಟೊಪಿಯನ್ನು ತಲೆಗೆ ಸಿಕ್ಕಿಸಿಕೊಂಡು, ತನ್ನ ಬೆತ್ತವನ್ನು ಕಂಕುಳಿಗೆ ಸಿಕ್ಕಿಸಿಕೊಂಡು, ಬಂಬಲ್ ನೋಹನನ್ನೂ ಜ್ಞಾತಿಯಲ್ಲಿ ಕರೆದುಕೊಂಡು ಸವರ್ಬೆರಿಯ ಮನೆಗೆ ಹೊರಟಿನು.

ಇತ್ತು ಸವರ್ಬೆರಿಯ ಮನೆಯಲ್ಲಿ ಆಲಿವರ್ ಇನ್ನೂ ನೆಲಮಾಳಿಗೆಯ ಬಾಗಿಲನ್ನು ಕುಟ್ಟಿ ಒದೆಯುತ್ತಲೇ ಇದ್ದ. ಸವರ್ಬೆರಿ ಮನೆಗೆ ಹಿಂದಿರು.

ಗರಲಿಲ್ಲ. ಮನೆಯಾಕೆಯೂ ಅಡಿಗೆಯವಳೂ ಬಂಬಲನ ಬರುವಿಕೆಯನ್ನೇ ಎದುರುನೋಡುತ್ತ ಬೀದಿಯ ಬಾಗಿಲಿನಲ್ಲಿ ನಿಂತಿದ್ದರು.

ಬಂಬಲನೂ ನೋಹನೂ ಚೇಗಚೇಗ ಬಾದರು. ಸವರಾಚಿರಿಯ ಹೆಂಡತಿ ಬಂಬಲನನ್ನು ಸೆಲವಾಳಿಗೆಯ ಬಾಗಿಲ ಹತ್ತಿರ ಕರೆದುಕೊಂಡು ಹೋಡಳು.

ಬಂಬಲ್ ಬಂದು ಸಲ ಬಾಗಿಲನ್ನು ಕಾಲಿನಿಂವ ಒದ್ದ. ಬೀಗದ ಕಂಡಿಯಿಂದ ಇಳಿಕ ನೋಡಿದ. ಒಳಗೆ ಕತ್ತಲೆ, ಏನೂ ಕಾಣಿಸಲಿಲ್ಲ. ಆಗ ಬಂಬಲ್, ಕೇಳಿದರೆ ಭಯವಾಗುವಂತಹ ಗಡುಸಾದ ಧ್ವನಿಯಲ್ಲಿ “ಆಲಿವರ್!” ಎಂದು ಕರೆದ.

ಆಲಿವರ್ ನಿಭರ್ಯಾದಿಂದ “ಬಾಗಿಲು ತೆಗೆ. ಬಂದು ವಾಡು ತೈನೇ!” ಎಂದ.

ಬಂಬಲ್ ಚೆಚ್ಚಿದ. “ಆಲಿವರ್! ವಾತಾಡುವವರು ಯಾರು, ನಿನಗೆ ಗೊತ್ತಿಬ್ಬಿ?” ಎಂದ.

“ಟಿ, ಗೊತ್ತು!” ಎಂದ ಆಲಿವರ್.

“ಆಹಾ! ನನ್ನ ಧ್ವನಿ ಕೇಳಿ ನಿನಗೆ ದಿಗಿಲಾಗದೆ? ನನ್ನ ಹೆಸರು ಕೇಳಿ ನಿನಗೆ ಹೆದರಿಕೆಯಾಗದೆ?” ಎಂದು ಬಂಬಲ್ ಗಜಿಸಿದ.

ಆಲಿವರ್ ನಿಭಿರ್ತಿಯಿಂದ “ಇಲ್ಲ!” ಎಂದ.

ಅನಾಥಾಲಯದ ಯಾವ ಹುಡುಗನೂ ಇದುವರೆಗೆ ಬಂಬಲನಿಗೆ ಹೀಗೆ ಉತ್ತರ ಕೊಟ್ಟಿರಲಿಲ್ಲ. ಅದರಲ್ಲೂ ಆಲಿವರ್ ತನಗೆ ಈ ೧೫ ಎದುರುವಾತು ಹೇಳುವನೆಂದು ಬಂಬಲ್ ಕನೆಸಿನಲ್ಲಿಯೂ ಎಣಿಸಿರಲಿಲ್ಲ. ಆದ್ದರಿಂದಲೇ ಆಲಿವರನ ಉತ್ತರ ಕೇಳಿದೊಡನೆ ಬಂಬಲ್‌ಗೆ ಕವಾಲಕ್ಕೆ ಹೊಡಿದ ಹಾಗಾಯಿತು. ಬಾಗಿಲಿನಿಂದ ಎರಡು ಹೆಚ್ಚೆ ಹೀಮೈಟಿಪ್ಪದ. ಮುಕು ಮುಟ್ಟಿದವನ ಹಾಗೆ ಅಲ್ಲಿ ನಿಂತ ಮೂವರ ಮುಖಗಳನ್ನೂ ಸುಮೃದ್ಧಿ ನೋಡಿದ.

“ಅದೇ, ಮಿಸ್ತ್ರೀ ಬಂಬಲ್, ಅವನಿಗೆ ಖಂಡಿತ ಹುಚ್ಚು ಹಿಡಿದಿದೆ. ಇಲ್ಲದೆ ಇದ್ದರೆ, ಅವನ ಬುದ್ಧಿ ನೆಟ್ಟಿಗಿಡ್ಡಿದ್ದರೆ ನಿಮಗೆ ಈರೀತಿ ಎದುರು ಜವಾಬು ಹೇಳುವ ಧೃರ್ಯ ಎಲ್ಲಿ ಬರಬೇಕು?” ಎಂದು ಆ ಸವರ್ ಬೆರಿಯ ಹೆಂಡತಿ ನೂತನಾದಿದಾಗ ಬಂಬಲನಿಗೆ ಮಂಕುನಿದ್ದೆಯಿಂದ ಎಚ್ಚರವಾಯಿತು.

ಬಂಬಲ್ ಒಂದೆರಡು ನಿಮಿಷ ದೀರ್ಘವಾಗಿ ಆಲೋಚನೆ ವಾದಿ, “ಇದು ಹುಚ್ಚಲ್ಲ. ಇದು ಕೊಬ್ಬಿ! ಕೊಬ್ಬಿ!” ಎಂದು ಹೇಳಿದ.

“ಕೊಬ್ಬಿ ಅಂದರೆ?” ಎಂದು ಸವರ್ ಬೆರಿ ಹೆಂಡತಿ ಕೇಳಿದ್ದು.

“ಕೊಬ್ಬಿ ಅಂದರೆ ಕೊಬ್ಬಿ! ಆರ್ಥಕೊಟ್ಟಿಗೆ ಗಂಜಿ ಕೂಡ ಕಾಣ ದಿದ್ದ ಭಿಕಾರಿಗಳಿಗಲ್ಲ ನೀವು ನೂಂಸೆ, ರೊಟ್ಟಿ ತಿಸ್ತುಸುತ್ತ ಬಂದರೆ ಕೊಬ್ಬಲ್ಲದೆ ಮತ್ತೀನು! ನೀವು ಅವನಿಗೆ ಅತಿಯಾಗಿ ತಿನ್ನಿಸಿದ್ದೀರಿ. ಅದರಿಂದಶೇ ಈ ತೊಂದರೆ ಬಂದದ್ದು. ತಾಯಿ, ನೀವು ಅವನಿಗೆ ಬರಿಯ ತೇಳಿಗಂಜಿ ಹುಯ್ಯಾತ್ತಿದ್ದರೆ ಈ ಸ್ಥಿತಿಗೆ ಬರುತ್ತಲೇ ಇರಲಿಲ್ಲ” ಎಂದ ಬಂಬಲ್.

“ಅಯ್ಯೋ, ಅಯ್ಯೋ, ಹೀಗೂ ಉಂಟೆ! ಏನೋ ಪಾಪ, ತೆಂದೆ ತಾಯಿಯಿಲ್ಲದ ತಬ್ಬಲಿ ಸುಖವಾಗಿರಲಿ, ಎಂದು ಮಿಕ್ಕವರಿಗೆಲ್ಲಾ ತಪ್ಪಿಸಿ, ಅದನ್ನು ಇವನಿಗೆ ತಿನ್ನಿಸಿದರೆ ಹೀಗೆ ಕೃತಷ್ಟನಾಗುವುದೂ ಉಂಟೆ?” ಎಂದು ಸವರ್ ಬೆರಿ ಆಶ್ಚರ್ಯವಟ್ಟಿವಳಂತಿ ಕೈ ಬಾಯಿ ತಿರುಗಿಸುತ್ತ ಹೇಳಿದಳು. ನಾಯಿ ಕೂಡ ಮೂಗಿನಿಂದ ಮೂಗಿನೋಡದ ಹಳಸಿದ ತಂಗಳು ಚೂರುಗಳನ್ನು ತಾನು ಆಲಿವರನಿಗೆ ತಿನ್ನಿಸುತ್ತಿದ್ದೆನೆಂಬುದನ್ನು ಆಕೆ ಬಾಯಿಬಿಟ್ಟು ಹೇಳಿಲಿಲ್ಲ.

“ಸರ, ಹೋಗಲಿ. ಆದದ್ದು ಆಗಿಹೋಯಿತು. ಇನ್ನು ಮುಂದಾದರೂ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಕ್ಷೇಮ. ಇನ್ನೆಂದು ನಾಲ್ಕುರು ದಿನ ಇವನನ್ನು ಇಲ್ಲಿ ಈ ನೇಲವಾಳಗೆಯಲ್ಲಿಯೇ ಇರಲು ಬಿಡಿ. ಸ್ವಲ್ಪ

ಕೊಬ್ಬಿ ಕರಗಲಿ. ಆಮೇಲೆ ಇಲ್ಲಿ ಈ ಮನೆಯಲ್ಲಿ ಇರುವವರೆಗೂ ಬರಿಯ ಗಂಟಿ ಒಂದನ್ನೇ ಇವನ ಹೊಟ್ಟಿಗೆ ಹಾಕಿ. ಅದೂ ಮಿತಿ ವಿಾರದಿರಲಿ. ದರಿದ್ರ, ಈ ಅನಾಥಾಲಯದ ತಬ್ಬಲಿಗಳ ಹಾಳು ಹುಟ್ಟೀ ಹೀಗೆ!"

ಹೀಗೆ ಬಂಬಲ್ ಸವರಾಚೆರಿಯ ಹೆಂಡತಿಗೆ ಉಪದೇಶ ನಾಡುತ್ತಿದ್ದ ಹೊತ್ತಿಗೆ ಸವರಾಚೆರಿ ಮನೆಗೆ ಹಿಂದಿರುಗಿದ. ಏನಾಯಿತೆಂದು ವಿಚಾರಿಸಿದ. ನಡೆದು ಒಂದರ ಜೊತೆಗೆ ನಡೆಯಿದ್ದುದು ಒಂಬತ್ತನ್ನು ಚೆರಿಸಿ ಸವರಾಚೆರಿ ಹೆಂಡತಿ, ಭಾರ್ತೆಟ್, ನೋಹ ಎಲ್ಲರೂ ಆಲಿವರನ ಮೇಲೆ ದೂರು ಹೇಳಿದರು. ಬಂಬಲ್ ಉರಿಯುವ ಚೆಂಕಿಗೆ ತುಪ್ಪ ಹುರ್ಯುವ ಹಾಗೆ ತಾನೂ ತನಗಾದ ಭಂಗವನ್ನು ಉಪ್ಪು ಕಾರ ಹಚ್ಚಿ ಹೇಳಿ ಕೊಂಡ.

ಅವರು ಒಬ್ಬಿಬ್ಬಿರ ನಾತನ್ನೂ ಕೇಳುತ್ತಿದ್ದ ಹಾಗೆಲ್ಲಾ ಸವರಾಚೆರಿಯ ಕೋಪ ಕೆರಳ ಕೆರಳ, ಉರಿದು ಉರಿದು, ಭುಗಿಭುಗಿಸುತ್ತಿತ್ತು. ಆ ಕೋಪದ ಆವೇಶದಲ್ಲಿ ಧಡಾರನೆ ಬಾಗಿಲು ತೆಗೆದು ಆಲಿವರನನ್ನು ನೆಲನೂಳಿಗೆಯ ಕೋಣೆಯಿಂದ ಹೊರಗೆ ಎಳೆದುಕೊಂಡು ಬಂದ.

ಆಲಿವರನ ಮುಖಕ್ಕೆಲ್ಲಾ ಧೂಳು ಮನಿ ಅಂಟೆಕೊಂಡಿತ್ತು. ಭಾರ್ತೆಟ್, ನೋಹ ಮತ್ತು ಮನೆಯಾಕೆ ಮೂವರೂ ಸೇರಿ ಕಿತ್ತು, ಒದ್ದು, ಅವನ ಬಟ್ಟಿಬರೆ ಎಲ್ಲಾ ಹರಿದುಹೊಗಿತ್ತು. ವ್ಯೌ ಮುಖಗಳ ಮೇಲೆಲ್ಲಾ ಪರಬಿಡ ಗುರುತು ಇನ್ನೂ ಹಸಿಹಸಿಯಾಗಿ ಕಾಣುತ್ತಿತ್ತು. ನೋಹ ತನ್ನ ತಾಯಿಯನ್ನು ಅಂದು ಆಡಿದಾಗ ಮುಖದ ಮೇಲೆ ಬಂದ ಕೋಪದ ಭಾಯೆ ಇನ್ನೂ ಆರಿರಲಿಲ್ಲ. ಆಗ ಮುಖ ಹಾಕಿಕೊಂಡಿದ್ದ ಗಂಟು ಇನ್ನೂ ಪಡಿಲವಾಗಿರಲಿಲ್ಲ. ಹಾಗಾಗಿ ಸವರಾಚೆರಿ ಅವನನ್ನು ಹೊರಗೆಳಿದಾಗ ಅವನು ಇದ್ದ ಅವಸ್ಥೆಯನ್ನು ಅವನ ಸ್ವರೂಪವನ್ನೂ ಕಂಡು ತನ್ನ ಹೆಂಡತಿಯ ನಾತನ್ನು ನಂಬಿದನು.

ಅಲಿವರನನ್ನು ಜಗಿಸಿ ಒದರುತ್ತೆ, “ನೋಇ, ಇದೇ ನೀನು ಮಾಡುವ ಕೆಲಸ? ಮುಟ್ಟಾಳ!” ಎಂದು ಫಟೀರನೆ ಕೆನ್ನೆಗೆ ಒಂದು ಬಿಗಿದ.

ಅಲಿವರ್ “ಅನನು ಮೊದಲು ನನ್ನ ತಾಯಿಯನ್ನು ಬೈದ್ದಿ! ” ಎಂದ.

“ಷಿಹೋಹೋ! ಬೈದರೇನೋ ಮಹಾ! ಅವಳು ಇದ್ದಂತು ಹಾಗೆಯೇ. ಅವಳೂ ನಿನ್ನ ಹಾಗೇ ಒಬ್ಬ ತಬ್ಬಲಿ!” ಎಂದು ಸವರ್ಚೆರಿ ಹೆಂಡತಿ ಎಂದಳು.

“ಅವಕ್ಕೀನೂ ತಬ್ಬಲಿ ಅಲ್ಲ!” ಎಂದ ಅಲಿವರ್.

“ಅವಳೂ ತಬ್ಬಲಿ! ನೂರು ಸಾರಿ ತಬ್ಬಲಿ!” ಎಂದು ಅವಳು ಕರಿಚಿಕೊಂಡಳು.

ಅಲಿವರ್ ತಾನೂ ಕೋಪದಿಂದ “ಸುಳ್ಳಿ! ಅದು ನೂರು ಸಾರಿ ಸುಳ್ಳಿ!” ಎಂದ ಕಿರಿಚಿದ.

ಸವರ್ಚೆರಿ ಹೆಂಡತಿ ಗಂಡನ ಮುಖವನ್ನು ನೋಡುತ್ತೆ “ನೋಡಿ ದಿರಾ? ನೋಡಿದಿರಾ? ನಿಮ್ಮ ಎದುರಿಗೇ ಹೀಗಾಡುತ್ತಾನೆ!” ಎಂದು ತನ್ನ ಕಣ್ಣೀರಿನ ಕಟ್ಟಿಯನ್ನು ಕಿತ್ತಲು.

ಹೆಂಡತಿ ಹೀಗೆ ಅಳತೊಡಗಿದ ಮೇಲೆ, ಪಾಪ, ಸವರ್ಚೆರಿ ಏನು ಮಾಡಿಯಾನು? ಹೆಂಡತಿಯನ್ನು ಸಮಾಧಾನ ಪಡಿಸುವುದಕ್ಕೊಳ್ಳೇಸ್ತು ಅಲಿವರನನ್ನು ಹಿಡಿದು ಹಣ್ಣುಗಾಯಿ ನೀರುಗಾಯಿಯಾಗುವ ತನಕ ಬಿಡಿದ. ತನ್ನ ಹೆಂಡತಿಗೂ “ಅಯ್ಯೋ ಪಾಪ, ಸಾಕು” ಎನ್ನಿಸುವ ವರೆಗೂ ಚೆಚ್ಚಿದ. ಬಂಬಲ್ “ಭಿ! ನಾನು ಕಂಕುಳಲ್ಲಿ ಈ ಕೋಲು ಸಿಕ್ಕಿಸಿಕೊಂಡು ಬಂದದ್ದು ವ್ಯಧಿ!” ಎನ್ನಿಸುವ ಮಟ್ಟಿಗೂ ಹೊಡಿದ. ಹೊಡಿದು ಹೊಡಿದು ಅವನಿಗೇ ಕೈ ಸೋತುಹೋಯಿತು.

ಇಷ್ಟಾದರೂ ಅಲಿವರ್ ತುಟಿ ಪಿಟ್ಟು ಎನ್ನೆ ಲಿಲ್. ಅಪ್ಪು ಬಡಿಯು ಶ್ರೀದ್ವರೂ ಒಂದು ಕೂಗಾಗಲಿ ಒಂದು ನರಳಿದ ಶಬ್ದವಾಗಲಿ ಅವನ ಭಾಯಿಂದ ಬರಲಿಲ್ಲ. ಹಲ್ಲು ಕಚ್ಚಿಕೊಂಡು, ಅವುಡು ಕಚ್ಚಿಕೊಂಡು, ಒಂದದ್ದೆ ಲಾಲ್ ಬರಲಿ ಎಂದು ಮೊನ್ವಾಗಿ ಅನುಭವಿಸಿದ. ತಾನು ಈ ಅನ್ಯಾಯವನ್ನೆ ಲಾಲ್ ಗಂಭೀರವಾಗಿ ಸಹಿಸಿದೆನೆಂದು ಅವನಿಗೆ ಏನೋ ಒಂದು ರೀತಿಯ ಅಭಿಮಾನ.

ಹೀಗೆ ಎಲ್ಲರಿಗೂ ಮನಸ್ಸಿಗೆ ಸಮಾಧಾನವಾಗುವಂತೆ ಅಲಿವರನಿಗೆ ಶ್ರೀ ಮಾಡಿದ ಮೇಲೆ ಅಲ್ಲೇ ಅಡುಗೆಯ ಮನೆಯ ಹಿಂದಿನ ಕೋಣೆಯಲ್ಲಿ ಅವನನ್ನು ಪುನಃ ಕೂಡಿಹಾಕಿದರು. ಅವನ ಮುಂದೆ ಒಂದು ಚೂರು ರೊಟ್ಟಿಯನ್ನೂ ಒಂದು ಬಟ್ಟಲು ನೀರನ್ನೂ ಕುಕ್ಕಿದರು. ರಾತ್ರಿಯ ವರೆಗೂ ಹಾಗೆಯೇ ಕೂಡಿಹಾಕಿದ್ದರು. ರಾತ್ರಿ, ಸಮರ್ಪಿತ ಹೆಂಡತಿ ಕೋಣೆಯ ಬಾಗಿಲಿನ ಹೊರಗೇ ನಿಂತು, ಅಲಿವರನ ಕಿವಿಗೆ ಬೀಳುವ ಹಾಗೆ ಅವನ ತಾಯಿಯನ್ನು ಯಥೇಚ್ಚಿವಾಗಿ ಬೈದಳು. ಅಲಿವರ್ ಏನೂ ಉಸಿರೆತ್ತದೆ ಇದ್ದುದನ್ನು ನೋಡಿ, ಧ್ವರ್ಯ ತಂದುಕೊಂಡು, ಬಾಗಿಲು ತೆಗೆದು, “ಹೋಗು, ಮೇಲೆ ಹೋಗಿ ಬಿದ್ದುಕೊ” ಎಂದಳು.

ಅಲಿವರ್ ಹೊರಗೆ ಬಂದ. ಅಲ್ಲಿಯೇ ಗೋಡೆಯ ಹತ್ತಿರ ನಿಂತಿದ್ದ ನೋಹ ಮತ್ತು ಭಾಲೆಟ್ ಅವನನ್ನು ಅಣಕಿಸಿದರು, ಹೀಯಾಳಿಸಿದರು. ಅದರೇ ಅಲಿವರನ ಮುಖದಲ್ಲಿ ಮೊದಲಿನ ರೋಷವಿರಲಿಲ್ಲ. ಅವನ ಹೃದಯ ದುಃಖದಿಂದ ಭಾರವಾಗಿತ್ತು. ಗಂಟಲಲ್ಲಿ ಏನೋ ಸಿಕ್ಕಿ ಕೊಂಡಂತೆ ಸಂಕಟವಾಗುತ್ತಿತ್ತು. ಆಗ ಅವನನ್ನು ಹಿಡಿದು, ಕಾಡ ಬಾಣಲಿಯಲ್ಲಿ ಕೆಡವಿ ಹುರಿದಿದ್ದರೂ ಕೊಡ, ಅವನು ಕಂ ಕಂ ಎನ್ನುತ್ತಿರಲಿಲ್ಲ.

ಮಹಡಿಯ ಮೇಲೆ ಹತ್ತಿ ಹೋಗಿ, ತಾನು ನಿತ್ಯವೂ ಮಲಗುವ ಕಡೆಗೆ ಬರುವವರೆಗೂ ತನ್ನ ಗಾಢವಾದ ದುಃಖವನ್ನು ಅದು ಹೇಗೆ

ಅದುವು ಹಿಡಿದ್ದನೋ, ತಾನು ಒಂಟಿಯಾದೊಡನೆ ನೇಲದ ಮೇಲೆ ಕುಸಿದುಬಿದ್ದು, ಕೈಗಳಿಂದ ಮುಖ ಮುಚ್ಚಿಕೊಂಡು, ಹೃದಯವೇ ಕರಗಿ ಹರಿದುಹೋಗುತ್ತಿದ್ದೋ ಎಂಬಂತೆ ಅಳೆತೊಡಗಿದನು.

### ಅಲಿವರನ ಪಲಾಯನ

ಅತ್ತು ಅತ್ತು ತಾನೇ ಸ್ವಲ್ಪ ಶಾಂತಿ ಬಂದಿತು. ಸುತ್ತೆ ಏನೂ ಶಬ್ದವಿರಲಿಲ್ಲ. ಪಕ್ಕದಲ್ಲಿದ್ದ ಮುಸಿ ಹಿಡಿದ ಮಂಕು ದೀಪ ಇನ್ನೇನು ಈಗಲೋ ಆಗಲೋ ನಂದಿಹೋಗುವ ಹಾಗಿತ್ತು.

ಅಲಿವರ್ ಮೆಲ್ಲನೆ ಸದ್ಗುಮಾಡದೆ ಮೇಲೆದ್ದ. ಹಾಗೇ ಕಿವಿಗೊಟ್ಟು ಕೇಳಿದ. ಎಲ್ಲಿಯೂ ಯಾರವೂ ಏನೂ ಶಬ್ದವಿರಲಿಲ್ಲ. ಹಾಗೇ ಮೆಲ್ಲಗೆ ಕಿಟಕಿ ತೆಗೆದು ಹೋರಗೆ ನೋಡಿದ.

ರಾತ್ರಿ ಕತ್ತಲೆ. ಚೆಳಿ. ಆಕಾಶದಲ್ಲಿದ್ದ ನಕ್ಷತ್ರಗಳನ್ನು ನೋಡಿದರೆ ಎಂದಿಗಂತ ದೂರ ಹೋಗಿವೆಯೋ ಎಂಬ ಹಾಗಿತ್ತು. ಗಾಳಿ ಸ್ತ್ರಭಾಗಿತ್ತು. ನೇಲದ ಮೇಲೆ ಅಲ್ಲಲ್ಲಿ ನೆರಳು ಬಿಡ್ಡಿತ್ತು. ಗಾಳಿಯಿಲ್ಲದ್ದರಿಂದ ಅವು ಅಲುಗಾಡದೆ ಸತ್ತ ಶವಗಳೆಂತಿದ್ದುವು.

ಅಲಿವರ್ ಆದೇನು ಯೋಚನೆ ವಾಡಿಕೊಂಡನೋ! “ಕತ್ತಲು ಕಳೆಯಲಿ. ಬೆಳಗಿನ ಜಾವಾಗಲಿ” ಎಂದು ಕಾಯುತ್ತ ಕುಳತುಕೊಂಡ.

ಕತ್ತಲು ಕಳೆಯಿತು. ಬೆಳಗಿನ ಜಾವದ ಅರುಣ ಕಿರಣಗಳು ಕಿಟಕಿಯ ಸಂದುಗಳಿಂದ ಒಳಕ್ಕೆ ಸುಸುಳಬಂದುದನ್ನು ಆಲಿವರ್ ಕಂಡು, ಮೆಲ್ಲನೆ ಎಡ್ಡು, ಹೆಚ್ಚೆಯ ಸಸ್ಯಳವಾಗದಂತೆ ಮೆಟ್ಟಿಲಿಳಿದು ಬಂದ. ಮನೆಯವರು ಯಾರೂ ಇನ್ನೂ ಎದ್ದಿಲ್ಲವೆಂಬುದನ್ನು ಕಿವಿಗೊಟ್ಟು ಕೇಳಿ ಧೈರ್ಯ ಮಾಡಿಕೊಂಡು, ಇಂಬ ಎಚ್ಚರಿಕೆಯಿಂದ ಬೀದಿಯ ಬಾಗಿಲಿನ ಅಗುಳಿಂದೆನ್ನು ಕೆತ್ತಿ. ಉಗ್ರಾ ತೆರೆದನು. ಒಂದು ಕ್ಷೇತ್ರ ಹೋಸಲಿನ ಮೇಲೆ ಡ್ರಾಫ್ಟ್ ಯೆಟ್ಟಿಟ್ಟು ತಕ್ಕಿನು, ಬೆದರುಗಣ್ಣಿ ಬಿಟ್ಟು ಸುತ್ತಲೂ ನೋಡಿದ.

ಆದರೆ ಹಾಗೇ ತಡೆದದ್ದು ಒಂದೇ ಕ್ಷಣ. ಮರುಕ್ಷಣ ಆಲಿವರ್ ಆ ಮನೆ ಯನ್ನು ಚಿಟ್ಟು ಬೀದಿಗೆ ಬಂದಿದ್ದ.

ಬೀದಿಗೇನೋ ಬಂದಾಯಿತು. ಆದರೆ ಯಾವ ಕಡೆ ತಿರುಗಿ ಹೋಗಬೇಕೋ ಆಲಿವರನಿಗೆ ತಿಳಿಯದು. ಎಡಕ್ಕೂ ಬಲಕ್ಕೂ ನೋಡಿದ. ಪಕ್ಕದಲ್ಲಿ ಒಂದು ಗುಡ್ಡ. ಆ ಗುಡ್ಡದ ಕಡೆಗೆ ಗಾಡಿಗಳ ಸಾಲು ಹೋಗು ಶ್ರೀದ್ದುದನ್ನು ಅವನು ಅನೇಕ ಸಲ ಕಂಡಿದ್ದ. ಅದೇ ದಾರಿಯನ್ನು ತಾನೂ ಹಿಡಿದು ಗುಡ್ಡದಾಚಿ ಹೋಗಬೇಕೆಂದು ಅವನಿಗೆನ್ನು ಸಿತು. ಅದರಂತೆ ಹಾಗೇ ಆ ವಾಗ್ರವನ್ನೇ ಹಿಡಿದು ಹೋರಟ.

ಹಾಗೇ ಹೋಗುತ್ತ ಆಲಿವರನಿಗೆ ಜ್ಞಾಪಕ ಬಂತು. ತಾನು ಇದೇ ದಾರಿಯಲ್ಲಿ ಬಂಬಲನ ಜೊತೆಯಲ್ಲಿ ನಡೆದುಹೋದದ್ದು ನೆನಪಾಯಿತು. ಯಾವಾಗ ಎಂದೂ ನೆನಪಾಯಿತು. ಬಂಬಲ್ ತನ್ನನ್ನು ಮೊದಲು ಸಲ ಅನಾಥಾಲಯಕ್ಕೆ ಕರೆದುಕೊಂಡು ಹೋಗುವುದಕ್ಕೆ ಮುಂಚೆ ತಾನು ವಾಸವಾಗಿದ್ದ ಮನೆ ಅದೇ ದಾರಿಯಲ್ಲಿದೆ ಎಂದು ಅವನಿಗೆ ಏನೋ ಸಂತೋಷವಾಯಿತು. ಹೌದು, ಆ ಮನೆಯಲ್ಲಿ ತನ್ನ ಹಕ್ಕಿಯ ಸ್ವೇಹಿತರಾದ ಕೆಲವರು ಹುಡುಗರು ಇದ್ದರು.

ಆದರೆ ಆ ಮನೆಯ ಹತ್ತಿರ ಬಂದಾಗ ಸ್ವಲ್ಪ ಹೆಡರಿಕೆಯೂ ಆಯಿತು. ಹಿಂದಿರುಗಿ ಛಿಡಿಹೋಗಲೇ ಎನ್ನು ಸಿತು. ಯಾರಾದರೂ ನೋಡಿ, ಪುನಃ ಸವರಾಚೆರಿಗೆ ಹಿಡಿದುಕೊಟ್ಟಿರಿ ಏನು ಗತಿ ಎಂದು ದಿಗಿಲಾಯಿತು. ಆದರೂ ತಾನು ಬಹಳ ದೂರ ಬಂದಿರುವುದರಿಂದ ಯಾರೂ ತನ್ನ ಬೆನ್ನಾಟ್ಟಿ ಬರಲಾರರೆಂಬ ಧೈರ್ಯದಿಂದ ಮುಂದೆ ಆ ಮನೆಯ ಹತ್ತಿರ ಹೋದ.

ಮನೆಯವರು ಯಾರೂ ಇನ್ನೂ ಎದ್ದಿರಲಿಲ್ಲ. ಆಲಿವರ್ ಹಾಗೇ ಆ ಮನೆಯ ತೋಟದೊಳಗೆ ಇಣಿಕಿ ನೋಡಿದ. ಅಲ್ಲಿ ಒಬ್ಬ ತೀರ ಸಣ್ಣ ಹುಡುಗ ಯಾವುದೋ ಒಂದು ಮಣಿನ ಪಾತಿಯ ಹತ್ತಿರ ಕುಳಿತು ಏನೋ

ಕೆದಕುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಅವನು ತಲೆಯೆತ್ತಿ ಈ ಕಡೆ ತಿರುಗಿದಾಗ, ಅವನು ತನ್ನ ಚಿಕ್ಕಂದಿನ ಒಡನಾಡಿಯಾದ ದಿಕ್ಕು ಎಂದು ಆಲಿವರನಿಗೆ ಗೊತ್ತಾಯಿತು. ಅವರಿಬ್ಬರೂ ಎಷ್ಟೋ ಸಲ ಒಟ್ಟಿಗೆ ಏಟು ತಿಂದು, ಒಟ್ಟಿಗೆ ಒಂದೇ ನೇಲಮಾಳಿಗೆಯಲ್ಲಿ ಶೈಕ್ಷಣಿ ಅನುಭವಿಸಿದ್ದರು.

“ಓ, ದಿಕ್ಕು!” ಎಂದು ಆಲಿವರ್ ಮೆಲ್ಲಿಗೆ ಕರೆದ.

ಹುದುಗ ಅವನ ದಸಿಯನ್ನು ಗುರುತಿಸಿ, ಓಡಿಬಂದು ಬೇಲಿಯ ಕಟ್ಟಿಕಟ್ಟಿಯ ಮೂಲಕ ಕೈ ಖಾಚಿ ಆಲಿವರನ ಕೈ ಹಿಡಿದುಕೊಂಡನು.

“ಯಾರಾದರೂ ಎದ್ದಿದ್ದಾರೆಯೆ? ದಿಕ್ಕು!”

“ಇನ್ನೂ ಯಾದೂ ಎದ್ದಿಲ್ಲ. ನಾನೇಂಬ್ಬನೇ.”

“ದಿಕ್ಕು! ನನ್ನನ್ನು ನೋಡಿದೆಯೆಂದು ನೀನು ದಯವಾಡಿಯಾರಿಗೂ ತಿಳಿಸಬೇಡ. ನಾನು ಮನೆ ಬಿಟ್ಟು ಓಡಿಹೋಗುತ್ತಿದ್ದೇನೆ, ದಿಕ್ಕು. ನನ್ನನ್ನು ತುಂಬ ಬ್ರೈಡು, ಹೊಡೆದು, ಬಡಿಮು, ಗೋಳಾಡಿಸಿದರು. ಆದ್ದರಿಂದ ಎಲ್ಲಿಯಾದರೂ ದೇಶಾಂತರ ಹೋಗಬಿಡಬೇಕೆಂದು ಈಗ ಹೊರಟಿದ್ದೀನೆ.”

“ಎಲ್ಲಿಗೆ ಹೋಗುತ್ತೀಯೆ, ಆಲಿವರ್?”

“ಎಲ್ಲಿಗೆ ಎಂದು ತಿಳಿಯದು. ಎಲ್ಲಿಗಾದರೂ ಸರಿ. ಇಲ್ಲಿ ಮಾತ್ರ ಬೇಡ. ಇಲ್ಲಿ ನೀನು ಹೇಗಿದ್ದೀಯೆ, ದಿಕ್ಕು?”

“ನನಗೀನು ಆಲಿವರ್! ಇಂದೋ ನಾಳೆಯೋ ನನ್ನ ಕತೆ ಬೇಗನೆ ಮುಗಿದುಹೋಗುತ್ತದೆ. ನಾನು ಬಹಳ ದಿವಸ ಬದುಕುವುದಿಲ್ಲವೆಂದು ನೇನ್ನೇ ಹಾಕ್ಕರು ಹೇಳುತ್ತಿದ್ದರು.” ಎಂದು ಆ ಮನು ಕಷ್ಟದಿಂದ ವಾರಾಗುವನೆಂಬ ಸಂತೋಷದಿಂದ ಮೆಲುನಗು ನಗುತ್ತ “ಒಕ್ಕೆಯದು, ಆಲಿವರ್, ನೀನು ಹೊರಡು. ಎಲ್ಲರೂ ಎದ್ದೀಕೆಂದು ಹೊತ್ತಾಯಿತು. ನೀನು ಹೊರಡು” ಎಂದರು.

“ಒಕ್ಕೆಯದು. ಹೋಗಿ ಬರುತ್ತೇನೆ, ಡಿಕ್. ನಾನು ಹಿಂದಿರುಗಿ ಬಂದಾಗ ಖಂಡಿತ ನಿನ್ನನ್ನು ಬಂದು ಕಾಣುತ್ತೇನೆ” ಎಂದ ಆಲಿವರ್.

ಡಿಕ್ ಪುನಃ ಮೆಲುನಗು ನಕ್ಕೆ, “ನೀನು ಪುನಃ ಬರುವ ವೇళೆಗೆ ನಾನು ಇಲ್ಲಿ ಇರುವುದಿಲ್ಲ, ಆಲಿವರ್. ಆ ವೇళೆಗೆ ನಾನು ಸತ್ತು ಸ್ವರ್ಗದಲ್ಲಿರುತ್ತೇನೆ” ಎಂದು ಹೇಳಿ, “ಓ, ಆಲಿವರ್” ಎನ್ನುತ್ತ ಆ ಮಗು ಕಟ್ಟಕಟ್ಟಿಯನ್ನು ಹತ್ತಿ ಆಲಿವರನನ್ನು ತಬ್ಬಿಕೊಂಡು, “ನಿನಗೆ ಸುಖ ವಾಗಲಿ ಆಲಿವರ್. ನಿನಗೆ ದೇವರು ಒಕ್ಕೆಯದು ಮಾಡಲಿ, ಆಲಿವರ್!” ಎಂದು ಹರಸಿದನು.

ಆಲಿವರನಿಗೆ ಅದುವರೆಗೆ ಯಾರೂ ಒಕ್ಕೆಯ ಮಾತನಾಡಿದವ ರಿರಲಿಲ್ಲ, ಆಶೀರ್ವಾದ ಮಾಡಿದವರಿರಲಿಲ್ಲ. ಈಗ ಆಶೀರ್ವಾದ ಮಾಡಿದ ಮಗು ಆಲಿವರನಿಗಿಂತ ವಯಸ್ಸಿನಲ್ಲಿ ಜಿಕ್ಕೆವನು. ಆದರೂ ಆಲಿವರನಿಗೆ ಅದೊಂದು ಮಹಾ ರಕ್ಷೆಯಿದ್ದುಂತೆ ಆಯಿತು. ಅವನು ಆದನ್ನು ಮುಂದೆ ಬಹಳ ಕಾಲ ಮರೆಯದ ಹಾಗೆ ಜ್ಞಾಪಕದಲ್ಲಿಟ್ಟುಕೊಂಡಿದ್ದ.

ಆಲಿವರ್ ಹೀಗೇ ಮುಂದೆ ಹೋದ. ಎಂಟು ಗಂಟೆಯ ವೇళೆಗೆ ಅವನು ಸುನ್ಯಾರು ಏದು ಮೈಲಿ ಮಾರ ಬಂದಿದ್ದು. ಆದರೂ ಎಲ್ಲಿ ಯಾರು ಕಂಡು ಹಿಡಿದುಕೊಂಡು ಹೋಗುವರೋ ಎಂಬ ಸಂತತವಾದ ಹೆದರಿಕೆಯಿಂದ ಆಗಾಗ್ಗೆ ಅಲ್ಲಿಲ್ಲೆ ಮರಗಳ ಹಿಂದೆ, ಪೊದೆಗಳ ಹಿಂದೆ, ಬೇಲಿಗಳ ಹಿಂದೆ, ಹಳ್ಳಿಗಳ ಒಳಗೆ ಅವಿತುಕೊಳ್ಳುತ್ತ ಅವಿತುಕೊಳ್ಳುತ್ತ ಮುಂದೆ ಹೋಗುತ್ತಿದ್ದ.

ಹೀಗೇ ಹೋಗುತ್ತಾ ಹನ್ನೆರಡು ಗಂಟೆಯಾಯಿತು. ಬಿಸಿಲು ನೆತ್ತಿಗೆ ಬಂತು. ಆಲಿವರ್ ಆಯಾಸದಿಂದ ನಡೆಯಲಾರದೆ ರಸ್ತೆಯ ಪಕ್ಕದಲ್ಲಿದ್ದ ಒಂದು ಮೈಲಿಕಲ್ಲಿನ ಹತ್ತಿರ ಕುಳಿತುಕೊಂಡು, “ಎಲ್ಲಿಗೆ ಹೋದರೆ ಬದುಕಬಹುದು? ಎಲ್ಲಿಗೆ ಹೋದರೆ ಅನ್ನ ತಿನ್ನಬಹುದು?” ಎಂದು ಯೋಚಿಸತ್ತೊಡಗಿದೆ.

ಹಾಗೇ ಯೋಚಿಸುತ್ತೆ ಸುತ್ತಲೂ ಸೋಡಿದಾಗ ಪಕ್ಕದಲ್ಲಿದ್ದ ವೈಲಿ ಕಲ್ಲಿನ ಮೇಲೆ “70 ಮೈಲಿ - ಲಂಡನ್ ನಗರಕ್ಕೆ” ಎಂದು ಬರೆದಿತ್ತು. ಲಂಡನ್‌ನ ಹೆಸರನ್ನು ಅಲಿವರ್ ಕೇಳಿದ್ದು. ಲಂಡನ್‌ನಂಥ ಮಹಾ ಪಟ್ಟಣಕ್ಕೆ ತಾನು ಹೋಗಿ ಸೇರಿಕೊಂಡರೆ ಬಂಬಲನು ಕೂಡ ಅಲ್ಲಿ ತನ್ನನ್ನು ಕಂಡುಹಿಡಿಯಲಾರನು ಎಂದು ಅವನಿಗೆ ಎನ್ನಿಸಿತು. ಲಂಡನ್‌ನ ನಂಥ ದೊಡ್ಡ ಪಟ್ಟಣದಲ್ಲಿ ಬೇಕಾದಷ್ಟು ಕೆಲಸ ಸಿಕ್ಕುತ್ತದೆ, ಕೆಲಸ ಮಾಡಿದರೆ ಹೊಟ್ಟಿಯ ತುಂಬ ಅನ್ನ ಸಿಕ್ಕುತ್ತದೆ ಎಂದು ಅವನು ತಿಳಿದು ಕೊಂಡಿದ್ದು. ಅದರಂತೆಯೇ ಲಂಡನ್‌ನ ದಾರಿ ಇದೇ ಎಂದು ತಿಳಿದೊಂದಿದ್ದು. ಅದರಂತೆಯೇ ಲಂಡನ್‌ನ ದಾರಿ ಇದೇ ಎಂದು ತಿಳಿದೊಂದಿದ್ದು.

ಅಲಿವರ್ ದಾರಿಯಲ್ಲಿ ಅಲ್ಲಲ್ಲಿ ಸಿಕ್ಕಿದ ಗುಡಿಸಿಲುಗಳಲ್ಲಿ ತಿನ್ನಲು ಏನಾದರೂ ಬೇಡುವನು. ಸಿಕ್ಕಿದ ಚೂರು ಹೊಟ್ಟಿಯನ್ನು ತಿಂದು, ಇಮ್ಮನೀರು ಕುಡಿದು ಮುಂದೆ ನಡೆಯುವನು. ಹೀಗೆ ನಡೆದು ಆ ದಿನ ರಾತ್ರೆ ಯಾಗುವುದಕೊಳಗಾಗಿ ಇಪ್ಪತ್ತು ವೈಲಿ ಮುಗಿಸಿದ.

ರಾತ್ರೆ, ಅಲ್ಲಿಯೇ ಪಕ್ಕದ ಹೊಲದಲ್ಲಿ ಕಂಡ ಹುಲ್ಲಿನ ಮೆಡೆಯನ್ನು ಅಶ್ಯಯಿಸಿ ಮಲಗಬೇಕೆಂದುಕೊಂಡ. ವಿಶಾಲವಾದ ಆ ಹೊಲದಲ್ಲಿ ತಾನೆಬ್ಬನೇ ಒಂಟಿಯಾಗಿರಲು ಅವನಿಗೆ ಮೊದಲು ಹೆದರಿಕೆಯಾಯಿತು. ಗಾಳಿ ಗೊಳೋ ಎಂದು ಅಳುವಂತೆ ಬಿಂಬಿತಿತ್ತು. ಜೊತೆಗೆ ಚ್ಚಳಿ, ಜೊತೆಗೆ ಹಸಿವು. ಅನಾಥನೆಂಬ ಶಬ್ದದ ಪೂರಣ ಅಥವ್ಯಾ ಅಂದು ಅಲಿವರ್ ನಿಗೆ ಅಯಿತು. ಆದರೇನು? ಇಪ್ಪತ್ತು ವೈಲಿ ಹಸಿದ ಹೊಟ್ಟಿಯಲ್ಲಿ ನಡೆದು ಬಂದ ಆಯಾಸ ಬೇಗ ನಿಡ್ರೆಯನ್ನು ಕರೆದುಕೊಂಡು ಬಂದು ಅವನ ದುಃಖನಾಲ್ಲಿ ಬೆಳಗಿನವರಿಗು ಮರೆಯಿಸಿಟ್ಟಿತು.

ಬೆಳಗ್ಗೆ ಏಳುವ ವೇಳಿಗೆ ಆಲಿವರನ ಮೈಯೆಲ್ಲ ಸೆಡೆತುಕೊಂಡಿತ್ತು. ರಾತ್ರಿಯ ಚೆಳಿ ಗಾಳಿ ಏನು ಸಾಮಾನ್ಯವೇ? ಆದರೂ ಹೇಗೋಇ ಎದ್ದು, ಕೈ ಕಾಲುಗಳನ್ನು ಉಜ್ಜಿ ಜೀತರಿಸಿಕೊಂಡ. ಹುಂದಿನ ದಿನದಂತೆಯೇ

ಹೊರಟಿ. ಆದರೆ ಆ ಎರಡನೆಯ ದಿನ ಮೊದಲನೆಯ ದಿನವನ್ನು ನಡೆಯ ಲಾಗಲೀಲ್. ಹನ್ನೆರಡು ವೈಲು ಮುಗಿಸುವುದರೂ ಇಗಾಗಿ ರಾತ್ರೀಯಾಗಿ ಹೋಯಿತು. ಪಾದಗಳೆಲ್ಲ ಉರಿದುರಿದು ಸಿದಿಯುತ್ತಿತ್ತು. ಕಾಲುಗಳಂತೂ ಗಡಗಡನೆ ನಡುಗುತ್ತಿದ್ದವು. ಆ ರಾತ್ರೆ ಪುನಃ ಇನ್ನೊಂದು ಹೊಲದ ನಡುವೆ ಮಳಗಿದ. ರಾತ್ರೀಯ ಆ ಜಳಗಾಳಿಯಿಂದ ಮೊದಲೇ ತುಂಬ ಲಕ್ಷಣವಾಗಿದ್ದ ಅವನ ಆರೋಗ್ಯ ಇನ್ನು ಮ್ಮೆ ಲಕ್ಷಣವಾಯಿತು. ಬೆಳಗೆ ಎವ್ವರೆ, ತೆವಳುವುದಕ್ಕೆ ಕೂಡ ಅವನಿಗೆ ತ್ರಾಣವಿರಲಿಲ್.

ಹೀದಿನ ದಿನಗಳು ಎಷ್ಟೋ ಮೇಲಾಗಿತ್ತು. ದಾರಿಯಲ್ಲಿ ಎಲ್ಲಿ ಒಂದೂ ಬೇಡಿದರೆ, ಯಾರಾದರೂ ವ್ಯಾಖ್ಯಾತ್ಯರು ಏನಾದರೂ ಚೂರು ಪಾರು ಕೊಡುತ್ತಿದ್ದರು. ಆದನ್ನು ತಿಂದು ಆಲಿವರ್ ಹೇಗೋ ಜೀವ ಧಾರಣೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಮೂರನೆಯ ದಿನ ದಾರಿಯ ಕೆಲವು ಗ್ರಾಮಗಳಲ್ಲಿ ಭಿಕ್ಕೆ ಬೇಡುವುದನ್ನು ಶಿಷ್ಟೇಧಿಸಿದ್ದರು. ಯಾರಾ ದರೂ ಭಿಕ್ಕೆ ಬೇಡಿದರೆ ಅವರನ್ನು ಸೇರಿಮನೆಯಲ್ಲಿ ಕೂಡಿಬಿಡುವುದಾಗಿ ಹೆದರಿಸಿದ್ದರು. ಅಂಜಿದವರ ಮೇಲೆ ಕಪ್ಪೆ ಹಾಕಿದ ಹಾಗಾಗಿ, ಆಲಿವರ್ ಎಲ್ಲಿಯೂ ಒಂದು ತುತ್ತು ಬೇಡಲು ಅಂಜ, ಮುಂದೆ ಹೋದ.

ಆದರೆ, ಯಾರು ಕೈಬಿಟ್ಟರೂ ಕಷ್ಟಕಾಲದಲ್ಲಿ ದೇವರು ಕೈಬಿಡು ವೆದಿಲ್ಲ. ಸಂಕಟ ಬಂದ ಸಮಯದಲ್ಲಿ ಯಾರನ್ನಾದರೂ ಒದಗಿಸುತ್ತಾನೆ. ಆಲಿವರನಿಗೂ ಹಾಗೆಯೇ ಕೊಂಡು ಒದಗಿಬಂತು. ದಾರಿಯಲ್ಲಿನ ಒಂದು ಗ್ರಾಮದ ಸುಂಕದಕಟ್ಟಿಯ ಹತ್ತಿರ ಆ ಸುಂಕದವನ ಹೆಂಡತಿ ಆಲಿವರನ ಸಿಕ್ಕಿಯನ್ನು ಕಂಡು ಕಂಕರಿಸಿ, ಅವನನ್ನು ತನ್ನ ಮನೆಯ ನೇರಳಿಗೆ ಕರೆದಳು. ಅವನು ಒಂದು ಸ್ನೇಹಿ ವಿಶ್ರಮಿಸಿಕೊಂಡ ಮೇಲೆ, ಅವನಿಗೆ ಇವ್ವು ರೊಟ್ಟಿ ಹಾಲುಗಳನ್ನು ಆ ಮುದುಕಿ ಕೊಟ್ಟಳು. ಆಕೆಯ ಮೊಮ್ಮೆಗ ಒಬ್ಬ, ಎಷ್ಟೋ ಹಿಂದೆ ಸಮುದ್ರಯಾನ ಮಾಡಲು ಹೋದ ವನ್ನು, ಹಡಗು ಒಡೆದು ಎಲ್ಲಿಯೋ ಪರದೇಶಿಯಾಗಿ ಅಶೇಯುತ್ತಿದ್ದುದು

ಅವಳಿಗೆ ಜ್ಞಾಪಕ ಬಂತು. ಮನೆ ಚಿಟ್ಟು ಹೋಗುವಾಗ ಈ ಆಲಿವರ ನಷ್ಟೇ ಚಿಕ್ಕವನಾಗಿದ್ದ ತನ್ನ ವೇಮುಗನನ್ನು ಜ್ಞಾಪಿಸಿಕೊಂಡು ಆ ಮುದುಕಿ ಆಲಿವರನನ್ನು ಆದರಿಸಿದಳು. ನಯವಾಗಿ, ಮೃದುವಾಗಿ “ಅಪ್ಪ, ಅಣ್ಣ” ಎಂದು ಅವನನ್ನು ದಯಿಯಿಂದ ನುಡಿಸಿದಳು.

ಆಲಿವರನಿಗೆ ಹೋದ ಜೀವ ಬಂದ ಹಾಗಾಯಿತು. ಹಿಂದೆ ತಾನು ಅನುಭವಿಸಿದ ಕಷ್ಟಗಳೆಲ್ಲ ಮರಿತುಹೋಯಿತು. ಅಪ್ಪೇಕೆ, ಆಲಿವರನಿಗೆ ಹೋಸ ಜೀವ ಬಂದ ಹಾಗಾಯಿತು.

ಸುಂಕದವನ ಹಂಡತಿ ಆಲಿವರನನ್ನು ಇನ್ನೂ ಎರಡು ಮೂರು ದಿನ ಅಲ್ಲೇ ನಿಲ್ಲಿಸಿಕೊಂಡು ಮನೆಯ ಮಗುವಿಗಿಂತ ಅಧಿಕವಾಗಿ ಆರ್ಥಿಕ ಮಾಡಿದಳು. ಏಳನೆಯ ದಿವಸ ಬೆಳಗ್ಗೆ ಆಲಿವರನು ತಾಂತ್ರಿಕ ಹೋರಬೇಕೆಂದು ಹರ ಹಿಡಿಯಲು, ಅವನನ್ನು ಮುದ್ದಿಸಿ ಬೀಳೊಳ್ಳಬ್ಬಳು.

ಆ ದಿನವೆಲ್ಲಾ ಪುನಃ ನಡೆದ. ಸಂಚಯಾಗುವ ವೇಳೆಗೆ ಇನ್ನೊಂದು ಹೆಚ್ಚಿಗೆ ಬಂದ. ಅಲ್ಲಿ ಅವನನ್ನು ನೀನೇ ಎಂದು ವಿಚಾರಿಸುವವರು ಯಾರೂ ಇರಲಿಲ್ಲ. ಆಲಿವರ್ ದಿಕ್ಕಿಲ್ಲದೆ ಅನಾಥನಾಗಿ ಯಾರದೋ ಮನೆಯ ಬಾಗಿಲಿನ ವೆಟ್ಟಲುಗಳ ಮೇಲೆ ಹಾಗೆಯೇ ಮುದುರಿಕೊಂಡು ಮಲಗಿದ. ಆವನ ಮೈ ಮುಖ ಎಲ್ಲ ದೂಳಿನಿಂದ ಮುಚ್ಚಿಹೋಗಿತ್ತು. ಕಾಲು ಒಡೆದು, ಬಿರುಕೆನಿಂದ ರಕ್ತ ಬಣಿಯುತ್ತಿತ್ತು.

ಹಾಗೇ ರಾತ್ರಿ ಕಳೆಯಿತು. ಬೆಳಗಾಯಿತು. ಸೂರ್ಯನು ತನ್ನ ತುಂಬುಪ್ರಕಾಶದಿಂದ ಉದಯಿಸಿದನು. ಉದರಲ್ಲ ಎಚ್ಚರಗೊಂಡಿತು. ಬೀದಿಯಲ್ಲಿ ಜನ ಓಡಿಯಾಡತ್ತೊಡಗಿದರು. ಅವರಲ್ಲಿ ಒಬ್ಬಿಬ್ಬರು ಅಲ್ಲಿ ಮೆಟ್ಟಲ ಮೇಲೆ ಮುದುರಿಕೊಂಡು ಮಲಗಿದ್ದ ಆಲಿವರನ ಕಡೆ ನೋಡಿದರು. ಯಾರೂ ನಿಲ್ಲಿಲಿಲ್ಲ, ಹಾಗೆಹಾಗೇ ತಮ್ಮ ದಾರಿ ತಾವು ಹಿಡಿದು ಹೋದರು.

ಆಲಿವರನನ್ನು ಯಾರೂ ಮಾತನಾಡಿಸಲಿಲ್ಲ. ಆಲಿವರನಿಗೂ ಯಾರನ್ನೂ ಮಾತನಾಡಿಸುವ, ಯಾರನ್ನೂ ದರೂ ಭಿಕ್ಷೆ ಬೇಡುವ ಮನಸ್ಸು ಬರಲಿಲ್ಲ. ಸುಮೃನೆ ಹಾಗೇ ಅಲ್ಲೇ ಮೆಟ್ಟಿಲ ಮೇಲೆ ಮುದುರಿಕೊಂಡು ಮಲಗಿದ್ದವನು ಎದ್ದು ಸುಮೃನೆ ಕುಳಿತುಕೊಂಡ.

### “ಕಳ್ಳುಕೊರನು”

ಆಲಿವರ್ ಹೀಗೆ ಕುಳಿತಿರಲಾಗಿ ಒಬ್ಬ ಹುಡುಗ ಅವನ ಎದುರಿಗೆ ಹಾಮೋದ. ಆಲಿವರ್ ದಿಕ್ಕಿಲ್ಲವ ತಪ್ಪಿಲಿಯಂತೆ ಕುಳಿತಿದ್ದುದನ್ನು ಆ ಹುಡುಗ ನೋಡಿದ. ಸ್ವಲ್ಪ ದೂರ ಯೋಗಿ, ಹುಂಡಿರುಗಿ ಪುನಃ ಆಲಿವರನನ್ನು ಹಾದುಹೋದ. ಎರಡು ಸಲ ಹೀಗೆ ಹಾದುಹೋದರೂ ಆಲಿವರ್ ಮರದ ಗೊಂಬೆಯಂತೆ ಅಲ್ಲಾದದ್ದೆ ಮೌನವಾಗಿದ್ದುದನ್ನು ನೋಡಿ, ಮೂರನೆಯ ಬಾರಿ ಅವನನ್ನು ದಾಟಿ ಹೋಗುವಾಗ ಅವನ ಸಮೀಕರಕ್ಕೆ ಬಂದು ನಿಂತುಕೊಂಡ.

“ನನೋ ಗುಬ್ಬಾಚ್ಚಿ? ಇದೇಕೆ ಹೀಗೆ ಚಳಿಯಲ್ಲಿ ನಡುಗುತ್ತಿದ್ದೀ?” ಎಂದ.

ಆಲಿವರ್ ತಲೆಯೆತ್ತಿ, ಮಾತನಾಡಿಸಿದ ಹುಡುಗನನ್ನು ನೋಡಿದ. ವಿಚಿತ್ರವಾಗಿದ್ದ, ಆ ಹುಡುಗ. ಮುಖ ಆಷ್ಟೇನೂ ಸುಟಿಯಾಗಿರಲಿಲ್ಲ. ಕೈ ವೆಯ್ಯ ಕೊಳ್ಳಿ ಎಂದರೆ ಕೊಳೆ. ಅವನು ಹುಡುಗನ ಹಾಗೆ ನೋಡಲ ನೋಟಕ್ಕೆ ಕಂಡುಬಂದರೂ ಹಾಗೇ ಗಮನಿಸಿದರೆ ವಯಸ್ಸುದವರ ಚೀಪ್ಪೆ ಗಳೇ ಅವನಲ್ಲಿ ಕಂಡುಬಂದವು. ಅವನ ವಯಸ್ಸಿಗೆ ಅವನು ಕುಳ್ಳು. ಶಾಲುಗಳೆರಡೂ ಡೊಂಕುಡೊಂಕಾಗಿ ಬಾಗಿದ್ದವು. ಅವನು ಹಾಕಿ ಕೊಂಡಿದ್ದ ಅಂಗಿ ಹಿನ್ನಡಿಯವರಿಗೂ ಮುಟ್ಟಿತ್ತು. ಶೋಳಾ ಹಾಗೆಯೇ ಉದ್ದವಾಗಿದ್ದುದರಿಂದ ಅಧರ ತುಡಿಗಳನ್ನು ಮಣಿಂಜಿ ಸುರುಳಿ ಸುತ್ತಿ

ಕೈಗಳನ್ನು ಉಚ್ಚಿ ಇಳಿಟ್ಟಿದ್ದ. ಅಂಗಿಯನ್ನು ವೇಲಕ್ಕೆತ್ತಿ, ಒಳಗಿದ್ದ ಪರಾಯಿಯ ಪಕ್ಕದ ಜೀಬಿನಲ್ಲಿ ಬಲಗೈಯನ್ನು ತುರುಕೆಹಾಂಡಿದ್ದ.

ಅಲಿವರ್ ಮಾತನಾಡದೆ ತನ್ನನ್ನು ಸುಮೃನೆ ದುರುಸುಟ್ಟಿ ನೋಡುವುದನ್ನು ಕಂಡು, ಅವನು “ಆದೇಕೆ ಹಾಗೆ ನೋಡುತ್ತೀ, ಗುಬ್ಬಟ್ಟಿ? ಇಲ್ಲೇಕೆ ಹೀಗೆ ಕುಳಿತ್ತಿದ್ದೀ, ಹೇಳು” ಎಂದ.

“ಹಸಿವು. ಅಯಾಸ್.” ಎಂದ ಅಲಿವರ್. ಅಪ್ಪು ಹೇಳುವ ಹೊತ್ತಿ ಗಾಗಲೇ ಅವನ ಕಣ್ಣಗಳಲ್ಲಿ ನೀರು ತುಂಬಿಕೊಂಡಿತು. “ತುಂಬ ದೂರ ನಡೆದು ಬಂದಿದ್ದೇನೆ” ಎಂದ.

ಆ ಬಂದವನು, ಹುಡುಗನ ಹಾಗಿದ್ದ ಆ ದೊಡ್ಡವನು ಏನೂ ಮಾತನಾಡಲಿಲ್ಲ. ಅಲಿವರನನ್ನು ಕೈಹಿಡಿದು ಎಬ್ಬಿಸಿ, ಅವನನ್ನು ಕರೆದು ಕೊಂಡು ಪಕ್ಕದ ಒಂದು ಅಂಗಡಿಗೆ ಹೊಡ. ಅಲ್ಲಿ ಒಂದಿಷ್ಟು ರೊಟ್ಟಿ ಕೊಂಡುಕೊಂಡು, ಪಕ್ಕದಲ್ಲಿಯೇ ಇದ್ದ ಒಂದು ಕಾಫಿಯಂಗಡಿಗೆ ಅಲಿವರನನ್ನು ಕರೆದುಕೊಂಡು ಹೊಡ. ಅಲ್ಲಿ ಅಲಿವರನ ಮುಂದೆ ಆ ರೊಟ್ಟಿಯನ್ನು ಇಟ್ಟು, ಕಾಫಿಯನ್ನು ತರಿಸಿದ. ಅಲಿವರನಿಗೆ ತೃಪ್ತಿಯಾಗುವವರೆಗೂ ತಿನ್ನಿಸಿದ. ತಿನ್ನಿಸುತ್ತ ಹಾಗೆಯೇ ಎನೆಯಿಕ್ಕೆದೆ ಅಲಿವರನನ್ನೇ ಗಮನಿಸಿ ಅವನನ್ನೇ ಕಣ್ಣಗಳಿಂದ ಅಳತೆ ಮಾಡುತ್ತಿದ್ದ.

ಅಲಿವರನು ತಿಂಡಿ ತಿಂದುದಾಯಿತು. ಅದಾದ ನೇರೆ ಆ ಹುಡುಗ “ಎನು? ಲಾಡನ್ನಿಸೋ?” ಎಂದ.

“ಹಾದು.”

“ಅಲ್ಲಿ ಯಾರಾದರೂ ಇದ್ದಾರೂ?”

“ಇಲ್ಲ.”

“ಎನಾದರೂ ಹಣವಿದೆಯೋ?”

“ಇಲ್ಲ.”

“ಇ! ಹೋ!” ಎಂದು ಆ ಹುಡುಗ ನೀಳವಾಗಿ ಒಂದು ಸಿಳ್ಳು

ಹಾಕಿ, ತನ್ನ ಕೈಗಳನ್ನು ಜೀಬಿಸಲ್ಲಿ ಇನ್ನೂ ಇಳಿಯಬಿಟ್ಟು, ಪುನಃ “ಓ! ಹೋ!” ಎಂದ.

ಆಲಿವರ್ ಅವನ ಮುಖ ನೋಡಿ, “ನೀನು ಇರುವುದು ಎಲ್ಲಿ? ಲಂಡನ್‌ನ್ನು?” ಎಂದು ಹೇಳಿದ.

“ಹೊದು, ಲಂಡನ್; ನಾನು ಲಂಡನ್‌ನಲ್ಲಿ ಇದ್ದಾಗ” ಎಂದು ಅವನು ಹೇಳಿ, “ಅದಿರಲಿ. ಈ ರಾತ್ರಿ ನೀನು ಮಲಗುವುದು ಎಲ್ಲಿ?” ಎಂದ.

“ಎಲ್ಲಿಯೋ ದೇವರಿಗೆ ಗೊತ್ತು. ನಾನು ನಮ್ಮ ಹಳ್ಳಿಯನ್ನು ಬಿಟ್ಟು ದಿವಸದಿಂದ ಇಂದಿನವರಿಗೆ ಆಕಾಶದ ಕೆಳಗಿನ ಬಯಲೇ ನನಗೆ ಗತಿ” ಎಂದ, ಆಲಿವರ್.

“ಹಾಗಾದರೆ, ಈ ರಾತ್ರಿ ನೀನು ಎಲ್ಲಿ ಮಲಗುವೆ ಎಂಬುದು ನನಗೆ ಗೊತ್ತು. ನೀನೇನೂ ಚಿಂತಿ ವಾಡಬೇಲಿ. ನಾನು ಈ ರಾತ್ರಿ ಹೇಗೂ ಲಂಡನ್‌ನಿಗೆ ಹೋಗಬೇಕಾಗಿದೆ. ಅಲ್ಲಿ ನನ್ನ ಸ್ನೇಹಿತನಾದ ಒಬ್ಬ ಗೃಹಸ್ಥ ಇದ್ದಾನೆ. ಅವನಿಗೆ ಹೇಳಿ, ಅವನ ಮನೆಯಲ್ಲೇ ನಿನಗೆ ಮಲಗಲು ಸ್ಥಳ ಕೊಡಿಸುತ್ತೇನೆ. ನೀನೇನೂ ಚಿಂತಿ ವಾಡಬೇಡ. ಈ ಹೊತ್ತಿನಿಂದ ನಿನ್ನ ಉಟ್ಟಿ, ಸಿನ್ನ ನಿದ್ದೆ ಇವುಗಳ ಭಾರವನ್ನು ನನಗೆ ಬಿಟ್ಟುಬಿಡು” ಎಂದು ಅವನು ಹೇಳಿದ.

ಆಲಿವರನಿಗೆ ಆಕಾಶವೇ ಕೈಗೆ ಎಟ್ಟಿಕಿದ ಹಾಗಾಯಿತು. “ಉಟ್ಟಿ ವೆಲ್ಲಿ? ನಿದ್ದೆಯೆಲ್ಲಿ?” ಎಂದು ಕೊರಗುತ್ತಿದ್ದವನಿಗೆ ಅನಾಯಾಸವಾಗಿ ಕೂಳೂ ನೇರಳೂ ದೊರಕಿತು. ಆಲಿವರನಿಗೆ ತನ್ನ ಈ ಹೊಸ ಪರಿಚಯ ದವನ ಮೇಲೆ ತುಂಬ ವಿಶ್ವಾಸಪುಂಪಾಯಿತು. ಸ್ವಲ್ಪ ಹೊತ್ತಿನೊಳೆ ಗಾಗಿಯೇ ಅವರಿಬ್ಬಿರೂ ಬಹಳ ಹಳ್ಳಿಯ ಸ್ನೇಹಿತರಂತೆ ಏನೂ ಮುಚ್ಚ ಮರೆಯಿಲ್ಲದೆ ವಾತನಾಡತೊಡಗಿದರು. ಆಲಿವರ್ ತನ್ನ ಕತೆಯೆಲ್ಲವನ್ನೂ ಅವನಿಗೆ ಬಿಟ್ಟು ಬಿಡಿಸಿ ಹೇಳಿದ. ಅವನು ಆಲಿವರನಿಗೆ ಹೇಳಿದ

ಸ್ವಾನ್ಯತ್ವಂತದಿಂದ ಅವನ ಹೆಸರು ಜಾನ್ ಡಾಕೆನ್ಸ್ ಎಂದೂ, ಆದರೆ ತೀರ ಅಪ್ಪುರಾದವರು ಮಾತ್ರ ಅವನನ್ನು ಪ್ರೇಮದಿಂದ “ಕಳ್ಳುಕೊರಮು” ಎಂದು ಕರೆಯುತ್ತಿದ್ದರೆಂದೂ ತಿಳಿಯಿತು.

ಜಾನ್ ಡಾಕೆನ್ಸ್ ಆಲಿವರನನ್ನು ಕರೆದುಕೊಂಡು ಲಂಡನ್‌ನಲ್ಲಿ ಹೋದಾಗ ರಾತ್ರೆ ಹನ್ನೊಂದು ಗಂಟೆಯಾಗಿತ್ತು. ಅದೇಕೋರ್, ರಾತ್ರಿಯಾಗುವ ವೋದಲು ಹಗಲಿರುವಾಗಲೇ ಲಂಡನ್‌ನಲ್ಲಿ ಮುಖವಿಡಲು ಅವನು ಇಷ್ಟಪಡಲಿಲ್ಲ. ರಾತ್ರಿಯಾದಾಗಲೇ, ಬೀರೆಗಳಲ್ಲಿ ಕತ್ತಲೆಯಲ್ಲಿ ಮುಳ್ಳಿಗಿದಾಗಲೇ ಅವರು ಲಂಡನ್‌ನನ್ನು ಹೊಕ್ಕಿರು.

ಮುಂದೆ ಮುಂದೆ ಬುಡುಬುಡನೆ ಸಡಿಕೋಡುತ್ತಿದ್ದ ಆ “ಕಳ್ಳುಕೊರಮು”ನ ಹಿಂದೆಯೇ ಆಲಿವರ್ ಬೀರೆಗಳೇಗ ಹೋದರೂ ಹೋಗುವ ದಾರಿಯ ಆಕ್ಷಪಕ್ಕಾಗಳನ್ನು ಅವನು ಗಮನಿಸದಿರಲಿಲ್ಲ. ಹಳ್ಳಿಯಲ್ಲಿ ತಾನು ಬೆಳೆದವನಾದರೂ ಕೂಡ, ಆಲಿವರ್, ಈ ಲಾಡನ್‌ನಲ್ಲಿ ತಾನು ಓಡುವ ದಾರಿಯಲ್ಲಿ ಕುಡಪ್ಪು ಕೊಳ್ಳಕ್ಕನ್ನು ಎಲ್ಲಿಯೂ ಕಂಡಿರಲಿಲ್ಲ. ಅದು ದಾರಿಯೇ ಆಲ್ಲ, ಅದು ಸಂದು, ಓಣ. ದಾರಿಯ ತುಂಬ ಕೊಳ್ಳಕು, ಹೊಲಸು ವಾಸನೆ. ಅಲ್ಲಿ ಇಲ್ಲಿ ಹತ್ತಾರು ಸಣ್ಣಸಣ್ಣ ಅಂಗಡಿಗಳು ದಾರಿಯ ಎರಡೂ ಪಕ್ಕಾಗಳಲ್ಲಿ ಇದ್ದವು. ಆ ಅಂಗಡಿ ಬೀರಿದಿಯಲ್ಲಿ, ರಾತ್ರಿ ಹನ್ನೊಂದು ಗಂಟೆಯಾದರೂ ಕೂಡ, ಮಕ್ಕಳು ಹರಕುಹರಕಾಗಿ ಕೊಳ್ಳಿಕೊಳ್ಳಿಯಾಗಿ ಓಡಿಯಾಡುತ್ತಿದ್ದವು. ಮನೆಗಳೊಳಗಿಂದ ರಚ್ಚಿ ಹಿಡಿದು ಆಳುತ್ತಿದ್ದ ಮಕ್ಕಳ ಧ್ವನಿ ಕೇಳಿಸುತ್ತಿತ್ತು.

ಇದನ್ನೆಲ್ಲಾ ಗಮನಿಸುತ್ತ ಜಾನ್ ಡಾಕೆನ್ಸನ್ ಹಿಂದೆ ಹರಿಯುತ್ತಿದ್ದ ಆಲಿವರ್ “ಹೀಗೇ ಹಿಂದಿರುಗಿ ಓಡಿಹೋಗಬಿಡಲೇ?” ಎಂದು ಒಂದು ಕ್ರೊಣ ಚಿಂತಿಸಿದ. ಅವನ ಚಿಂತೆ ಒಂದು ನಿಶ್ಚಯಕ್ಕೆ ಬರುವುದರೊಳಗೆ ಮುಂದೆ ಹೋಗುತ್ತಿದ್ದ ಆ “ಕಳ್ಳುಕೊರಮು” ಅವನ ತೋಳು ಹಿಡಿದು

ಎಡಗಡೆಗೆ ತಿರುಗಿಸಿ, ಒಂದು ಮನೆಯ ಬಾಗಿಲನ್ನು ತೆಗೆದು, ಆಲಿವರ್ ನನ್ನು ಒಳಕ್ಕೆ ಎಳೆದುಕೊಂಡು, ಪ್ರಂತಃ ಬಾಗಿಲನ್ನು ಮುಚ್ಚಿದ.

ಒಳಗೆ ಕತ್ತಲೆ. ಆಲಿವರನಿಗೆ ದಾರಿ ಕಾಣದು. ಹಾಗೇ ಗೋಡೆ ಯನ್ನು ತಡವಿಕೊಂಡು, ತೋಳು ಹಿಡಿದ ಡಾಕೆನ್ನನ್ನು ಸಂಖಿಕೊಂಡು ಮುಂದೆ ನಡೆದ. ಮುಂದೆ ಒಂದು ಮುರುಕಲು ಮೆಟ್ಟಲು ಹತ್ತಿ ಮೇಲೆ ಹೋಗಬೇಕಾಗಿತ್ತು. “ಕಕ್ಷಕೊರವು”ನೇನೋ ಅಭ್ಯಾಸ ಬಲದಿಂದ ಬುಡುಬುಡನೆ ಮೇಲೆ ಹತ್ತಿದ. ಆಲಿವರನಿಗೆ ವಾತ್ರ ಅದು ಕಷ್ಟಸಾಧ್ಯ ವಾಯಿತು. ಅಂತೂ ಇಂತೂ ಇಟ್ಟರೂ ಮೇಲೆ ಹತ್ತಿದರು.

ಅಲ್ಲಿ ಒಂದು ಕೋಣೆ. ಡಾಕೆನ್ನ ಆ ಕೋಣೆಯ ಬಾಗಿಲನ್ನು ತೆಗೆದು ಆಲಿವರನನ್ನು ಒಳಕ್ಕೆ ಎಳೆದುಕೊಂಡು, ಬಾಗಿಲನ್ನು ಮುಚ್ಚಿದ. ಒಳಗಿನ ಗೋಡೆಗಳೂ ಭಾವಗೆಯೂ ಮಸಿ ಹಿಡಿದು ಕಪ್ಪಿಬಣ್ಣಕ್ಕೆ ತಿರುಗಿತ್ತು. ಅಲ್ಲಿಯೇ ಬೆಂಕಿ ಹಚ್ಚಿದ ಒಂದು ದೊಡ್ಡ ಒಲೆ. ಅದರ ಮುಂದೆ ಒಂದು ಹಳೆಯ ಮುರುಕು ಮೇಚು. ಆ ಮೇಚಿನ ಮೇಲೆ ಒಂದು ಸಾರಾಯಿಯ ಸೀನೆ. ಆ ಸೀನೆಯಲ್ಲಿ ಸಿಕ್ಕಿಸಿದ್ದ ಒಂದು ಮಯಣದ ಬತ್ತಿ ಮಂಜಾಗಿ ಉರಿಯುತ್ತಿತ್ತು. ಅದರ ಬೆಳಕಿನಲ್ಲಿ ಒಂದೆರಡು ಮಣಿನ ಲೋಟಿ, ಒಂದಿನ್ನು ರೋಟಿ ಬೆಣ್ಣಿ, ಒಂದು ಕೋಳಿ ಒರಸದ ತಟ್ಟಿ—ಇಮ್ಮು ಗೋಚರವಾಯಿತು. ಬೆಂಕಿಯ ಮೇಲೆ ಒಂದು ಎಣ್ಣೆಯ ಬಾಣಲಿ, . ಅದರಲ್ಲಿ ಏನೋ ವಾಂಸದ ಚೂರುಗಳನ್ನು ಬೇಯಿಸುತ್ತಿದ್ದರು. ಅದರ ವಾಸನೆ ಆ ಕೋಣೆಯ ತುಂಬ ಹರಡಿಕೊಂಡಿತ್ತು.

ಅಲ್ಲಿ ವಾಂಸವನ್ನು ಕರಿಯುತ್ತಿದ್ದವನನ್ನು ಆಲಿವರ್ ನೋಡಿದ. ಮುಖವೆಲ್ಲಾ ಸುಕ್ಕಿಗಟ್ಟಿಹೋಗಿದ್ದ ಆ ಮುದುಕನ್ ಕಣ್ಣ ನೋಡಿದರೆ ಕೊಲೆವಾತಕನಿದ್ದ ಹಾಗೆ ಕಾಣಿಸುತ್ತಿತ್ತು. ಮುಖದ ಬಹು ಭಾಗವನ್ನು ದಟ್ಟಿವಾದ ಕೆಂಚುಕೂಡಲು ಮುಸುಕಿಟ್ಟಿತ್ತು. ಅವನು ತೋಟಿದ್ದ ಫಲನಲ್ಲಾ ನಿಲುವಂಗಿ ಎಣ್ಣೆಯ ಜಡಿ ನಿಂದ ಕಿಮಂಟ ಹಿಡಿದುಹೋಗಿತ್ತು.

ಅವನ ವೃಷ್ಟಿಯಲ್ಲಿ ಅಥ ಮಾತ್ರ ಕರಿಯುತ್ತಿದ್ದ ಬಾಣಲೀಯ ಕಡೆಗಿತ್ತು; ಉಲಿದ ಅಥ ಅಲ್ಲೇ ಪಕ್ಕದಲ್ಲಿ ಒಂದು ಹಗ್ಗದ ಮೇಲೆ ಹಾಕಿದ್ದ ಒಂದು ರಾಶಿ ಕರವಸ್ತುಗಳ ಕಡೆಗಿತ್ತು.

ಆಲಿವರ್ ಹಾಗೇ ಕಣ್ಣ ಸುಳಿಸಿ ಕೋಣೆಯ ಸುತ್ತ ನೋಡಿದ. ನೇಲದ ಮೇಲೆ ನಾಲ್ಕಾರು ಗೋಣೆಯಚೀಲದ ಹಾಸಿಗೆಗಳನ್ನು ಅಪ್ರವ್ಯವಸ್ತು ವಾಗಿ ಮುದುರಿ ಒಂದು ಕಡೆ ಗುಡ್ಡೆ ಹಾಕಿದ್ದರು. ಅಲ್ಲೇ ಅದರ ಆಚೆ ಒಂದು ಮೇಜಿನ ಸುತ್ತ ನಾಲ್ಕೆಯುದು ಹುಡುಗರು ಗುಂಪು ಕುಳಿತಿದ್ದರು. ಅವರೆಲ್ಲರೂ ಸುವಾರು ಜಾನ್ ಡಾಕಿಸ್ಟನ ವಯಸ್ಸಿನವರೆ. ಅದರೂ ಅವರೆಲ್ಲರೂ ತುಂಬ ವಯಸ್ಸಾದವರ ಹಾಗೆ ಖದ್ದವಾದ ಹೊಗೆಸೊಪ್ಪಿನ ಚಿಲುಮೆಗಳನ್ನು ಸೇಧುತ್ತ, ಮೇಜಿನ ಮೇಲೆ ಕಾಲು ಹಾಕಿಕೊಂಡು ಸಾರಾಯಿ ಕುಡಿಯುತ್ತ ಕುಳಿತಿದ್ದರು.

ಡಾಕಿನ್ಸ್ ಈ ಮಧ್ಯೆ ಆಲಿವರನ ಕೈಬಿಟ್ಟು ಆ ಮುದುಕನ ಹತ್ತಿರ ಏನೋ ಸಿಸುವಾತನಾಡಿದ. ಮಿಕ್ಕವರೂ ಎದ್ದುಬಂದು ಅವನ ಸುತ್ತಲೂ ಮುತ್ತಿಕೊಂಡು ಅನನ್ನ ಹೇಳಿದುದನ್ನು ಕೇಳಿದರು. ಕೇಳಿ, ಆಲಿವರನ ಕಡೆ ತಿರುಗಿನೋಡಿ, ಹಲ್ಲು ಕಿರಿದರು.

ಮುದುಕ ತಾನೂ ಹಲ್ಲು ಕಿರಿಯುತ್ತ, ಕರಿಯುತ್ತಿದ್ದ ಬಾಡಿಗೆ ಚುಚ್ಚಿದ್ದ ಮುಳ್ಳನ್ನು ಹಿಡಿದ ಹಾಗೆಯೇ ಆಲಿವರನನ್ನು ದೃಷ್ಟಿಸಿದ.

ಡಾಕಿನ್ಸ್ “ಇನ್ನೇ, ಫ್ಯಾರಿನ್, ನನ್ನ ಸ್ವೇಹಿತ ಆಲಿವರ್ ಪ್ರಸ್ತುತಿ. ಆಲಿವರ್, ಇನ್ನೇ ನನುಗೆ ಪರಮ ಆಪ್ತನಾದ ಫ್ಯಾರಿನ್” ಎಂದು ಪರಸ್ಪರವಾಗಿ ಅವರಿಗೆ ಪರಿಚಯ ಮಾಡಿಕೊಟ್ಟು.

ಫ್ಯಾರಿನ್ ಹಲ್ಲು ಕಿರಿದ. ಆಲಿವರನಿಗೆ ನಡು ಬಗ್ಗಿ ನವುಸ್ಯಾರಿಸಿದ. ಅವನ ಕೈಹಿಡಿದು ಕುಲುಕಿದ. “ಬರಬೀಕು, ಬರಬೀಕು. ನಿನ್ನ ನನ್ನ ಪರಿಚಯ ಇನ್ನೂ ಬೆಳೆಯಬೇಕು” ಎಂದ.

ಅನಂತರ ಫ್ಯಾರಿನ್ ಡಾಕಿಸ್ಟನ್ ಕುರಿತು “ಕೊರನು, ಎಲ್ಲಿ, ಆ

ಕರಿದಿರುವ ಬಾಡನ್ನು ಹೀಗೆ ತಾ. ಹಾಗೆಯೇ ಆ ಪೆಟ್ಟಿಗೆಯನ್ನು ಇಲ್ಲಿ ಎಳೆದುಕೊ. ಅಲಿವರ್ ಕುಳತುಕೊಳ್ಳಲಿ” ಎಂದು ಹೇಳಿ, ಅಲ್ಲಿ ಹಗ್ಗದ ಮೇಲೆ ಹಾಕಿದ್ದ ಕರವಸ್ತುಗಳನ್ನು ಅಲಿವರ್ ಗಮನಿಸುವುದನ್ನು ಕಂಡು, “ಏನು ಸೋಡುತ್ತಿದ್ದೀ, ಅಲಿವರ್? ಇಮ್ಮು ಕರವಸ್ತುಗಳೇಕೆ ಎಂದು ಅಶ್ವರ್ಯಪಡುತ್ತೀಯೇನು? ಅವುಗಳನ್ನೇ ಲ್ಲಾ ಒಗೆಯುವುದಕೊ೦೯೯೯ ರ ಅಗಸ ನಿಗೆ ಹಾಕಬೇಕು. ಅಪ್ಪೆ” ಎಂದು ಹೇಳಿ, ಗಹಗಹಿಸಿ ನಕ್ಕನು.

“ಹೌದು, ಹೌದು. ಅಪ್ಪೆ” ಎಂದು ಅಲ್ಲಿದ್ದ ಆ ಹುಡುಗರೆಲ್ಲರೂ ತಲೆಮಾಗಿ, ತಾವೂ ಗಹಗಹಿಸಿ ನಕ್ಕರು.

ಅಲಿವರ್ ತನ್ನ ಪಾಲಿನದನ್ನು ತೆಗೆದುಕೊಂಡು ತಿಂದ. ನೀರಿನಲ್ಲಿ ಏನೋಽ ಬೆರಸಿ ಅವರು ಕೊಟ್ಟಿದನ್ನು ಅವರು ಹೇಳಿದ ಹಾಗೆ ಒಂದೇ ಗುಟ್ಟುಕಿಗೆ ಕುಡಿದ. ಅದನ್ನು ಕುಡಿದ ಎರಡೇ ಎರಡು ಕ್ಕಣಗಳಲ್ಲಿ ಅವನಿಗೆ ಒಂದು ತರಹ ಜಂಪು ಬಂತು. ಯಾರೋಽ ತನ್ನನ್ನು ಹಿಡಿದೆತ್ತಿ ತಾನು ಹಿಂದೆ ಸೋಡಿದ್ದ ಗೋಣೆಯ ಚೀಲದ ಹಾಸಿಗೆಯ ಮೇಲೆ ಮಲಗಿಸಿದ ಹಾಗಾಯಿತು. ಅನ್ನಾತರ ಏನಾಯಿತೋಽ ಅವನಿಗೆ ತಿಳಿಯಲ್ಲ; ಅಂಥ ಗಾಢನಿದ್ದೆ ಬಂದುಬಿಟ್ಟಿತು.

ಅಲಿವರ್ ಬೆಳಗೆ ಎಚ್ಚರಗೊಂಡು ಕಣ್ಣಿ ಬಿಟ್ಟಾಗ ಆ ಕೋಣೆಯಲ್ಲಿ ಹಿಂದಿನ ರಾತ್ರಿ ಇದ್ದವರು ಯಾರೂ ಕಾಣಲಿಲ್ಲ. ಫ್ರಾಗಿನ್ ಒಬ್ಬ ಮಾತ್ರ ಚಲೆಯ ಮುಂದೆ ಕುಳತು ಕಾಫಿ ಕಾಯಿಸುತ್ತಿದ್ದ.

ಅಲಿವರ್ ಏಳಬಹುದೋಽ ಬಾರದೋಽ ಎಂದುಕೊಂಡು, “ಏಳ ಬಹುದೆ?” ಎಂದು ಫ್ರಾಗಿನ್ನು ನ್ನೆ ಕೇಳಿದ.

“ಏಳಪ್ಪ, ಏಳು” ಎಂದ ಫ್ರಾಗಿನ್.

ಅಲಿವರ್ ಎದ್ದ. ಎದ್ದು, ಮುಖ ತೊಳೆದುಕೊಂಡ. ಆ ವೇಳಿಗೆ ಕಷ್ಟಕೊರವು ಬಂದ. ಅವನ ಜೊತೆಯಲ್ಲಿ ಇನ್ನೊ೦೭ ಹುಡುಗ ಇದ್ದ.

ಆ ಚುರುಕಾಗಿದ್ದ ಹುಡುಗನ ಹೆಸರು ಚಾಲ್ರ್ ಬೇಟ್ಸ್ ಎಂದು. ಕೊರಮು ಅಲಿವರನಿಗೆ ಅವನ ಪರಿಚಯ ಮಾಡಿಕೊಟ್ಟು.

ಪರಸ್ಪರ ಪರಿಚಯವಾದ ಮೇಲೆ ಅವರು ನಾಲ್ಕುರೂ ಬೆಳಗಿನ ತಿಂಡಿಗೆ ಕುಳಿತರು. ಬಿಸಿಬಿಸಿ ರೊಟ್ಟೆ, ಬಿಸಿಬಿಸಿ ಕಾಫಿ, ಮಾಂಸಗಳನ್ನು ತೈಪ್ಪಿಯಾಗುವಂತೆ ತಿಂದರು.

ಅನಂತರ ಘ್ರಾಗಿನ್ ಅಲಿವರನ ಕಡೆಗೆ ತುಂಟನಗು ಚೆಲ್ಲುತ್ತ್ರು ಕೊರಮುನನ್ನು ಕುರಿತು “ಏನು, ಕೊರಮು? ನೀವು ಬೆಳಗ್ಗೆ ಎಲ್ಲೆಲ್ಲಿ ಹೋಗಿದ್ದಿರಿ?” ಎಂದು ಕೇಳಿದ.

“ಏನು, ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಹೋಗಿದ್ದೇವು” ಎಂದರು, ಅವರು.

“ಏನು ಕೆಲಸ ಬಹಳ ಕಷ್ಟವಾಗಿತ್ತೋ?”

“ಬಹಳ!” ಎಂದ ಕೊರಮು.

“ತುಂಬ!” ಎಂದ ಬೇಟ್ಸ್.

“ಭಲಾ! ಭೇಷ್ಣ! ನೀನು ಏನು ಸಂಪಾದಿಸಿದೆ, ಕೊರಮು?” ಎಂದು ಘ್ರಾಗಿನ್ ಕೇಳುವಾಗ ಅವನ ಕಣ್ಣ ದುರಾಸೆಯಿಂದ ಮಿಸುಗಿದುವು.

“ಏನು, ಒಂದೆರಡು ದುಡ್ಡಿನ ಚೀಲ, ಅಷ್ಟೆ.”

“ದೊಡ್ಡದೊ? ಚಿಕ್ಕದೊ?” ಎಂದು ಘ್ರಾಗಿನ್ ಕೇಳಿದಾಗ ಅವನ ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು.

“ಇದೋ!” ಎನ್ನುತ್ತಾ ಕೊರಮು ಎರಡು ಚೀಲಗಳನ್ನು ಜೇಬಿ ನಿಂದ ತೆಗೆದು ಘ್ರಾಗಿನ್ನಿನ ಕೈಯಲ್ಲಿಟ್ಟು. ಅವುಗಳಲ್ಲಿ ಒಂದು ಚೀಲ ಕೆಂಪು, ಇನ್ನೊಂದು ಹೆಸರು.

ಘ್ರಾಗಿನ್ ಅವು ಎರಡನ್ನೂ ಎರಡು ಅಂಗ್ರೇಯಲ್ಲಿಟ್ಟು ತೂಗಿ ನೋಡಿ, “ಉಹುಂ, ಸಾಲದು. ತೂಕ ಏನೇನೂ ಸಾಲದು.” ಎಂದು, ಚೀಲಗಳನ್ನು ಬಿಟ್ಟೆ ಒಳಗಡೆ ನೋಡಿ, “ಆಹಾ! ಚಿಂತೆಯಿಲ್ಲ. ಒಳ

భాగ తుంబా అచ్చుకట్టగి బహణ ముద్దగిదే” ఎందు మెళ్ళిదను.

అనంతర జాలీచేట్టున కడిగే తిరుగి, “ఏనప్పు, నీనేను తందిద్దీ?” ఎంద.

“నానే!” ఎన్నుత్త చేట్టు తన్న జేచినింద నాల్ను చొడ్డ కరవస్తుగళన్న హోరగెళ్లిదు ఘ్యగిన్నిన కైగే కోట్ట.

ఘ్యగినా ఆపుగళన్న సూష్ట్వవాగి పరిశీలిసి పరిష్కారిసి, “తుంబ, తుంబ జేన్నా గిదే. సరయాదద్దన్నే ఆరిసి హారిసిద్దియే. తుంబ జేన్నా గిదే. ఇదర మాలేగళల్లిరువ కేసరినశ్వరగళన్న మాత్ర సూజియింద కిత్తుకాకబేశు. ఇరలి. అదన్న ఆలివరెనిగే కలిసికొడోణ” ఎందు తనగే తానే మాతనాదికోళ్ళత్త, “ఏను ఆలివరా? కలియుత్తీయా?” ఎందు అవన కడి తిరుగి కేళిద.

ఆలివర్ కృతణ్ణతెయింద “నీవు కలిసికొట్టరే అగత్యవాగి కలియుత్తీనే” ఎంద.

“సోఇడు మగు, నమ్మ జాలీ చేట్టు మాడువ హాగె సులభవాగి ఇంతక కరవస్తుగళన్న మాది తరలు నినగే ఆసేయిల్లవే?” ఎంద ఘ్యగినా.

“నీవు ననగూ కలిసికొట్టరే నానూ మాడుత్తీనే” ఎందు ఆలివర్ కోరమన ముఖ సోఇద.

కోరమ వోదలు ఏనూ హేళలిల్ల. అనంతర ఆలివరన తలే గూదలన్న ఆవన ముఖద మేలే ముళ్ళి, “కలియువేయంతే. కలియువేయంతే” ఎంద.

ಆಲಿವರ್ ತನ್ನ ಕೆದರಿದ ಕೂಡಲನ್ನು ಸರಿಪಡಿಸಿಕೊಳ್ಳುತ್ತಿದ್ದಾಗ ಫ್ಯಾಗಿನ್ ಕೊರಮನ ಕೈಯಲ್ಲೂ ಚಾಲ್ಚಿಯ ಕೈಯಲ್ಲೂ ಸ್ವಲ್ಪ ಹಣ ಕೊಟ್ಟಿ, ಬೆನ್ನು ತಟ್ಟಿ ಅವರನ್ನು ಕಳುಹಿಸಿದ.

### ಆಲಿವರ್ ಕಲಿತ ವಿದ್ಯೆ

ಅವರು ಹೊರಟ್‌ಹೋದ ಬಳಿಕ ಫ್ಯಾಗಿನ್ ಆಲಿವರನನ್ನು ಕುರಿತು “ನೋಡಿದೆಯು, ಮಗು? ಅವರು ಮಾಡುವ ಕೆಲಸ ಅವರು ಮಾಡುತ್ತಾರೆ. ಕಚ್ಚಿಗೆ ಕೈ ತುಂಬ ಹಣ ಸಿಕ್ಕುತ್ತದೆ. ಸುಖವಾದ ಬದುಕು ಎಂದರೆ ಇದಿಗೆ ಸುಖವಾದ ಬದುಕು” ಎಂದ.

“ಅವರು ಕೆಲಸ ಮಾಡಿದ್ದಾರೆಯೆ?” ಎಂದು ಆಲಿವರ್ ಕೇಳಿದ.

“ಆಹಾ! ಹೊಗುವಾಗ ದಾರಿಯಲ್ಲಿ ಎಲ್ಲಿ ಕೆಲಸ ಸಿಕ್ಕಿದರೂ ಅದನ್ನು ಬಿಡದೆ, ಎಚ್ಚರಿಕೆಯಂದ ಅದನ್ನು ಮುಗಿಸುತ್ತಾರೆ. ಅವರು ಮಾಡಿದ ಹಾಗೆ ಮಾಡಲು ನೀನೂ ಕಲಿಯಬೇಕು, ಆಲಿವರ್. ಅವರು ಏನು ಹೇಳಿದರೂ ಅದನ್ನು ನೀನು ಬಿಡದೆ ಮಾಡಬೇಕು, ಆಲಿವರ್. ಅವರ ಸಲಹೆಯನ್ನು ನೀನು ಯಾವಾಗಲೂ ಕೇಳಲು ಮರೆಯಬೇಡ. ಅದರಲ್ಲೂ, ಆ ಕೊರಮ ಇದ್ದಾನಲ್ಲ, ಅವನ ಮಾತು ಚಿನ್ನದ ತೊಕ” ಎಂದು ಆಲಿವರನ ಮನಸ್ಸಿಗೆ ತಟ್ಟಿವಂತೆ ಹೇಳಿ, “ಆಲಿವರ್, ನನ್ನ ಜೀಬಿನಿಂದ ಏನಾದರೂ ವಸ್ತು ಇಂತಿನೊಡುತ್ತಿದೆಯೆ, ನೋಡು” ಎಂದನು.

ಆಲಿವರ್ ನೋಡಿ “ಒಂದು ಕರವಸ್ತುದ ಕೊನೆ ಕಾಣೆಸುತ್ತಿದೆ” ಎಂದನು.

“ನೋಡು, ಆಲಿವರ್. ನನಗೆ ಗೊತ್ತಾಗದ ಹಾಗೆ ನನ್ನ ಜೀಬಿ ನಿಂದ ಅವನ್ನು ತೆಗೆಯುವುದಕ್ಕಾಗುತ್ತದೆಯೆ, ನೋಡು” ಎಂದು ಫ್ಯಾಗಿನ್ ಹೇಳಿದ.

ಬೆಳಗೆ ಕೊರಮನೂ ಅವನ ಸ್ನೇಹಿತನೂ ಆಟಿವಾಡುತ್ತಿದ್ದರು ಆಲಿವರನಿಗೆ ಜ್ಞಾಪಕವಾಯಿತು. ಕೊರಮ ತನ್ನ ಜೇಬಿನಲ್ಲಿ ಒಂದು ಕರವಸ್ತುವಿಟ್ಟುಕೊಂಡು ಕೊಂಡೆಯಲ್ಲಿ ತರುಗಾಡುತ್ತಿದ್ದು. ಚಾಲ್ಚೆಟ್‌ನು ಅವನ ಹಿಂದೆಯೇ ಹೊಂಚು ಹಾಕುತ್ತ, ಎಡಗೈಯಿಂದ ಅವನ ಜೇಬಿನ ಬುಡವನ್ನು ಮೆಲ್ಲಿಗೆ ಹಿಡಿದೆತ್ತಿ, ಬಲಗೈ ಬೆರಳುಗಳ ತುದಿಯಿಂದ ಆ ಕರವಸ್ತುವನ್ನು ಹಾರಿಸಿದ. ಆಲಿವರ್ ಅದನ್ನು ನೆನೆದುಕೊಂಡು, ಚಾಲ್ಚೆಟ್‌ನ್ನು ಅನುಕರಿಸಿ, ಘ್ಯಾಗಿನ್ನಿನ ಜೇಬಿನಲ್ಲಿದ್ದ ಕರವಸ್ತುವನ್ನು ಅವನಿಗೆ ಗೊತ್ತೇ ಆಗದ ಹಾಗೆ ಎತ್ತಿಕೊಂಡೆ.

“ಎತ್ತಿಕೊಂಡೆಯ?” ಎಂದು ಘ್ಯಾಗಿನ್ ಕೇಳಿದ.

“ಇದೋ, ಇಲ್ಲಿ!” ಎಂದು ಆಲಿವರ್ ತನ್ನ ಕೈಯಲ್ಲಿದ್ದ ಕರವಸ್ತುವನ್ನು ತೋರಿಸಿದ.

ಘ್ಯಾಗಿನ್ ಆಲಿವರನ ತಲೆಯನ್ನು ಸವರಿ, “ಅದು ಜಾಣತನ್!” ಎಂದು ಪ್ರಶಂಸಿಸಿ, “ಆಲಿವರ್, ಇದುವರೆಗೆ ನಿನ್ನಂತಹ ಚುರುಕು ಹುಡುಗ ನನ್ನು ನಾನು ನೋಡಿಲ್ಲ. ಇದೋ, ಈ ಪಿಲ್ಲಿಂಗ್ ತೆಗೆದುಕೊ. ಆಲಿವರ್, ನೀನು ಹೀಗೆ ಇನ್ನೂ ಕಲಿತುಕೊಂಡರೆ ಮಹಾಪುರುಷನಾಗುತ್ತೇಯೆ. ಭಾ, ಮುಂದಿನ ಹಾರ ಹೇಳಿಕೊಡುತ್ತೇನೆ. ಕರವಸ್ತುದ ಮೂಲೆಯಲ್ಲಿರುವ ಹೆಸರುಗುರುತುಗಳನ್ನು ಸೂಜಿಯ ಮೊನೆಯಿಂದ ತೆಗೆಯುವುದು ಹೀಗೆ ಎಂಬುದನ್ನು ಕಲಿಸಿಕೊಡುತ್ತೇನೆ” ಎಂದ.

ಅಂದು ಘ್ಯಾಗಿನ್ನಿನ ಗುರುಶಾಲೆಯಲ್ಲಿ ಆಲಿವರನ ವ್ಯಾಸಂಗ ಪ್ರಾರಂಭ ವಾಯಿತು. ಕೊರಮನೇ ಮೊದಲಾದವರು ಹೊರಗೆ ಹೋಗಿ ಸುತ್ತಾಡಿ ಕೊಂಡು ಬರುವಾಗ ಕೈತುಂಬ ಕರವಸ್ತುಗಳನ್ನು ತರುವರು. ಅವರು ತಂದುದರ ಮೂಲೆಯಲ್ಲಿದ್ದ ಹೆಸರುಗುರುತುಗಳನ್ನು ಆಲಿವರ್ ತೆಗೆದು ಹಾಕುವನು.

ಹೀಗೆ ಹಲವು ದಿವಸ ಕಳೆಯಿತು. ಕಡೆಗೆ ಒಂದು ದಿನ, ಆಲಿವರನಿಗೆ

ಬಾಗಿಲು ಮುಚ್ಚಿದ ಕೊರ್ಕೆಯೊಳಗೇ ಇಡ್ಡೂ ಇಡ್ಡೂ ಬೇಜಾರಾಗಿ, ಉಳಿದವರೊಂದನೆ ತಾನು ಹೊರಗಿ ಹೋಗಿ ಕೆಲಸ ಮಾಡಿಕೊಂಡು ಬರು ವುದಕ್ಕೆ ಅವಕಾಶ ಕೊಡಬೇಕೆಂದು ಘ್ಯಾಗಿನ್ನು ನನ್ನು ಬೇಡಿಕೊಂಡ. ಹಾಸ, ಹೊಡಗಿ ಹೋಗಿ ಮಾಡಿಕೊಂಡು ಬರುವಂತಹ ಕೆಲಸವೇನೇನೆಂಬುದು ಆಲಿವರನಿಗೆ ಗೊತ್ತಿರಲಿಲ್ಲ.

ಒಂದು ದಿನ ಘ್ಯಾಗಿನ್ ಅಲ್ಲವರನನ್ನು ಕರೆದು, ಅವನನ್ನು ಕೊರಮು ಮತ್ತು ಝಾರ್ಟೆಯವರ ವರಕ್ಕೆ ಒಪ್ಪಿಸಿ, “ಇವನನ್ನು ಕರೆದುಕೊಂಡು ಹೋಗಿ, ಜೋವಾನವಾಗಿ ಕರೆದುಕೊಂಡು ಬಸ್ಸಿ. ಅಶ್ವಿವರ, ಅವರನ್ನು ಬಿಟ್ಟು ಎಲ್ಲೂ ಹೋಗಬೇಡ” ಎಂದು ಅವನನ್ನು ಕಳುಹಿಸಿಕೊಟ್ಟಿನು.

ಮೂವರೂ ದಿಗ್ನಿಜಯಕ್ಕೆ ಹೊರಡುವವರಂತೆ ಹೊರಟಿರು. ಕೊರಮು ಎಂದಿನಂತೆ ತಂಗಿಯ ತೋಳುಗಳನ್ನು ಮೇಲೆತ್ತಿ ಮಡಚಿ, ಕೈಯನ್ನು ಷರಾಯಿತು ಜೀಬಿನಲ್ಲಿ ತುರುಕಿಕೊಂಡು ಹೊರಟಿ. ಬೇಟ್ಟ್ ಎರಡೂ ಕೈಗಳನ್ನು ಎರಡು ಜೀಬಿಗಳಲ್ಲಿ ತುರುಕಿ ಕಾಲೆಳಿದುಕೊಳ್ಳುತ್ತ ಹೊರಟಿ. ಅಧಿವರ ಅವರಿಬ್ಬರ ಸದುವೆ, ಎಲ್ಲಿಗೆ ಹೋಗುವೆನೆಂಬುದು ತಿಳಿಯದೆ, ಶನಗೆ ಏನು ಕೆಲಸವೆಂಬುದು ಗೊತ್ತಿಲ್ಲದೆ, ಅವರು ಹೋದ ಕಡೆ, ಅವರು ತಿರುಗಿನ ಕಡೆ, ತಾನೂ ಹೋಗುತ್ತಿದ್ದ, ತಾನೂ ತಿರುಗುತ್ತಿದ್ದ.

ತಾವು ಹೋಗುತ್ತಿದ್ದ ಸಿದಾನವಾದ ಸಡಿಗೆ ಸೋಡಿ ಆಲಿವರನಿಗೆ “ಇದೇನಿದು? ಸೋವಾರಿಗಳಂತೆ ಹೋಗುತ್ತಿದ್ದೇವ! ಇದು ಕೆಲಸ ಮಾಡುವ ಚುರುಕೆ? ಓಂದೊ! ಇವರಿಬ್ಬರೂ ಕೆಲಸ ಮಾಡುತ್ತೇವೆಂದು ಆ ಮುದುಕನಿಗೆ ಸುಳ್ಳಪೇಣ ಹೋಸ ಮಾಡುತ್ತಾರೆ” ಎಂದುಕೊಂಡ.

ಆ ವೇಳೆಗೆ ಒಂದು ಓಟಿಯನ್ನು ಹಾಯ್ದ್ರ ದೊಡ್ಡ ಬೀದಿಗೆ ಒಂದರು. ಹೋಗುತ್ತಿದ್ದ ಹಾಗೆಯೇ ಕೊರಮು ತಟಕ್ಕನೆ ನಿಂತು, ತನ್ನ ಜೋತೆಯವರಿಗೆ “ಶ್ರೀ!” ಎಂದ.

“ಆಲಿವರ್ ಬೆಳ್ಳಿ “ಏನಾಯಿತು?” ಎಂದ.”

ಕೊರಮ ಪುನಃ “ಶ್ಯಾ! ” ಎಂದು, ಮಾರದ ಒಂದು ಅಂಗಡಿಯ ಹತ್ತಿರ ನಿಂತು ಏನೋಇ ಪುಸ್ತಕವನ್ನು ತಿರುವಿ ನೋಡುತ್ತಿದ್ದ ಒಬ್ಬ ಮುದುಕನನ್ನು ಬೆರಳಿಸಿಂದ ತೋರಿಸಿ, “ಈವನನ್ನು ನೋಡಿದೆಯ? ” ಎಂದು.

“ಯಾರು? ಆ ಮುದುಕನೇ? ಓ, ನೋಡಿದೆ” ಎಂದ ಅಲಿವರ್.

“ಇವನೇ! ” ಎಂದ, ಕೊರಮು.

ಅಲಿವರನಿಗೆ ಏನೂ ಅರ್ಥವಾಗಲಿಲ್ಲ. ಒಮ್ಮೆ ಕೊರಮನ ಮುಖ ವನ್ನೂ ಒಮ್ಮೆ ಬೇಟ್ಟಿನ ಮುಖವನ್ನೂ ನೋಡಿದ. ಅವರ ಮುಖ ನೋಡಿದರೆ, “ಏನೂ ಮಾತಾಡಬೇಡ” ಎನ್ನುವ ಹಾಗಿತ್ತು.

ಅವರಿಬ್ಬರೂ ಮೆಲ್ಲಿಗೆ ಬೆಕ್ಕುಗಳ ಹಾಗೆ ಹೆಣ್ಣೆಯ ಸದ್ಯ ಮಾಡದೆ ಮಾರ್ಗವನ್ನು ದಾಟಿದರು. ಅಲಿವರ್ ಅವರ ಹಿಂದೆಯೇ ಬಂದು ಅವರಿಬ್ಬರೂ ಆ ಅಂಗಡಿಯ ಹತ್ತಿರವಿದ್ದ ಮುದುಕನ ಹಿಂದೆ ಬಂದು ಮುದುರಿಕೊಂಡು ನಿಂತರು. ಅಲಿವರ್ ಸ್ವಲ್ಪ ಮಾರ ಅವರ ಹಿಂದೆ ನಡೆದು ಬಂದವನು, ಅವರ ವರ್ತನೆ ಏನೂ ಅರ್ಥವಾಗದೆ ಹಾಗೇ ಸ್ವಲ್ಪ ಮಾರದಲ್ಲಿ ನಿಂತು ಆಶ್ಚರ್ಯದಿಂದ ಸುಮ್ಮನೆ ನೋಡುತ್ತಿದ್ದ.

ಮುದುಕ ಇಂಗಡಿಯಿಂದ ಒಂದು ಪುಸ್ತಕ ತೆಗೆದುಕೊಂಡು, ಆದರ ಹಾಳೆಗಳನ್ನು ತಿರುಗಿಸುತ್ತಾ ಓದಿ ನೋಡುತ್ತಿದ್ದ. ಅವನು ನಿಂತಿದ್ದ ರೀತಿ ನೋಡಿದರೆ, ಅವನಿಗೆ ಮೈಮೇಲೆ ಎಚ್ಚರವೇ ಇದ್ದಹಾಗಿರಲಿಲ್ಲ. ಅವನಿಗೆ ತಾನು ಹಿಡಿದಿದ್ದ ಪುಸ್ತಕದ ಹೊರತು ಬೇರೆ ಯಾವುದರ ಕಡೆಗೂ ಗಮನವಿರಲಿಲ್ಲ. ಆದ್ದರಿಂದ ಆ ಇಬ್ಬರು ಹುಡುಗರು ತನ್ನ ಹಿಂದೆ ಬಂದು ನಿಂತು ಮಾಡಿದ ಚೇಷ್ಟೆ ಅವನಿಗೆ ಗೊತ್ತಾಗಲಿಲ್ಲ.

ತನ್ನ ಜೊತೆಗಾರರಿಬ್ಬರೂ ಮಾಡಿದ ಕೆಲಸವನ್ನು ಕಂಡು ಅಲಿವರನ ಕಣ್ಣ ಭಯದಿಂದ ಬಟ್ಟಲುಬಟ್ಟಲಾಯಿತು. ಕೊರಮು ಆ ಮುದುಕನ ಜೇಬಿಗೆ ಕೈಹಾಕಿ ಒಂದು ಕರವಸ್ತು ಎಳೆದದ್ದನ್ನು ಅದನ್ನು ಅವನ

ಕೈಯಿಂದ ಚಾಲ್‌ ತೆಗೆದುಕೊಂಡೆನ್ನೂ ಆ ಬಳಿಕ ಅವರಿಬ್ಬರೂ ಓಟ  
ಯಲ್ಲಿ ಬಿದ್ದ ಒಂದೇ ಉಸಿರಿಗೆ ಓಡಿದುದನ್ನೂ ಅಲಿವರ್ ದಿಗ್ಬಾಂತ  
ನಾಗಿ ಸೋಡಿದ.



“ಕರವಸ್ತು ದ ಕಳ್ಳು”

ಆಗ ಅವಸೆಗೆ ತಾನು ಫಾಗಿನ್ನಿನ ಕೋಣೆಯಲ್ಲಿ ಹಗ್ಗದ ಮೇಲೆ  
ಸೋಡಿದ ಕರವಸ್ತುಗಳ ರಹಸ್ಯ ಬಂದು ಕ್ಷಣದಲ್ಲಿ ಅಭ್ಯವಾಯಿತು.  
ಕೊರಮು ಮುಂತಾದವರು ಫಾಗಿನ್ನಿನಿಂದ ಏನು ಕಲಿಯುತ್ತಿದ್ದರು,  
ಅವರು ಪ್ರತಿದಿನವೂ ಮನೆ ಬಿಟ್ಟು ಮೇಲೆ ಏನು ಕೆಲಸ ಮಾಡುತ್ತಿದ್ದ  
ರೆಂಬುದೂ ಅವನಿಗೆ ತಿಳಿಯಿತು. ತಾನು ಯಾರ ಜೊತೆಗೆ ಸೇರಿದ್ದಿನೆಂಬು

ದನ್ನು ಜ್ಞಾಪಿಸಿಕೊಂಡು ಅವನ ಮೈ ಜುಂ ಎಂದಿತು. ಮೈ ಮುಖ ಎಲ್ಲ ಬಿಸಿಬಿಸಿಯಾಯಿತು. ಕಣ್ಣ ಕತ್ತಲೆ ಕಟ್ಟಿಕೊಂಡು ಬಂತು. ಇನ್ನು ತಾನು ಅಲ್ಲಿ ನಿಂತರೆ ಅಪಾಯ, ಎನ್ನಿಸಿತು. ಆ ಅವಸ್ಥೆಯಲ್ಲಿ ಅಲಿವರನ ಬುದ್ಧಿ ಸ್ವಿಮಿತ ತಪ್ಪಿಯೋಗಿ, ತನ್ನ ಜೊತೆಯವರು ತಪ್ಪಿಸಿ ಕೊಂಡು ಓಡಿಹೋದ ಒಳೆಯ ಕಡೆಗೇ ತಾನೂ ಓಡಿದ.

ಅಲಿವರನು ಓಡಬೇಕೆಂದು ಕಾಲು ಕಿತ್ತು ಗಳಿಗೆಯಲ್ಲೇ ಆ ಮುದುಕ, ಪ್ರತ್ಯೇಕ ಓದುತ್ತಿದ್ದವನು, ಮುಖ ಉರಸಿಕೊಳ್ಳಬೇಕೆಂದು ಕರವಸ್ತುಕ್ಕಾಗಿ ಜೀಬಿಗೆ ಕೈ ಹಾಕಿದ. ಅದು ಜೀಬಿನಲ್ಲಿ ದೊರಕದಿರಲು, ಎಲ್ಲ ಬಿದ್ದ ಹೋರಿಯತೋ ಎಂದು ತಿರುಗಿಸೋಣಿದ. ತಿರುಗಿದವನ ಕಣ್ಣಿಗೆ ಅಲಿವರ್ ಓಡುತ್ತಿದ್ದು ಕಾಣಿಸಿತು. ತಾನು ಕರವಸ್ತು ಕಳೆದುಕೊಂಡ ಸಮಯ ದಲ್ಲಿಯೇ ಒಬ್ಬ ಸಣ್ಣ ಭಿಕಾರಿ ಹುಡುಗ ಪರಾರಿಯಾಗುತ್ತಿದ್ದು ದನ್ನು ಸೋಣಿ, “ಇವನೇ ನನ್ನ ಕರವಸ್ತುವನ್ನು ಕಿಂದಿರಬೇಕು! ಅದಕ್ಕೇ ಹೀಗೆ ಓಡುತ್ತಿದ್ದಾನೆ!” ಎಂದು ಅವನಿಗೆ ಅಲಿವರನ ಮೇಲೆ ಸಹಜವಾಗಿ ಸಂಶಯ ಬಂತು. ಸಂಶಯ ಬಂದ್ದಾಡನೆ “ಹಿಡಿ! ಹಿಡಿ! ಕಳ್ಳಾ!” ಎಂದು ಕೂಗಿಕೊಂಡು ಆ ಮುದುಕ ಹಿಡಿದ ಪುಸ್ತಕವನ್ನೂ ಹಾಗೇ ಹಿಡಿದುಕೊಂಡು ಅಲಿವರನನ್ನು ಬೆನ್ನಪ್ಪೆ ಓಡಿದ.

ಆ ಮುದುಕನ ಜೀಬಿನಿಂದ ಕರವಸ್ತುವನ್ನು ಅವಹರಿಸಿದ್ದ ಕೊರಮನೂ ಚಾಲ್ಚಯೂ ಓಣೆಯಲ್ಲಿ ಓಡಿದವರಾದರೂ ಬಹು ದೂರ ಓಡಿರಲಿಲ್ಲ. ಅಲ್ಲೇ ದಾರಿಯ ಒಂದು ಅಂಗಡಿಯ ಬಾಗಿಲಿನಲ್ಲಿ ಅವಿತು ಕೊಂಡಿದ್ದರು. ಅವರು ಕರವಸ್ತುವನ್ನು ಕದ್ದು ಓಡಿದ ಒಂದು ನಿರ್ವಿಷದೊಳಗಾಗಿ ಆಮೇಲೆ ನಡೆದ್ದೆಲ್ಲ ಆಗಿಹೋರಿಯಿತು. ಆದ್ದರಿಂದ ಅವರು ಅಲಿವರನು ಓಡುವುದನ್ನೂ ಮುದುಕನು ಅವನ ಹಿಂದೆ ಅಟ್ಟಿ ಬರುವುದನ್ನೂ ಕಂಡರು. ಅಷ್ಟರಲ್ಲಿ “ಹಿಡಿ! ಹಿಡಿ! ಕಳ್ಳಾ!” ಎಂದು ಕೂಗುತ್ತಾ ಇನ್ನೂ ವಿದಾರು ಜನ ಬೀದಿಯಲ್ಲಿ ಹೋಗುತ್ತಿದ್ದ ವರೂ

ಮುದುಕನ ಜೊತೆಗೆ ಸೇರಿದ್ದರು. ಆ ಗುಂಪನ್ನು ಕಂಡು, ಕೊರಮನೂ ಚಾಲೀಫ್ಯೂ ತಾವೂ ಸಭ್ಯರಂತೆ “ಕಳ್ಳಾ! ಕಳ್ಳಾ!” ಎಂದು ಕೊಗುತ್ತೆ ಆ ಗುಂಪಿನ ಹಿಂದೆ ಓಡಿದರು.

ಆ ಕೊಗು ಕೇಳಿದೊಡನೆಯೇ ಅಂಗಡಿಯವನು ಅಂಗಡಿ ಬಿಟ್ಟು ಓಡಿದ. ರೊಟ್ಟಿಯವನು ಬುಟ್ಟಿ ಬಿಸುಟ್ಟು ಓಡಿದ. ವಾಂಸದವನು ಮಚ್ಚು ಎಸೆದು ಓಡಿದ. ಹಾಲಿನವನು ಪಾತ್ರೆ ಎತ್ತಿಹಾಕಿ ಓಡಿದ. ಹುಡುಗರು ಗೋಲಿ, ಬುಗುರಿ ಮರೆತು ಓಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಹಾಗೆಹಾಗೇ ಬಿಟ್ಟು ಆಲಿವರನನ್ನು ಅಟ್ಟಿ ಕೊಂಡು ಓಡಿದರು. ಕೊಗೋ ಕೊಗು, ಬೊಬ್ಬಿಯೋ ಚೊಬ್ಬಿ, ಅಬ್ಬರಪೋ ಅಬ್ಬರ, ಹುಯಿಲೋ ಹುಯಿಲು. ಜನರ ಜೊತೆಗೆ ಬೀದಿಯ ನಾಯಿ ಗಳೂ ಸೇರಿಕೊಂಡವು.

ಕೊಸೆಗೆ ಯಾವನೋ ಒಬ್ಬ ರೆಟ್ಟಿಯೆತ್ತೆ ಬೀಸಿದ. ಆಲಿವರ್ ಕೆಳಗೆ ಉರುಳಿದ. ಒಬ್ಬಿಬ್ಬರು ಅವನ ಮೇಲೆ ಬಿದ್ದು, ಏಳದ ಹಾಗೆ ಅವನನ್ನು ಹಿಡಿದರು. ಸುತ್ತು ಜನರ ಗುಂಪು ಸೇರಿತು. ಎಲ್ಲರೂ “ಏನು? ಏನು?” ಎನ್ನುವವರೆ, “ಯಾರು? ಯಾರು?” ಎನ್ನುವವರೆ.

“ದಾರಿ ಬಿಡಿರೋ!” ಎಂದನೋಬ್ಬ. “ದೂರ ನಿಲ್ಲಿರೋ! ಸ್ವಲ್ಪಿಗಾಳಿ ಬರಲಿ!” ಎಂದ ಇನ್ನೊಬ್ಬ. “ಗಾಳಿ ಏಕೆ ಅವನಿಗೆ? ತದುಕರೋ ಅವನನ್ನು ಹಿಡಿದು!” ಎಂದ ಮತ್ತೊಬ್ಬ. “ಎಲ್ಲಿ? ಆ ವಸ್ತು ಕಳೆದು ಕೊಂಡ ಮುದುಕ ಎಲ್ಲಿ?” ಎಂದ ಬೇರೋಬ್ಬ. “ಇದೋ, ಬಂದ. ಎಲ್ಲಿ, ಜಾಗ ಬಿಡಿ. ಬಿಡಿ” ಎಂದು ಕೆಲವರು ಕೂಗಿದರು. ಆ ಮುದುಕನಿಗೆ ದಾರಿ ಬಿಟ್ಟು, “ಬಸ್ಸು, ಸ್ವಾಮಿ. ಇಗೋ, ಹುಡುಗನನ್ನು ಓಡದ ಹಾಗೆ ಹಿಡಿದಿದ್ದೇನೆ” ಎಂದರು ಇನ್ನು ಕೆಲವರು.

ಮುದುಕ ಕೆಳಗೆ ಬಿಡ್ಡಿದ್ದ ಆಲಿವರನ್ನು ಸೋಡಿದ. ಮೈಯೆಲ್ಲಾ

ಮಣ್ಣು, ದೂಳು; ಬಾಯೆಲ್ಲು ರಕ್ತ; ಅಲಿವರ್ ಬೇಟೆಗಾರರ ಕೈಗೆ ಸಿಕ್ಕಬಿದ್ದ ಪಶು ಬೆದರುವ ಹಾಗೆ ಸುತ್ತ ಬೆದರಿ ಸೋಡುತ್ತಿದ್ದ.

“ಇನನೇಯೋ ಹುಡುಗ?” ಎಂದು ಒಬ್ಬ ಕೇಳಿದ.

“ಹಾಗೇ ಕಾಣುತ್ತೇ” ಎಂದು ಮುಂದುಕೊಂಡ.

“ಪನು ಸ್ವಾಮಿ, ಹಾಗೇ ಕಾಣುತ್ತೇ ಎಂದರೆ? ಹುಡುಗನನ್ನು ನೋಡಿದರೆ ಗೊತ್ತಾಗುವುದಿಲ್ಲವೇ?” ಎಂದು ಇಮ್ಮೊಬ್ಬ ಕೊಗಿದ.

ಮುಂದುಕ ಬಗ್ಗೆ ಅಲಿವರನನ್ನು ನೋಡಿ, “ಪಾಪ, ಬಾಯಲ್ಲಿ ರಕ್ತ ಬರುತ್ತಿದೆಯೇ!” ಎಂದು.

“ನನ್ನ ಏಟು ಎಂದರೆ, ರಕ್ತವೇ ಅಲ್ಲ, ವ್ಯಾಷಣವೇ ಹೋಗಬೇಕು” ಎಂದು ಒಬ್ಬ ಧಾಂಡಿಗ ಹಲ್ಲು ಕಿರಿಯುತ್ತಾ ಮುಂದೆ ಬಂದ.

“ಬಹುರ್ಹಃ ಎನಾದರೂ ಬಹುನೂನ ಕೊಬ್ಬಾರು. ಕೆಳ್ಳಿನನ್ನು ಹಿಡಿದುಕೊಟ್ಟಿದ್ದೇನೆ” ಎಂದುಕೊಂಡು ಅವನು ಆಸೆಯಿಂದ ಮುಂದೆ ಬಂದ. ಆದರೆ ಆ ಮುಂದುಕ ಅವನನ್ನು ಅಸಹ್ಯದಿಂದ ಕಂಡು ಮುಂದು ಸೀಡರಿಸಿಕೊಂಡ. ತನ್ನಿಂದ ಪಾಪ, ಹುಡುಗನಿಗೆ ಹೀಗಾಯಿತಲ್ಲಾ ಎಂದು ನಾಚಿಕೊಂಡು, ವಲ್ಲಿಯಾದರೂ ಓಟಿಹೋಗಬೇ ಎಂದು ಅವನಿಗೆ ಎನ್ನಿಸಿತು.

ಆ ಮುಂದುಕ ಓದಿಯೇ ಹೋಗುತ್ತಿದ್ದನೋ ಎನೋ ಎನ್ನೋ. ಅಪ್ಪಿರಲ್ಲಿ ಒಬ್ಬ ಪೋಲಿಸಿನವನು ಆ ಜನರ ಗುಂಪನ್ನು ನೀಡಿಕೊಂಡು ಬಂದು, “ಎನಿದು, ದೊಂಬಿ?” ಎಂದ.

ಜನ ಅವನು ಬಂದುದನ್ನು ಕಂಡು ಹಿಮ್ಮೆಟಿತು. ಹೈಲ್ಸಿ ನವನು ಬಗ್ಗೆ, ಅಲಿವರನ್ನು ಹಿಡಿದು, “ಬಾ” ಎಂದು ಒರಟಾಗಿ ವಳಿದ.

ಅಲಿವರ್ “ನಾನೆಲ್ಲ, ಸ್ವಾಮಿ, ನಾನೆಲ್ಲ. ಬೇರೆ ಒಬ್ಬರು ಹುಡುಗರು. ನನ್ನಾಣಿಗೂ ನಾನೆಲ್ಲ” ಎಂದು ಕೈಮುಗಿದು ಬೇಡಿಕೊಂಡ,

“ಅವರು ಇಲ್ಲೋ ಎಲ್ಲೋ ಇರಬೇಕು” ಎಂದು ಸುತ್ತೆಲೂ ತಿರುಗಿನೋಡಿದ.

“ಅಲ್ಲೇನು ನೋಡುತ್ತೀ? ಅಲ್ಲಿ ಯಾರೂ ಇಲ್ಲ. ಕದ್ದವರು ನಿನ್ನ ಕಣ್ಣಿಗೆ ಬೀಳಬೇಕೆಂದು ಕಾಯ್ದುಕೊಂಡು ನಿಂತಿರುತ್ತಾರೆ, ಅಲ್ಲವೇ? ಬಾ, ಬಾ, ಸಾಕು” ಎಂದು ಪುನಃ ಆಲಿವರನನ್ನು ಹಿಡಿದೆಳಿದ.

ಪ್ರೋಲೀಸಿನವನು ಹೇಳಿದ ಮಾತೇನೂ ಸುಜ್ಞಲ್ಲ. ಆಲಿವರನ ಹಿಂದೆ ಹಿಡಿಬಂದ ಗುಂಪಿನ ಜೊತೆಯಲ್ಲಿ ಹಿಡಿಬಂದ ಕೊರಮನೂ ಚಾಲ್‌ಯೂ ಆಗಲೀ ಹಿಂದೆ ನಿಂತು, ಮನೆಯ ದಾರಿ ಹಿಡಿದಿದ್ದರು. ಪ್ರೋಲೀಸಿನವನಿಗೆ ಅದು ಗೊತ್ತಿರಲ್ಲ. ಆದರೂ ಅವನು ಆಲಿವರನನ್ನು ಅಣಕಿಸಲು ಆಡಿದ ಮಾತು ನಿಜವಾಗಿತ್ತು. ಅವರು ಅಲ್ಲಿ ಕಾಯ್ದು ನಿಂತಿರಲಿಲ್ಲ.

ಪ್ರೋಲೀಸಿನವನು ಆಲಿವರನ್ನು ಎಳೆದುಮಾಡಿ, ಆ ಮುದುಕೆದಯೆಯಿಂದ “ಮೆಲ್ಲಿಗಷ್ಟು, ಹುಡುಗನಿಗೆ ತುಂಬ ನೋಯಿಸಬೇಡ” ಎಂದ.

“ಅಯ್ಯೋ! ಅಯ್ಯೋ! ನಾನು ನೋಯಿಸಿಯೇನೆ!” ಎಂದು ಆಪ್ರೋಲೀಸಿನವನು ಎಳೆದ ರಭಸಕ್ಕೆ ಆಲಿವರನ ಅಂಗ ಹರಿದುಹೋಯಿತು. “ಬರುತ್ತೀಯೋ ಇಲ್ಲವೋ” ಎಂದು ಅವನು ಆಲಿವರನ್ನು ದರದರನೆ ದಾರಿಯುದ್ದುಕೊಂಡು ಎಳೆದುಕೊಂಡು ಹೋಡ. ಕರವಸ್ತುವನ್ನು ಕಳೆದುಕೊಂಡ ಮುದುಕ “ಬೇಡ. ಬಿಟ್ಟುಬಿಡು” ಎಂದು ಎಷ್ಟು ಕೇಳಿಕೊಂಡರೂ ಅವನು ಕೇಳಲಿಲ್ಲ.

ಮುದುಕನೂ ಆಲಿವರನ ಜೊತೆಯಲ್ಲಿ ಪ್ರೋಲೀಸು ಶಾಣಿಗೆ ನಡೆದನು. ಜನರ ಗುಂಪೂ ಅವರ ಹಿಂದೆ ಹೊರಟಿತು. ಆದರೆ ಹತ್ತು ಹೆಚ್ಚೆ ಹೋಗುವುದರೊಳಗಾಗಿ ಅನೇಕರು ಹಿಂದೆ ಉಳಿದರು. ಹುಡುಗರು, ಮಕ್ಕಳು ವಾತ್ರ ಇನ್ನೂ ಕೂಗಾಡಿಕೊಂಡೇ ಅವರನ್ನು ಹಿಂಬಾಲಿಸಿದರು.

## ಅಲಿವರನ ಹೊಸ ಸ್ನೇಹಿತ

ಪ್ರೋಲೀಸು ತಾಡೆಯಲ್ಲಿದ್ದ ಅಧಿಕಾರಿಯ ಹೆಸರು ಘ್ಯಾಂಗ್. ಅವನಿಗೆ ತುಂಬ ಮುಂಗೋಽಪ. ಯಾರಾದರೂ ತಪ್ಪಿತಸ್ಥರನ್ನು ತನ್ನ ಮುಂದೆ ಎಚ್ಚೆದು ತಂದರೆ, ಹಿಂದು ಮುಂದು ನೋಡದೆ, ಅವರಿಗೆ ತಿಂಗಳು ಗಟ್ಟಿಲೆ ಶಿಕ್ಷೆ ವಿಧಿಸುತ್ತಿದ್ದ.

ಇಂಥವನ ಎದುರಿಗೆ ಅಲಿವರನ್ನು ಎಚ್ಚೆದು ತಂದು ನಿಲ್ಲಿಸಿದರು.

“ಎನು, ಹುಡುಗನ ಮೇಲೆ ಎನು ಆರೋಪ ?” ಎಂದು ಘ್ಯಾಂಗ್ ಪ್ರೋಲೀಸಿನವನನ್ನು ಕೇಳಿದ.

ಅವನು ಉತ್ತರ ಕೊಡುವುದರೊಳಗಾಗಿ ಕರವಸ್ತು ಕಳೆದುಕೊಂಡ ಆ ಮುದುಕ “ಒಂದು ಮಾತು.....” ಎಂದ.

ಅವನ ಮಾತನ್ನು ಕೇಳುವ ತಾಳ್ಳು ಘ್ಯಾಂಗಿಗೆ ಇರಲಿಲ್ಲ. “ನೀ ಯಾರು ?” ಎಂದು ಮುಖ ಸಿದುಕಿ, ಪ್ರೋಲೀಸಿನವನ ಕಡೆ ತಿರುಗಿದ.

ಪ್ರೋಲೀಸಿನವನು ವರದಿ ಒಪ್ಪಿಸಿದ ಮೇಲೆ, ಅಲಿವರನಿಗೆ ಮೂರು ತಿಂಗಳು ಕೂನ ಸಜ ವಿಧಿಸಿದರು.

“ಆದರೆ ಹುಡುಗ ತುಂಬ ನಿಶ್ಚಯಿತಾಗಿದ್ದಾನಲ್ಲಾ” ಎಂದು ಮುದುಕ ಕೈನಿಕರದಿಂದ ಹೇಳಿದ.

“ಣಿ, ಅದೆಲ್ಲಾ ಒಂದು ಆಟ. ಇಂಥವರನ್ನು ನಾವು ದಿನನೂ ನೋಡುತ್ತಿದ್ದೇವೆ” ಎಂದ, ಘ್ಯಾಂಗ್.

ಇದೆಲ್ಲಾ ನಡೆಯುತ್ತಿರುವಾಗ ಅಲಿವರನಿಗೆ ಮೈಮೇಲೆ ಎಚ್ಚರವೇ ಇರಲಿಲ್ಲ. ನಿಶ್ಚಯಿತಾಗಿ ಹಾಗೇ ಸೊರಗಿ ಒರಗಿಕೊಂಡಿದ್ದ.

ಆ ವೇಳೆಗೆ ನಯಸ್ವಾದ ಮನುಷ್ಯನೊಬ್ಬನು ತಲೆ ಕೆದರಿಕೊಂಡು ಅಲ್ಲಿಗೆ ಓಡಿಬಂದ. “ಸ್ವಾಮಿ, ಸ್ವಾಮಿ, ಈ ಹುಡುಗ ನಿರಪರಾಧಿ. ಇವನು ನಿದೋಃಷಿ” ಎಂದು ಕೂಗಿಕೊಂಡ.

“ನಿನಗೆ ಹೇಗೆ ಗೊತ್ತು? ನೀ ಯಾರು?” ಎಂದು ಘ್ಯಾಂಗ್ ಕೋರೆಪದಿಂದ ಕೇಳಿದ.

“ನಾನು ಒಂದು ಪುಸ್ತಕದ ಅಂಗಡಿ ಇಟ್ಟಿದ್ದೇನೆ. ಅಲ್ಲಿಯೇ ಇವರು ನಿಂತು ಪುಸ್ತಕ ಸೋಡುತ್ತಿದ್ದರು. ಇವರ ಜೀಬಿನಲ್ಲಿದ್ದ ಕರವಸ್ತುವನ್ನು ಬೇರೆ ಇಬ್ಬರು ಹುಡುಗರು ಅಪಹರಿಸುವುದನ್ನು ನಾನು ಸೋಡಿದೆ. ಈ ಹುಡುಗನೂ ಅಲ್ಲಿದ್ದ. ಆದರೆ ಮಾರ ನೀಂತು ಗಾಬರಿಯಿಂದ ಸೋಡುತ್ತಿದ್ದ.”

“ಇದನ್ನೆಲ್ಲ ಮೋದಲೇ ಬಂದು ಏಕೆ ಹೇಳಲಿಲ್ಲ?” ಎಂದು ಘ್ಯಾಂಗ್ ರೇಗಿದ.

“ಅಂಗಡಿ ಬಿಟ್ಟು ಬರುವ ಹಾಗಿರಲಿಲ್ಲ. ಅಂಗಡಿ ಸೋಡಿಕೋಳ್ಳುವವರು ಯಾರೂ ಇರಲಿಲ್ಲ. ಬಾಗಿಲಿಗೆ ಬೀಗ ಹಾಕಿಕೋಡು ಬರುವುದಕ್ಕೆ ಇಷ್ಟು ಹೊತ್ತಾಯಿತು” ಎಂದು ಅಂಗಡಿಯವನು ಹೇಳಿದ.

ಘ್ಯಾಂಗ್ ಅಸಹ್ಯದಿಂದ “ಇಷ್ಟು ವೇಳೆ ನಾವು ವಿಚಾರಿಸಿದ್ದೆಲ್ಲ ವ್ಯಧಿ. ಸರಿ, ಸರಿ. ಎಲ್ಲರೂ ಹೊರಡಿ. ಆಪರಾಧಿಯನ್ನು ಬಿಟ್ಟುಬಿಡಿ” ಎಂದು ತಜ್ಜೀವಾಡಿದನು.

ಆಲಿವರನ್ನು ಬಿಡುಗಡೆ ವಾಡಿದರು. ಆದರೆ ಮೈನೇಲೆ ಎಚ್ಚರ ವಿಲ್ಲದೆ ಮುದುರಿಕೊಂಡಿದ್ದ ಹುಡುಗ ಎಲ್ಲಿಗೆ ಹೋದಾನು? ಹೇಗೆ ಹೋದಾನು? ಪೋಲಿಸಿನವರಂತೂ ಅವನನ್ನು ಎತ್ತಿಕೊಂಡು ಹೋಗಿ, ಪೋಲಿಸು ಲಾಜಿಯ ಹೊರಗೆ ಬೀದಿಯ ಒಂದು ಅಂಚಿನಲ್ಲಿ ಮಲಗಿಸಿ ಬಿಟ್ಟರು.

ಕರವಸ್ತುವನ್ನು ಕಳೆದುಕೊಂಡ ಮುದುಕ ಆಲಿವರನ ದೀನಾವಸ್ಥೆಯನ್ನು ಸೋಡಿದ. ಅವನಿಗೆ ತುಂಬ ಕನಿಕರವಾಯಿತು. ದಾರಿಯಲ್ಲಿ ಹೋಗುತ್ತಿದ್ದ ಒಂದು ಕುಮರಿಗಾಡಿಯನ್ನು ಕರೆದು, ಆದರಲ್ಲಿ ಆಲಿವರನ್ನು ಎತ್ತಿ ಮಲಗಿಸಿಕೊಂಡು, ತಾನೂ ಹತ್ತಿ ಕುಳಿತುಕೊಂಡ.

“ನಾನೂ ಬರಲೆ?” ಎಂದು ಆ ಪ್ರಸ್ತುತಕದ ಅಂಗಡಿಯವನು ಕೇಳಿದ.

“ಷಿಹೋ, ಅಗಶ್ಯವಾಗಿ ಬರಬೇಕು” ಎಂದು ಆ ಮುದುಕ ಅವೆನನ್ನೂ ಒಳಗೆ ಕುಟ್ಟಿರಿಸಿಕೊಂಡ. ಗಾಡಿ ಮುಂದೆ ಹೋಯಿತು.

ಪ್ರಸ್ತುತಕದ ಅಂಗಡಿಯಲ್ಲಿ ಕರವಸ್ತುವನ್ನು ಕೆಳಿದುಕೊಂಡು ಆಲಿವರ್ ನಿಗೆ ಅಕಾರಣಬಂಧವಾಗಿ ಒದಗಿದವನ ಹೆಸರು ಬ್ರಾಹ್ಮನ್. ಕುದುರೆಯ ಗಾಡಿ ಅವನ ಮನೆಯ ಭಾಗಿಲಿನಲ್ಲಿ ನಿಂತಿತು. ಗಾಡಿ ಸೀಂತೊಡನೆ ಮನೆಯೋಳಿಗಂದ ಜನ ಬಂದರು. ಏನೆಂದು ವಿಚಾರಿಸಿಕೊಂಡರು. ಬೇಗ ಒಳಗೆ ಒಂದು ಹಾಸಿಗೆ ಹಾಸಿ, ಆಲಿವರನ್ನು ಮೃದುವಾಗಿ ಎತ್ತಿ ತಂದು, ಅಲ್ಲಿ ಮಲಗಿಸಿದರು.

ಆಲಿವರ್ ಹಾಗೇ ಅನೇಕ ದಿನಗಳು ಕಣ್ಣಿಬಿಟ್ಟು ಕೂಡ ನೋಡಲು ಶಕ್ತಿಯಲ್ಲದೆ ಮಲಗಿದ್ದ. ಆ ಮನೆಯವರೆಲ್ಲರೂ ಇತ್ಯಾಂತ ಕರುಣೆಯಂದ ತನ್ನನ್ನು ಆದರಿಸುತ್ತಿದ್ದರೆಂಬುದು ಕೂಡ ಅವನಿಗೆ ತಿಳಿಯದು. ಅಪ್ಪಿಬಾಯ್ಚಾನೆಶಾನ್ಯನಾಗಿ ಆಲಿವರ್ ಅನೇಕ ದಿನ ಮಲಗಿದ್ದ.

ಹೀಗೆ ಅನೇಕ ದಿನಗಳು ಜ್ಯಾರದಿಂದಲೂ ನಿಶ್ಚಯಿಂದಲೂ ಸರಳ, ಒಂದು ದಿನ ಹಾಗೇ ಕಣ್ಣಿಬಿಟ್ಟು, ತಾನು ಮಲಗಿದ್ದ ಕೊರಡಿಯ ಸುತ್ತಲೂ ನೋಡಿ, ಕಾತರದಿಂದ “ನಾನು ಎಲ್ಲಿದ್ದೇನೆ? ಇದು ಯಾರ ಮನೆ? ನನ್ನ ಗೋಣೆಯ ಹಾಸಿಗೆ ಎಲ್ಲಿ?” ಎಂದು ಕ್ಷೇಣವಾದ ಸ್ವರದಲ್ಲಿ ಕೇಳಿದ.

ಅಲ್ಲೇ ಆಲಿವರನ ಹಾಸಿಗೆಯ ಪಕ್ಷದಲ್ಲೇ ಒಬ್ಬ ಮುದುಕ ಸೂಜಿ ಕೆಲಸ ಮಾಡುತ್ತಾ ಕುಳಿತಿದ್ದರು. ಅವಳು ಆಲಿವರನು ಏನೋ ಮಾತನಾಡಿದುದನ್ನು ಕೇಳಿ, ಹತ್ತಿರ ಬಂದು, ಅವನ ಹಣಿಯನ್ನು ನೇವರಿಸುತ್ತು “ಶ್ಯಾ! ಮಾತನಾಡಬೇಡ, ಮಗು. ಮಾತನಾಡಿದರೆ ವೃಧಾ ಆಯಾಸ ವಾಗುತ್ತದೆ. ಸುಮೃನೆ ಮಲಗಿಕೊ. ಏನೂ ಚಿಂತಿ ಮಾಡಬೇಡ” ಎಂದಳು.

ಮುದುಕಿ ಆಲಿವರನ ಮುಖ ಸವರಿದಳು. ಮುಖದ ಮೇಲೆ ಬಂದಿದ್ದ ತಲೆಕೊಡಲುಗಳನ್ನು ಸರಿಪಡಿಸಿದಳು. ಅವಳ ಮುಖ, ಅವಳ ಮಾತು, ಅವಳ ಸ್ವರ್ಶ ಎಲ್ಲವೂ ದಯೆಯಿಂದ ತುಂಬಿ ತುಳುಕುತ್ತಿತ್ತು. ಆಲಿವರ್ ಧೈಯ ಮಾಡಿ ಆ ಮುದುಕಿಯ ಮುದಿಕೈಗಳನ್ನು ತನ್ನ ಎರಡೂ ಕೈಗಳಿಂದ ಹಿಡಿದು ಕೆನ್ನೆಗೆ ಒತ್ತಿಕೊಂಡ.

ಮುದುಕಿಯ ಕಣ್ಣಗಳಲ್ಲಿ ನೀರು ಒತ್ತಿಬಂತು. “ಅಯ್ಯೋ ಪಾಪ! ತಾಯಿ ಯಾರೋ! ನಾನು ಇಲ್ಲಿ ಕುಳತು ಇವನನ್ನು ನೋಡುವ ಹಾಗೆ ಇವನ ತಾಯಿಯೂ ನೋಡಿದ್ದರೆ ಎಷ್ಟು ಸಂತೋಷವಟ್ಟಿಕೊಳ್ಳುತ್ತಿದ್ದ ಹೋ! ” ಎಂದುಕೊಂಡಳು.

ಆಲಿವರ್ ತನ್ನ ಎರಡು ಕೈಗಳನ್ನೂ ಜೋಡಿಸಿ ಮುಗಿದು, “ಬಹುಶಃ ಅವಳೂ ನೋಡುತ್ತಿದ್ದಾರೆ, ಅಜ್ಞ. ಅವಳೂ ಸಂತೋಷಪಡುತ್ತಿದ್ದಾರೆ, ಅಜ್ಞ” ಎಂದ.

“ಹಾಗೆಲ್ಲಾ ಮಾತನಾಡಬಾರದು. ಸುಮೃನೆ ಮಲಗಿಕೊ, ಮಗು” ಎಂದಳ್ಳಿ, ಆ ಮುದುಕಿ.

“ಇಲ್ಲ, ಅಜ್ಞ. ನಮ್ಮ ತಾಯಿ ಸತ್ತು, ಮೇಲೆ ಸ್ವರ್ಗದಲ್ಲಿದ್ದಾರೆ. ಸ್ವರ್ಗದವರು ಸಾಮಾನ್ಯವಾಗಿ ತಮ್ಮ ಸುಖವನ್ನು ಬಿಟ್ಟು ಭೂಮಿಗೆ ಬರುವುದಿಲ್ಲ. ಆದರೆ ನನ್ನ ತಾಯಿ ಹಾಗಲ್ಲ, ಅಜ್ಞ. ನನಗೆ ಕಾಯಿಲೆ ಎಂದು ತಿಳಿದರೆ, ಆಕೆ, ಪಾಪ, ಎಷ್ಟು ದುಃಖಪಡುವಳೋ. ಅವಳು ಬರದೆ ಇರುವುದಿಲ್ಲ, ಅಜ್ಞ” ಎಂದು ಹೇಳಿ, ಅರೆ ಕ್ರೊತಡಿದು, “ಆದರೂ ಅಜ್ಞ, ನನ್ನ ಸಂಕಟವನ್ನು ನೋಡಿದರೆ, ಅವಳು ತುಂಬ ಗೋಳಾಡಿ ಯಾಳು. ನನಗೆ ಕನಸಿನಲ್ಲಿ ಕೂಡ ಯಾವಾಗಲೂ ಅವಳ ನಗುಮುಖ ವೈಂದು ಹೊರತಾಗಿ ಬೇರೇನೂ ಕಾಣಿಸದು” ಎಂದ, ಆಲಿವರ್.

ಮುದುಕಿ ಏನೂ ಮಾತನಾಡಲಿಲ್ಲ. ಕಣ್ಣಿನಲ್ಲಿ ತೊಟ್ಟಿದುತ್ತಿದ್ದ ಕಣ್ಣೀರನ್ನು ಹಾಗೇ ಬರಸಿಕೊಂಡು, “ಇದೋ, ಮಗು, ಈ ಡಿವಿ

ಕುಡಿ” ಎಂದು ಒಂದು ಲೋಟಿದಲ್ಲಿ ಅವನಿಗೆ ಬೈವಣ ಕುಡಿಸಿ, “ನೋಡು, ಇವತ್ತು ತುಂಬ ಮಾತನಾಡಿದ್ದೀರೆ. ಹೀಗೆ ಅಯಾಸ ಮಾಡಿಕೊಂಡರೆ ಜ್ವರ ಪುನಃ ಮರುಕೊಳ್ಳಸುತ್ತದೆ. ಸುಮೃನೆ ಮಲಗಿಕೊ. ಅದು, ಜಾಣ!” ಎಂದು ಅವನಿಗೆ ಹೊಡಿಸಿ, ಮಲಗಿಸಿದಳು.

ಆಲಿವರ್ ಸುಮೃನೆ ಮಲಗಿಕೊಂಡ. ಅದಕ್ಕೆ ಎರಡು ಕಾರಣ ವಿಶ್ಲೇಷಣೆ. ಒಂದು, ತಾನು ಸುಮೃನೆ ಮಾತನಾಡಿದರೆ ಆ ಮುದುಕಿಯ ಮನಸ್ಸಿಗೆ ನೋವಾಗುತ್ತದೆ ಎಂಬುದು ಒಂದು. ಅದಕ್ಕೆಂತ ನಿಜವಾದ ಕಾರಣವೆಂದರೆ: ಅದುವರೆಗೆ ಮಾತನಾಡಿದ್ದರಿಂದಲೇ ಅವನಿಗೆ ಆಯಾಸ ಅತಿಯಾಗಿತ್ತು. ಆದ್ದರಿಂದ ಮಲಗಿದೊಡನೆ ಹಾಗೆಯೇ ನಿದ್ರೆಯ ಜೊಂಪು ಹತ್ತಿತ್ತು.

ಸ್ವಲ್ಪ ಹೊತ್ತಿನಲ್ಲಿಯೇ ಅವನ ನಿದ್ರೆ ಭಂಗವಾಯಿತು. ತನ್ನ ಮ್ಯಾಂಚ ಮುದುಕಿ ಹಾಸಿಗೆಯ ಹತ್ತಿರ ದೀಪ ಹಿಡಿದುಕೊಂಡು ನಿಂತಿದ್ದಳು. ಅವಳ ಹತ್ತಿರ ಇನ್ನು ಯಾವನೋ ಒಬ್ಬ ಹೊಸಬ, ಒಂದು ಕೈಯಲ್ಲಿ ಗಡಿಯಾರ ಹಿಡಿದುಕೊಂಡು, ಇನ್ನೊಂದು ಕೈಯಿಂದ ಆಲಿವರನ ನಾಡಿ ಪರಿಹ್ಯಾಸುತ್ತಿದ್ದೆ.

ಆಲಿವರ್ ಕಣ್ಣ ಬಿಟ್ಟುದನ್ನು ಕಂಡು, “ಜ್ವರ ಬಿಟ್ಟದೆ. ಅಲ್ಲವೇ, ಮಗು?” ಎಂದ, ಆ ವೈದ್ಯ.

“ಬಿಟ್ಟದೆ. ನಿಮ್ಮ ಕೃಪೆಯಿಂದ” ಎಂದ, ಆಲಿವರ್.

“ತುಂಬ ಒಳ್ಳಿಯಂದು. ಹಸಿವು ಏನಾದರೂ ಆಗುತ್ತದೆಯೇ?”

“ಇಲ್ಲ. ಏನೂ ಬೇಕಾಗಿಲ್ಲ.”

“ನಿದ್ರೆ ಚೆನ್ನಾಗಿ ಬರುತ್ತದೆಯೋ?”

“ಅದೂ ಇಲ್ಲ.”

“ಹಸಿವಿಲ್ಲ, ನಿದ್ರೆಯಿಲ್ಲ. ದಾಹ ಏನಾದರೂ ಆಗುತ್ತದೆಯೋ?”

“ಹೊಂದು. ತುಂಬ ದಾಹ.”

“ಸರಿ, ಸರಿ. ಕೇಳಿದೆಯ ಅಜ್ಞ ? ಹಸಿವಿಲ್ಲ, ನಿದ್ರೆಯಿಲ್ಲ, ತುಂಬ ದಾಹವಂತಿ. ಇವನಿಗೆ ಸ್ವಲ್ಪ ಟೀ ಕೊಡಬಹುದು. ಹಸಿವಾದರೆ ಸ್ವಲ್ಪ ರೊಟ್ಟಿ ಸುಟ್ಟು, ಬೆಣ್ಣ ಸವರಿ ಕೊಡಬಹುದು. ಇವನಿಗೆ ತುಂಬ ಹೊದಿಕೆ ಹೊದಿಸಬೇಕಿ. ಹಾಗಿಂದರೆ ಎಲ್ಲಿಯಾದರೂ ನೇಗಡಿ, ಶೀತ ಆದೀತು. ಸ್ವಲ್ಪ ಜೋವಾನವಾಗಿ ನೋಡಿಕೊಳ್ಳಬೇಕು.”

ವೈದ್ಯನು ಹೀಗೆಂದು ಆಲಿವರನಿಗೂ ಆ ಮುದುಕಿಗೂ ಧ್ವರ್ಯ ಹೇಳಿ ಹೊರಟಿಯೋದನು.

ಆಲಿವರನಿಗೆ ಹಾಗೇ ನಿದ್ರೆ ಬಂತು. ರಾತ್ರಿ ಹನ್ನೆರಡು ಗಂಟೆಗೆ ಒಮ್ಮೆ ಎಚ್ಚರವಾಯಿತು. ಪುನಃ ಹಾಗೇ ಕಣ್ಣ ಮುಛ್ಕಿಕೊಂಡಿತು. ಬೆಳಗಾಗುವವರೆಗೂ ಹಾಗೇ ನಿದ್ರೆ ವಾಡಿದ. ಬೆಳಗೆ ಸ್ವಲ್ಪಸ್ವಲ್ಪವಾಗಿ ಸೂರ್ಯನ ಬೆಳಕು ಕೋಣೆಯಲ್ಲಿ ತುಂಬಿಕೊಳ್ಳುವುದನ್ನೇ ನೋಡುತ್ತ ಮಲಗಿದ. ಬರುಬರುತ್ತ ಗೋಡೆಯ ಮೇಲಿದ್ದ ಚಿತ್ರಗಳೂ ಅಲಂಕಾರನೂ ಸ್ವಷ್ಟವಾಗುತ್ತ ಬಂತು. ಎಷ್ಟೋ ದಿನಗಳು ಆಲಿವರ್ ರಾತ್ರಿಯಾದೋಡನೆ ‘ಬಳಿಗಿನ ವೇಳಿಗೆ ನಾನು ಸತ್ತುಹೋಗುತ್ತೀನೆ’ ಎಂದು ಹೆದರಿಕೊಂಡಿದ್ದ. ಆದರೆ ಈ ದಿನ ಬೆಳಗಾಗುವ ವೇಳಿಗೆ ಆ ಹಿಂದಿನ ಹೆದರಿಕೆ ವಾಯವಾಗಿ, ‘ಇನ್ನು ನಾನು ಬದುಕುತ್ತೀನೆ’ ಎಂಬ ಧ್ವರ್ಯ ಅವನಿಗೆ ಬಂತು. ಹಾಗೇ ಮಲಗಿಕೊಂಡ ಹಾಗೆಯೇ ದೇವರಿಗೆ ಕೃತಜ್ಞತೆಯನ್ನು ಸಮರ್ಪಿಸಿದ. ಹಾಗೇ ಪುನಃ ಗಾಥವಾದ ನಿದ್ರೆಯಲ್ಲಿ ಮುಳುಗಿದ. ಅವನಿಗೆ ತಿರುಗಿ ಎಚ್ಚರವಾಗುವ ವೇಳಿಗೆ ಆಗಲೇ ಮಧ್ಯಾಹ್ನವಾಗಿತ್ತು. ಮುಖದಲ್ಲಿ ಗೆಲವು ಸ್ವಲ್ಪಸ್ವಲ್ಪವಾಗಿ ಕೂಡಿಕೊಳ್ಳುತ್ತಿತ್ತು. ಆಲಿವರ್ ತನಗೆ ಒದಗಿದ್ದ ಗಂಡಾಂತರದಿಂದ ಪಾರಾದ.

ಅನಂತರ, ಮೂರು ದಿನ ಕಳೆದ ಮೇಲೆ, ಮೆತ್ತನೆಯ ದಿಂಬಿಗಳು ಹಾಕಿದ ಕುಚಿಯಲ್ಲಿ ಕುಳತುಕೊಳ್ಳುವವು ಚೈತನ್ಯ ಅವನಿಗೆ ಬಂತು. ಆದರೆ ನಡೆದಾದುವವು ತ್ರಾಣ ಕಾಲಿಗೆ ಇನ್ನೂ ಬಂದಿರಲಿಲ್ಲ. ಬರಿಯ

ಮುಂಕಿ ಚಕ್ಕಿಳಿನಾಗಿ ಹುಲ್ಲಿನಂತೆ ಹಗುರವಾಗಿದ್ದ ಅವನನ್ನು ಆ ಮುದುಕಿಯೇ ಎತ್ತಿಕೊಂಡು, ಬೆಂಕಿಯ ಹತ್ತಿರ ಕುಚೀ ಹಾಕಿ ಕುಳಿರಿಸುವಳು. ಅವನು ಚೇತರಿಗಿಕೊಂಡು ಸುಮುಖವಾದುದನ್ನು ಕಂಡು, ಆ ಮುದುಕಿ ಸಂತೋಷವನ್ನು ತಡೆಯಲಾರದೆ ಗಳಿಗಳನೇ ಅಳತೊಡಗಿದಳು.

ಆಲಿವರನು ಅವಳ ಆಳುವನ್ನು ಅರ್ಥವಾಡಿಕೊಳ್ಳಲಾರದೆ ಸುಮೃಸೆ ಅವಳ ಮುಖ ನೋಡಿದ. ಅದಕ್ಕೆ ಅವಳು “ಏನೂ ಇಲ್ಲವು. ಏನೋ ಎಡೆ ಹಗುರವಾಗಿ, ಸಂತೋಷವನ್ನು ತಡೆಯಲಾರದೆ ಕಣ್ಣಲ್ಲಿ ನೀರು ಬಂತು. ಸದ್ಯಃ ನೀನು ಇಪ್ಪರಮಟ್ಟಿಗೆ ಆದೆಯಲ್ಲ!” ಎಂದಳು.

“ನಿಮ್ಮಲ್ಲಿರ ದಯೆಯಿಂದ ನಾನು ಇಪ್ಪರಮಟ್ಟಿಗೆ ಆದೆ, ಅಜ್ಞಿ” ಎಂದ, ಆಲಿವರ್.

“ಅದಿರಲಿ, ಅದಿರಲಿ” ಎಂದು ಆ ಮುದುಕಿ ಎದ್ದು, “ಗಂಜಿ ಕುಡಿಯುವ ಹೊತ್ತಾಯಿತಲ್ಲವೆ? ಹೌದು. ಡಾಕ್ಟರ್ ಬೆಳಗ್ಗೆ ಬಂದಾಗ, ಈ ದಿನ ನಿನ್ನನ್ನು ನೋಡುವುದಕ್ಕೆ ಬ್ರಾಸೆಲ್ಲ ಬರುವನೆಂದು ಹೇಳಿದ. ಅತನು ಬಂದಾಗ ನಿನ್ನ ಮುಖ ನಗುನಗುತ್ತಿರಬೇಡವೆ! ಕಾಯಿಲೆಯಾಗಿದ್ದ ನಿನ್ನನ್ನು ಕರೆದುಕೊಂಡು ಬಂದಾತ ನೀನು ಗುಣಮುಖವಾದುದನ್ನು ಕಂಡರೆ ಎಪ್ಪು ಸಂತೋಷವಹುತ್ವಾನೋ!” ಎಂದು ಅವಳು ಗಂಜಿರುನ್ನು ಬಿಸಿವಾಡಿ ತರಲು ಹೊಡಿದಳು.

### ಇದು ಯಾರು?

ಆ ಮುದುಕಿ ಗಂಜಿಯನ್ನು ತಂದಾಗ ಆಲಿವರ್ ತನ್ನ ಕುಚೀಯ ಎದುರು ಗೋಡೆಯ ಮೇಲೆ ತೂಗುಹಾಕಿದ್ದ ಒಂದು ಪಟವನ್ನೇ ಕುರಿತು ನೋಡುತ್ತಿದ್ದು.

ಮುದುಕಿ ಅವನ ನೆಟ್ಟಿ ದೃಷ್ಟಿಯನ್ನು ಕಂಡು, “ಎನು ಮಗು, ಆ ಚಿತ್ರವನ್ನು ಅಪ್ಪು ಸೋಡುತ್ತೀರೆಯೇ?” ಎಂದಳು.

ಆಲಿವರ್ “ಈ ಚಿತ್ರ ಯಾರನ್ನಾ ದರೂ ಕುರಿತು ಬರೆದದ್ದೀ? ಅಥವಾ ಕಲ್ಪನೆಯ ಚಿತ್ರವೇ?” ಎಂದ.

“ಇದು ಯಾರದೋ ನನಗೆ ಗೊತ್ತಿಲ್ಲವಷ್ಟು. ಏಕೆ, ಚಿತ್ರ ಚೆನ್ನಾಗಿದೆ ಯೇನು?”

“ತುಂಬ ಮುದ್ದಾಗಿದೆ” ಎಂದು ಆಲಿವರ್ ಆ ಚಿತ್ರವನ್ನು ಭಯ ಭಕ್ತಿಗಳಿಂದ ದೃಷ್ಟಿಸುತ್ತೇ ಹೇಳಿದ.

ಮುದುಕಿ ಅವನ ಭಯವನ್ನು ಗಮನಿಸಿ, “ಇದೇಕೆ ಹೀಗೆ ಹೆದರಿ ದ್ದೀರ್ಘೇಯೇ, ಮಗು?” ಎಂದು ಕೇಳಿದಳು.

“ಹೆದರಿಕೆಯಲ್ಲ, ಅಜ್ಞ. ಆ ಪಟ್ಟದಲ್ಲಿ ಇರುವ ಆಕೆಯ ಕಣ್ಣಿನೊಡು. ಅದರಲ್ಲಿ ಎಷ್ಟು ದುಃಖ ತುಂಬಿಕೊಂಡಿದೆ! ಈ ಚಿತ್ರದಲ್ಲಿರು ವಾಕೆಯ ಕಣ್ಣಿನೊಂದು ಸ್ವಾಧೀನದಲ್ಲಿರುತ್ತಿದೆ, ಸೋಡು. ಇನ್ನೇನು ತುಟಿ ತೆರೆದು, ನನ್ನೊಂದನೆ ಮಾತನಾಡುವುದೋ ಎನ್ನು ವಾಗಿದೆ, ಸೋಡು.”

ಅವನ ಮಾತುಗಳನ್ನು ಕೇಳಿ, ಮುದುಕಿ ಬೆಳ್ಳಿ, “ಭೀ ಭೀ, ಹಾಗೆಲ್ಲಾ ಮಾತನಾಡಬಾರದಪ್ಪ. ಸುಮ್ಮನೆ ಆಯಾಸ ಮಾಡಿಕೊಳ್ಳಬೇಡ. ಎಲ್ಲಿ? ಕುಚೀರ್ ಹೀಗೆ, ಈಕಡೆ ತಿರುಗಿಸಿಕೊ. ಅದು! ಈಗ ಏನೂ ಕಾಣುವುದಿಲ್ಲ” ಎಂದು ಅವನ ಕುಚೀರ್ಯನ್ನು ಈಚೆ ಮುಖಮಾಡಿ ತಿರುಗಿಸಿದಳು.

ಕುಚೀರ್ ಈಚೆಗೆ ತಿರುಗಿಸಿದುದರಿಂದ ಚಿತ್ರ ಕಣ್ಣಿಗೆ ಮರೆಯಾಯಿ ತಾದರೂ ಅದು ಅವನ ಮನಸ್ಸಿನಿಂದ ಮರೆಯಾಗಲಿಲ್ಲ. ಆದರೆ ಆ ವಿಷಯವನ್ನು ಹೇಳಿದರೆ ಆ ಮುದುಕಿ ವ್ಯಾಘಾ ಹೇಳಬಾಡುವಳಿಂದು ಅವನು ಏನೂ ಹೇಳಲಿಲ್ಲ. ಅವನು ಏನೂ ಹೇಳಿದರಲು, ಅವನು ಆ ಚಿತ್ರದ

ವಿನಯವನ್ನು ಮರೆತನೆಂದು ಆಮುದಕಿ ಭಾವಿಸಿದಳು. “ತೇಕೊ, ಮಗು” ಎಂದು ಅವನಿಗೆ ಬಿಸಿಬಿಸಿ ಗಂಜಿ ಕೊಟ್ಟಿರು.

ಆಲಿವರ್ ಆ ಗಂಜಿ ಕುಡಿಯುತ್ತಿದ್ದಾಗ ಬ್ರೌನೆಲ್ಲಿ ಒಳಕ್ಕೆ ಬಂದ. ತಾನು ಹಾಕಿಕೊಂಡಿದ್ದ ಕನ್ನಡಕವನ್ನು ಹಣೆಯ ಮೇಲಕ್ಕೆ ಸರಿಸಿ, ಆಲಿವರನನ್ನು ಚೆನ್ನಾಗಿ ದೃಷ್ಟಿಸಿ ನೋಡಿ, “ಏನು ಮಗು, ಹೇಗೆ ದ್ವಿಯೇ?” ಎಂದು ಪ್ರಶ್ನಿಸಿದನು.

“ಚೆನ್ನಾಗಿದ್ದೇನೆ, ಸ್ವಾಮಿ. ತಮ್ಮ ಆತೀವಾದ, ತಮ್ಮ ದಯೆ” ಎಂದು ಆಲಿವರ್ ವಿನಯದಿಂದ ಉತ್ತರ ಕೊಟ್ಟಿರು.

“ಚೇಗ ಹುಣಾರಾಗಬೇಕು, ಆಲಿವರ್. ಏನಾದರೂ ಆಹಾರ ತೆಗೆದುಕೊಳ್ಳತ್ತಿದ್ದೀಯೋ?”

“ಕುಗ ತಾನೆ ಗಂಜಿ ಕುಡಿದೆ.”

“ಇನ್ನೂ ಗಂಜಿಯೇ!” ಎಂದು ಬ್ರೌನೆಲ್ಲಿ ತಲೆ ಕೊಡಹುವಾಗ ಅವನ ಎದುರಿಗೆ ಗೋಡೆಯ ಮೇಲಿದ್ದ ಚಿತ್ರಪರ ಅವನ ಕಣ್ಣಗೆ ಬಿತ್ತು. ಒಡನೆಯೇ ಆಲಿವರನ ಮುಖ ನೋಡಿದ. ಅನಂತರ ಎರಡು ಮೂರು ಸುಲ ಆಲಿವರನ ಮುಖವನ್ನೂ ಆ ಚಿತ್ರಪಟಿದ ಮುಖವನ್ನೂ ಹೋಲಿಸಿ ನೋಡಿದ. ಒಂದು ಇನ್ನೊಂದರ ಅಚ್ಚು ಇದ್ದಹಾಗಿತ್ತು. ಅದೇ ಮೂಗು, ಅದೇ ಬಾಯಿ, ಅದೇ ಕಣ್ಣ, ಅದೇ ಕಿವಿ, ಅದೇ ತಲೆಯ ಹಾಟ. ಚಿತ್ರದ ಮುಖದ ಪ್ರತಿಗೆರಿಯೂ ಆಲಿವರನ ಮುಖದಲ್ಲಿ ಇಳಿದು ಬಂದ ಹಾಗಿತ್ತು. ಬ್ರೌನೆಲ್ಲಿ ತನ್ನ ಆಶ್ಚರ್ಯವನ್ನು ತಡೆಯಲಾರದೆ, “ಆಹಾ, ಇದು ಯಾರು?” ಎಂದು ಬೆಚ್ಚಿದ.

ಅವನು ಬೆಚ್ಚಿಕೊಂಡ ಬಿರುಸಿಗೆ ಆಲಿವರ್ ತಾನೂ ಅತಿಯಾಗಿ ಬೆಚ್ಚಿ, ಇನ್ನೂ ನಿಶ್ಚಯಿದ್ದರಿಂದ ತಡೆಯಲಾರದೆ, ಮೂಳೆ ಹೋದ.

ಆಲಿವರನಿಗೆ ಉಪಚಾರ ಮಾಡಿ ಎಚ್ಚರಿಸಿದರು. ಆನಂತರ ಅವನ ಎದುರಿಗೆ ಯಾರು ಮಾತನಾಡಬೇಕಾದರೂ ತುಂಬ ಎಚ್ಚರಿಕೆಯಾಂದಿರುತ್ತಿದ್ದರು.

### ಆಲಿವರನ ಸತ್ಯಪರಿಣ್ಯೆ

ಹೀಗೇ ಕೆಲವು ದಿನಗಳು ಕಳೆದ ಹಾಗೆಲ್ಲ ಆಲಿವರ್ಡ ಕೊಂಜಕೊಂಜ ವಾಗಿ ಚೇತರಿಸಿಕೊಂಡ. ಯಾರ ಸಹಾಯಪೂ ತಾನೇ ಇಲ್ಲದೆ ಎದ್ದು ನಿಂತು, ತನ್ನ ಬಟ್ಟೆಗಳನ್ನು ತಾನೇ ಹಾಕಿಕೊಳ್ಳುವಷ್ಟು ಅವನಿಗೆ ತ್ರಾಣ ಬಂತು. ಬ್ರೌನೆಲ್ಲಿ ಅವನಿಗೆ ಹೂಸ ಅಂಗಿ, ಪರಾಯಿ, ಪೋಃಪಿ, ಬೂಟೆನ್ನು ಗಳನ್ನು ಒದಗಿಸಿಕೊಟ್ಟಿ. ಆಲಿವರ್ಡ, ಆವನ ಅಪ್ಪಣಿ ಪಡೆದು, ತನ್ನ ಹಳೆಯ ಬಟ್ಟೆಗಳನ್ನು ತಾನು ಕಾಯಿತೆ ಮಲಗಾಡ್ಡಾಗ ತನ್ನ ಸೇವೆ ಮಾಡಿದ ದಾಸಿಗೆ ಕೊಟ್ಟಿಬಿಟ್ಟಿ. ಅವಕು ಅದನ್ನು ಹಳೆಯ ವಸ್ತುದಂಗಡಿಗೆ ಮಾರಿ ಸ್ವಲ್ಪಿ ಹಣ ಪಡೆದಕ್ಕು.

ಒಂದು ದಿನ ಆಲಿವರ್ಡ ಆ ಮನೆಯಲ್ಲಿದ್ದ ಮುದುಕೆಯ ಜೊತೆಯಲ್ಲಿ ಮಾತನಾಡುತ್ತ ಕುಳಿತಿರುವಾಗ, ಒಬ್ಬ ಸೇವಕ ಬಂದು, “ಏನೂ ಬೀರೆ ಕೆಲಸವಿಲ್ಲಿದ್ದರೆ, ಸೀನು ಬಂದು ಬ್ರೌನೆಲ್ಲಿ ವನ್ನು ಕಾಣಬೇಕಂತೆ” ಎಂದು ಆಲಿವರನನ್ನು ಕರೆದ.

ಆಲಿವರ್ಡ ಹೊರಡಲು ಎದ್ದೋಡನೆ ಆ ಮುದುಕಿ “ಒಂದು ಸ್ವಿಫ್ಟ ತಡೆ, ಮಗು. ಮುಖ ಕ್ರೈ ತೊಳೆದುಕೊ” ಎಂದು ಸೀರು ಕೊಟ್ಟಿ, ಅವನ ತರೆಯನ್ನು ಬಾಚಿ, ಜೊಕ್ಕಿಟಿಮಾಡಿ ಕ್ಷಮಿಸಿದಕ್ಕು.

ಬ್ರೌನೆಲ್ಲಿ ಒಳಗೆ ತನ್ನ ಪುಸ್ತಕ ಭಂಡಾರದಲ್ಲಿ ಏನೋ ಕೆಲವು ಪುಸ್ತಕಗಳನ್ನು ನೋಡುತ್ತಿದ್ದ. ಆಲಿವರ್ಡ ಅಲ್ಲಿಗೆ ಹೋದೊಡನೆಯೇ ಅವನು ಕುಚಿರುವು ಒಂದಕ್ಕೆ ತಳ್ಳಿ, ಮೇಲೆದ್ದು, ಆಲಿವರನನ್ನು ಮೇಜನ ಹತ್ತಿರ ಕರೆದು, ಕುಳಿತುಕೊಳ್ಳುವಂತೆ ಹೇಳಿದ.

ಅನಂತರ “ಕೇಳಿ, ಆಲಿವರ್, ಗಮನವಿಟ್ಟು ಕೇಳಿ. ಸನಗೂ ಸಿನಗೂ ಏನೂ ಮುಚ್ಚುಮರೆ ಬೇಡ. ನಾನು ಹೇಳುವುದನ್ನು ನೀನು ಅಥವಾದಿಕೊಳ್ಳಬ್ಲೀಯಂಬ ಭರವಸೆ ಸಹಗಿಂ” ಎಂದು ಮೃದುವಾಗಿ ಹೇಳತ್ತೊಡಗಿದ.

ತನ್ನನ್ನು ಎಲ್ಲಿ ಮನೆಯಂದ ಓಡಿಸಿಬಿಡುವರೋ, ಎಲ್ಲಿ ತಾನು ಪುನಃ ಬೀದಿಬೀದಿ ಅಲೆಯಬೇಕಾದಿತೋ ಎಂದು ಆಲಿವರ್ ಹೆದರಿ, “ನನ್ನನ್ನು ಬೀದಿಗೆ ಅಟ್ಟಿಬಿಡಬೇಡಿ. ನನ್ನನ್ನು ಇಲ್ಲಿಯೇ ಇರಿಸಿಕೊಳ್ಳಿ. ಇಲ್ಲಿಯೇ ಜವಾನನಾಗಿ ಬೇಕಾದರೆ ಕೆಲಸ ವಾಡುತ್ತೇನೆ. ತಬ್ಬಿಲಿಯನ್ನು ತಕ್ಕಿಬಿಡಬೇಡಿ” ಎಂದು ಗೋಗರೆದು ಬೇಡಿಕೊಂಡನು.

ಬ್ರಾಹ್ಮಣ ಅವನ ಬೇಡಿಕೆಗೆ ಕರಗಿ, “ಹೆಡರಬೇಡ, ಮಗು. ನೀನು ಸರಿಯಾಗಿ ನಡೆದುಕೊಳ್ಳುವವರೆಗೂ ಸಿನ್ನನ್ನು ದೊರೂದುವ ಆಲೋಚನೆ ನಮಗೂ ಇಲ್ಲ” ಎಂದನು.

“ನೀವು ಹೇಳಿದ ಹಾಗೆ ಕೇಳಿಕೊಂಡಿರುತ್ತೇನೆ” ಎಂದು ಆಲಿವರ್ ಕ್ಷೇಮಗಾದು ಪ್ರಾರ್ಥಿಸಿದ.

“ಒಳ್ಳಿಯದು, ಆಲಿವರ್. ಆದರೆ ಒಂದು ವಾತು: ಗಮನಪಿಟ್ಟು ಕೇಳಿ. ಇದಕ್ಕೆ ಮೊದಲು ಕೆಲಸು ಸಲ ನಾನು ಕೆಲವರಿಗೆ ಉಕ್ಕಾರೆ ಮಾಡಬೇಕೆಂದು ಯಶ್ವಿಸಿದರೆ, ಅವರು ನನ್ನ ನಂಬಿಕೆಗೆ ದ್ಯುರ್ಬಳಿಕೆ ವಾಡಿದ್ದಾರೆ. ಆದರೆ ಸಿನ್ನನ್ನು ನೋಡಿವರೆ ನೀನು ಹಾಗೆ ಮೋಸ ವಾಡುವುದಿಲ್ಲ ಎನ್ನಿಸುತ್ತೇದೆ. ನೀನು ತಬ್ಬಿಲಿಯಂದು ಹೇಳುತ್ತೀ. ನಾನೂ ಹತ್ತು ಕಡೆ ವಿಚಾರಿಸಿ, ನೀನು ನಿಜವಾಗಿಯೂ ಆನಾಥಸೆಂದು ಕೇಳಿ ತಳಿದಿದ್ದೇನೆ. ನೋಡು, ಆಲಿವರ್. ಸೀನು ಎಲ್ಲಿಂದ ಬಂಚೆ, ಸಿನ್ನನ್ನು ಯಾರು ಬೆಳ್ಳಿಸಿದರು, ನೀನು ಈ ಕಳ್ಳರ ಜೊತೆಗೆ ಹೇಗೆ ಬಿಡ್ಡಿ—ಇದನ್ನೆಲ್ಲ ಮುಚ್ಚುವರೆಯಿಲ್ಲದೆ ಇದ್ದುದು ಇಡ್ಡಹಾಗೆ ಹೇಳಿ. ನೀನು ಕ್ಷೇಮ ಚಿಂತನೆಯ ಭಾರ ನನಗಿರಲಿ” ಎಂದು ಅಭಯ ಹೇಳಿದ, ಬ್ರಾಹ್ಮಣ.

ಆಲಿವರ್ ತನಗೆ ಇಷ್ಟಾವರೂ ಆಸರೆ ಸಿಕ್ಕಿತಲ್ಲಾ ಎಂಬ ಸಂಶೋಧನೆಯ ದಿಂದ ಬಿಕ್ಕಬಿಕ್ಕ ಅಳುತ್ತಾ ತನ್ನ ಪ್ರತ್ಯಾಂತವನ್ನು ಅವನಿಗೆ ತಿಳಿಸಬೇಕೆಂದು ತೊಡಗುವಷ್ಟರಲ್ಲಿ ಮನೆಯು ದಾಸಿ ಬಂದು, “ಗ್ರಹಾವಿಗ್ರಾಮಕಾಶಯರು ನಿಮ್ಮನ್ನು ಕಾಣಬಯಸುತ್ತಾರೆ” ಎಂದು.

“ಮೇಲಕ್ಕೆ ಹತ್ತಿ ಬರುತ್ತಿದ್ದಾನೆ ತಾನೆ?”

“ಬರುತ್ತಿದ್ದಾರೆ, ಸ್ವಾಮಿ. ಮನೆಯಲ್ಲಿ ಏನಾದರೂ ತಿಂಡಿ ಇದೆಯೆ, ಎಂದರು. ಇದೆ, ಎಂದೆ. ಹಾಗಾದರೆ ಪೀಠ ಕುಡಿಯುವುದಕ್ಕೆ ಬರುತ್ತೇನೆ, ಎಂದರು” ಎಂದು ಆ ದಾಸಿ ಹೇಳಿದ್ದು.

ಅವಳ ಮಾತು ಕೇಳಿ ಬ್ರೌನ್‌ಲೈಗೆ ನಗು ಬಂತು. “ಆಲಿವರ್, ಈಗ ಬರುವವನು ನನ್ನ ಹಳೆಯ ಸ್ನೇಹಿತ, ಗ್ರಹಾವಿಗ್ರಾಮ ಎಂದು ಅವನ ಹೆಸರು. ಮಾತು ಸ್ವಲ್ಪ ಒರಟು, ಆದರೆ ಮನಸ್ಸು ಚಿನ್ನ” ಎಂದ.

ಬ್ರೌನ್‌ಲೈ ಹೀಗೆ ಹೇಳುತ್ತಿರುವಾಗಲೇ ಗ್ರಹಾವಿಗ್ರಾಮ ಕೋಣೆಯೊಳಕ್ಕೆ ಬಂದ. ಶರೀರ ಸ್ವಲ್ಪ ಸೂಖಲ. ಒಂದು ಕಾಲು ಕುಂಟು, ದವ್ವ ದೊಳ್ಳಿಯೂರಿಕೊಂಡು ಬಂದ. ಅವನು ಯಾರೆನ್ನಾದರೂ ಮಾತನಾಡಿಸುವಾಗ ತಲೆಯನ್ನು ಕೊಂಕಿಸಿ, ಕಡೆಗಳ್ಲಿಸ್ವಾದ ನೋಡುವುದನ್ನು ಕಂಡರೆ ಗಳಿಯ ಜ್ಞಾಪಕವಾಗುತ್ತಿತ್ತೆ.

ಅವನು ತಾನು ಕ್ಕೆಯಲ್ಲಿ ಹಿಡಿದಿದ್ದ ಒಂದು ಕಿತ್ತಿಳಿಹಣ್ಣಿನ ಸಿಪ್ಪೆಯ ಚೂರನ್ನು ತಂದು, ಬ್ರೌನ್‌ಲೈ ವಿನ ಮೂತಯ ಮುಂದೆ ಹಿಡಿದು “ಇದೇನು, ನೋಡಿದೆಯ? ಸ್ನೇಹಿತನನ್ನು ನೋಡಿಕೊಂಡು ಹೋಗೋಣವೆಂದು ಬಂದರೆ, ಈ ಹಾಳು ಚೂರನ್ನು ನೋಡಿಕೇಕೆ. ಹೀಂದೆ ಇಂಥದೇ ಒಂದು ಚೂರಿನ ಮೇಲೆ ಕಾಲಿಟ್ಟು ಜಾರಿ ಹೀಗೆ ಕುಂಭಾಯಿತು. ಎಂದಾದರೂ ಇಂಥದೇ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ನನ್ನ ಜೀವನೇ ಹೋಗುತ್ತದೆ. ನನಗೆ ಗೊತ್ತು. ಈ ನನ್ನ ಮಾತು ಸುಖಾದರೆ, ನನ್ನನ್ನು ಕೊಂಡು

ತಿಂಡಾಣೆ” ಎಂದು ತನ್ನ ದೊಕ್ಕೆಯಿಂದ ಸೇಲವನ್ನು ಕುಟ್ಟುತ್ತಾ ಕೂಗಾಡಿದ.

ಹಾಗೆ ಕೂಗಾಡುವಾಗ ಆಲಿವರ್ ಅವನ ಕಣ್ಣಿಗೆ ಗೋಚರವಾದ. “ಇದು ಯಾರಿದು?” ಎಂದು ಗ್ರಹಾವಿಗ್ರಾ ಕೇಳಿದ.

“ಅದೇ, ನಿನಗೆ ಹೇಳುತ್ತಿರಲಿಲ್ಲವೇ? ಇವನೇ ನಮ್ಮ ಆಲಿವರ್” ಎಂದ, ಬ್ರೌನ್‌ನೆಲ್ಲಿ.

ಆಲಿವರ್ ಗ್ರಹಾವಿಗ್ರಾಗೆ ನಮ್ಮಸ್ಥಾರ ವಾಡಿದ.

“ಯಾರು? ಇವನೇ? ಜ್ಞರ ಬಂದ ಹುಡುಗ?” ಎಂದು ಗ್ರಹಾವಿಗ್ರಾ ಜ್ಞರ ತನಗೇನಾದರೂ ಅಂಟೀತೆಂದು ಭಯದಿಂದ ಹಿಮ್ಮೆಟ್ಟಿದ. ಆದರೆ ಒಡನೆಯೇ ಏನ್‌ಹೋ ತೋಚಿ, ತನ್ನ ಕೈಯಲ್ಲಿದ್ದ ಹಣ್ಣಿನ ಸಿಪ್ಪೆ ಯನ್ನು ಮುಂದೆ ಚಾಚಿ, “ಆಹಾ, ಈಗ ಗೋತ್ತಾಯಿತು! ಈ ಸಿಪ್ಪೆಯು ಒಳಗಿದ್ದ ಹಣ್ಣಿನ್ನು ತಿಂದು, ಸಿಪ್ಪೆಯನ್ನು ಬಿಸುಬಿವನು ಇವನೇ! ಈ ಮಾತು ಸುಖ್ಯಾದರೆ, ನನ್ನನ್ನು ಕೊಂಡು ತಿಂಡಾಣೆ!” ಎಂದನು.

ಬ್ರೌನ್‌ನೆಲ್ಲಿ “ಭೇಟಿ! ಅವನಿಗೆ ಕಿತ್ತಿ ಹೆಣ್ಣು ಇನ್ನೂ ಕೊಟ್ಟೇ ಇಲ್ಲ. ಯಾರು ತಿಂದು ಎಸೆದದ್ದೋ ವಿಚಾರಿಸೋಣ ಬಾ. ವಾಪ, ಈಗತಾನೆ ಜ್ಞರದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಬಾ, ಇವನನ್ನು ವಾತಾಡಿಸು” ಎಂದು ಗ್ರಹಾವಿಗ್ರಾನ್ನು ಸಂತೃಪ್ತಿಸಿದ.

ಗ್ರಹಾವಿಗ್ರಾ ತನ್ನ ದೊಕ್ಕೆಯನ್ನು ಹಿಡಿದುಕೊಂಡೇ ಬಂದು ಕುಚೀರು ಮೇಲೆ ಕುಳಿಪುಕೊಂಡ. ಜೇಬಿನಿಂದ ಕನ್ನಡಕವನ್ನು ತೆಗೆದು, ಒರಸಿ, ಮೂಗಿನ ಮೇಲಿಟ್ಟುಕೊಂಡು ಆಲಿವರನ್ನು ಕುರಿತು ನೋಡಿದ.

“ಇವನೇಯೋ ಹುಡುಗ?” ಎಂದೆ.

“ಹೋದು, ಇವನೇ” ಎಂದ, ಬ್ರೌನ್‌ನೆಲ್ಲಿ.

“ಹೇಗಿದ್ದೀರ್ಯೋ, ಹುಡುಗ?” ಎಂದು ಗ್ರಹಾವಿಗ್ರಾ ಕೇಳಿದ.

ಆಲಿವರ್ ಅವನ ದೃಷ್ಟಿಯನ್ನು ತಾಳಲಾರದೆ ಚೆನರಿ ವಣಿಗೀನೆ ನಾಗಿ “ತಮ್ಮ ದಯೆಯಿಂದ ಚೆನ್ನಾಗಿದ್ದೇನೆ” ಎಂದ.

ಅಪ್ಪರಲ್ಲಿ ಬ್ರಾಹ್ಮಣ “ಆಲಿವರ್, ಕೇಳಿಗೆ ಯೋಗಿ, ಟೀ ತರಬಹುದು ಎಂದು ಹೇಳು” ಎಂದ, ಆಲಿವರ್ ಅಪ್ಪರ ಸೆನ ಸಿಕ್ಕಿಸ್ತೇ ಸಾಕು ಎಂದು ಸಂತೋಷದಿಂದ ಕೇಳಿಗೆ ಇಳಿದುಹೊಂದ.

ಆಲಿವರ್ ಮರೆಯಾದ ಮೇಲೆ ಬ್ರಾಹ್ಮಣ “ಹಡುಗ ಸುಟಿಯಾಗಿ ಧ್ವನಿ, ಅಲ್ಲವೇ?” ಎಂದು ಗ್ರಿಮ್‌ವಿಗ್‌ನನ್ನು ಕೇಳಿದ.

“ನನಗೇನು ಗೊತ್ತು?” ಎಂದು ಗ್ರಿಮ್‌ವಿಗ್‌ ಸಾಧುಕಿದ.

“ನನಗೇನು ಗೊತ್ತು ಎಂದರೆ ಏನಘರ್? ”

“ಏನಘರ್? ನನಗೇನು ಗೊತ್ತು. ಎಲ್ಲಾ ಮುದುಗರ ಯೋಗ್ಯ ತೆಯೂ ಒಂದೇ.”

ಅಪ್ಪರ ವೇಳಿಗೆ ಹೀರೆ ಬಂತು. ಟೀ ಚೊತೆಗೆ ತಿಂಡಿತಿಸಿಸೂ ಬಂತು. ತಿಸಿಸು ಚೆನ್ನಾಗಿತ್ತು, ಟೀ ಚೆನ್ನಾಗಿತ್ತು. ಗ್ರಿಮ್‌ವಿಗ್‌ನ ಸಿದುಕು ಸ್ಥಳ ರಾಂತವಾಯಿತು. ಅವರ ಚೊತೆಯಳ್ಳೀ ಟೀ ಕುಡಿಯಲು ಕುಲಿತು ಕೊಂಡಿದ್ದ ಆಲಿವರನಿಗೆ ಅವನ ಸಿದುಕು ಕಡಿಮೆಯಾದುದನ್ನು ಕಂಡು ಕೊಂಚ ಫೈರ್ಪ್ರೈ ಬಂತು.

ಟೀ ಕುಡಿದ ಮೇಲೆ, ಗ್ರಿಮ್‌ವಿಗ್‌ ಆಲಿವರನ ಕಡಿಗೆ ಬಂದು ಕ್ಷೂರ ದೃಷ್ಟಿ ಬೀರಿ, ಬ್ರಾಹ್ಮಣವನ್ನು ಕುರಿತು “ಆಲಿವರನ ಸಾಹಸಕ್ಕಿರ್ತೆಗಳ ಸಂಪೂರ್ಣ ಸತ್ಯಕಥೆಯನ್ನು ಯಾವಾಗ ಕೇಳಬೇಕೆಂದಿದ್ದೀಯೆ?” ಎಂದು ಕೆಳಿಕಿದ.

“ನಾಳೆ ಬೇಳಗ್ಗೆ. ಬೇರೆ ಯಾರೂ ಇಲ್ಲದೆ ನಾನೂ ಅವನೂ ಇಬ್ಬರೇ ಇರುವಾಗ. ಮಗು, ಆಲಿವರ್! ನಾಳೆ ಬೇಳಗ್ಗೆ ಹತ್ತು ಗಂಟೆಯ ವೇಳಿಗೆ ಬಂದು ನನ್ನನ್ನು ಕಾಣು. ಮರೆಯಬೇಡ” ಎಂದ ಬ್ರಾಹ್ಮಣ.

“ನೀನೆಲ್ಲಿ ಬರುತ್ತೀರೆಯೆ, ಕಳ್ಳಿ!” ಎನ್ನುವ ಹಾಗೆ ಗ್ರಿಮ್‌ವಿಗ್-

ಆಲಿವರನ್ನು ದುರುಗುಟ್ಟಿ ಸೇರಿಡಿದ. ಆಲಿವರ್ ಅವನ ದೃಷ್ಟಿಯಿಂದ ಭಾಗ್ಯಂತನಾಗಿ, “ನಾಳೆ ಬಿಂಡಿತ ಬರುತ್ತೇನೆ” ಎಂದು ತೊದಲುತ್ತ ಹೇಳಿದ.

“ಅವನೆಲ್ಲಿ ನಾಳೆ ಬರುತ್ತಾನೆ? ರುಧ್ರ ಸುಳ್ಳು. ಅವನು ಹೆದರುತ್ತ ತೊದಲುತ್ತ ವಾತನಾಡಿದ್ದು ಸೋಡಲಿಖಿತೆ? ನಿಜ ಹೇಳುವವನಿಗೆ ಹೆದರಿಕೆ ಏಕೆ?” ಎಂದು ಗ್ರಿಮ್‌ವಿಗ್ ತನ್ನ ದೊಣ್ಣಿಯಿಂದ ಮೇಚು ಕಟ್ಟಿದ. ಆಲಿವರನ್ನು ತಿಂಪಬಿಡುವಂತೆ ಸೋಡುತ್ತ “ಹುಣಾರ್, ಬ್ರೌನೆಲ್ಲಿ. ಈ ದುಡುಗ ನಿನಗೆ ಬಿಂಡಿತ ಮೋನೆ ವಾಡುತ್ತಾನೆ” ಎಂದ.

“ಅವನು ಮೋನೆ ವಾಡಿದರೆ ಸನ್ನ ಕಣ್ಣಾಣೆ” ಎಂದು ಬ್ರೌನೆಲ್ಲಿ ಸ್ತುಪ್ಪಿ ಅಗ್ರಿದಿಂದ ಹೇಳಿದ.

“ಅವನು ಮೋನೆ ವಾಡಿದ್ದರೆ ಸನ್ನಸನ್ನ ಕೊಂಡು ತಿಂಡಾಣೆ” ಎಂದು ಗ್ರಿಮ್‌ವಿಗ್ ಇನ್ನೂ ಅಗ್ರಿದಿಂದ ಕೂಗಿದ.

“ಸೋಡೋಣ. ನಾಳೆಯಾಗಲಿ, ಸೋಡೋಣ” ಎಂದು ಬ್ರೌನೆಲ್ಲಿ ತನ್ನ ಸಿಟ್ಟಿನ್ನು ಅಡಗಿಸಿಕೊಂಡು ಹೇಳಿದ.

“ಸೋಡೋಣ. ಸೋಡೋಣ” ಎಂದು ಗ್ರಿಮ್‌ವಿಗ್ ಅವನನ್ನು ಕೆಳಕುವಂತೆ ವಾತನಾಡಿದ.

ಮುಂದೆ ಅವರ ವಾತು ಹೇಗೆ ಬೆಳೆಯುತ್ತಿತ್ತೊಂದೀ. ಆ ನೇಳಿಗೆ ಆ ಮನೆಕೆಲಸದ ಅಜ್ಞ ಮೇಲೆ ಬಂದು, “ಈ ದಿನ ಬೆಳಗ್ಗೆ ನೀವು ಯಾವುದೋ ಪುಸ್ತಕ ಕೊಂಡುಕೊಂಡಿರಂತಿಲ್ಲ. ಆ ಅಂಗಡಿಯ ಹುಡುಗ ಈ ಪುಸ್ತಕದ ಕಟ್ಟಿ ತಂದುಕೊಟ್ಟ” ಎಂದು ಒಂದು ಪುಸ್ತಕದ ಕಟ್ಟಿನ್ನು ಬ್ರೌನೆಲ್ಲಿ ಕೈಗೆ ಕೊಟ್ಟಿಉ.

ಬ್ರೌನೆಲ್ಲಿ “ಆ ಹುಡುಗನನ್ನು ಸ್ವಲ್ಪ ಸಲ್ಲಿಹೇಳು. ಅವನ ಅಂಗಡಿಗೆ ಒಂದು ವಾತು ಹೇಳಿಕಳುಹಿಸಬೇಕಾಗಿತ್ತು” ಎಂದ.

“ಅಯ್ಯೋ, ಆ ಹುಡುಗ ಅಗಶೇ ಹೊರಟ್ಟಿಹೊಡನ್ನಲ್ಲ” ಎಂದಳು ಮುದುಕಿ.

“ಹೊರಟ್ಟಿಹೊಡನೆ! ಭೀ, ಇನ್ನು ನಾಳೆಯವರೆಗೆ ಕಾದಿರಬೇಕು” ಎಂದು ಬ್ರಾಹ್ಮಣ ಅವಿಷಯದ ಪಟ್ಟಿ ಕೊಂಡುವನ್ನು ನೋಡಿ, ಗ್ರಿಮ್ಮಾವಿಗ್ “ಅದಕ್ಕೆ ಏಕೆ ಇಷ್ಟು ಚಿಂತಿ? ನಿನ್ನ ನಂಬಿಕೆಯ ಹುಡುಗ ಆಲಿವರ್ ಇದ್ದಾನ್ನಲ್ಲ. ಅವನನ್ನು ಏಕೆ ಕಳುಹಿಸಬಾರದು?” ಎಂದು ಕೆಣಕುವಂತೆ ಮಾತನಾಡಿದ.

“ಏನು ಕೆಲಸ ಎಂಬುದನ್ನು ಹೇಳಿದರೆ ನಾನೇ ವಾಡಿಕೊಂಡು ಬರುತ್ತೇನೆ. ಬೇಗ ವಾಡಿಕೊಂಡು ಬರುತ್ತೇನೆ” ಎಂದು ಆಲಿವರ್ ಎದ್ದ.

ಗ್ರಿಮ್ಮಾವಿಗ್ಗನ ಕೆಣಕು ಮಾತನ್ನೂ ಆಲಿವರನ ಆತುರವನ್ನೂ ನೋಡಿ, ಬ್ರಾಹ್ಮಣ “ನೀನೇ ಹೋಗುವೆಯಂತೆ, ಮಗು. ಹೆಚ್ಚೇನೂ ಕೆಲಸವಿಲ್ಲ. ನೇನ್ನೆ ತಂದ ಕೆಲವು ಪುಸ್ತಕಗಳನ್ನು ಆ ಅಂಗಡಿಗೆ ಹಿಂದಿರುಗಿಸಿ ಕೊಡಬೇಕಾಗತ್ತು. ಪುಸ್ತಕಗಳು ಅಲ್ಲಿ ಆ ಮೇಡಿನ ಮೇಲಿನೆ. ತೆಗೆದು ಕೊಂಡು ಬಾ” ಎಂದ.

ಆಲಿವರ್, ತನ್ನ ಕೈತಜ್ಞತೆಯನ್ನು ಹೋರಿಸುವ ಅವಕಾಶ ಪುಂಟಾಯಿತಲ್ಲಾ ಎಂದು ಸಂಭರಮಂದಿಂದ ಹೋಗಿ ಪುಸ್ತಕಗಳನ್ನು ತಂದುಕೊಟ್ಟು.

ಬ್ರಾಹ್ಮಣ ಆ ಪುಸ್ತಕಗಳನ್ನು ಪರಿಶೀಲಿಸಿ ಆಲಿವರನ ಕೈಯಲ್ಲಿಟ್ಟು, ಗ್ರಿಮ್ಮಾವಿಗ್ಗನ ಮುಖವನ್ನೇ ನೋಡುತ್ತ ಜೀಬಿನಿಂದ ಒಂದು ಪದು ಪಾಂಡಿನ ನೋಟನ್ನು ತೆಗೆದು, ಅದನ್ನೂ ಆಲಿವರನ ಕೈಯಲ್ಲಿಟ್ಟು, “ನೋಡು, ಮಗು. ಈ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಆ ಅಂಗಡಿಗೆ ಕೊಡಬೇಕು. ಅಂಗಡಿಯವನಿಗೆ ನಾನು ನಾಲ್ಕುವರೆ ಪಾಂದು ಕೊಡಬೇಕಾಗಿದೆ. ಈ ಪದು ಪಾಂದು ಅವನಿಗೆ ಕೊಟ್ಟು, ಉಳಿದ ಹತ್ತು ಷಿಲ್ಲಿಂಗ್ ಹಿಂದಕ್ಕೆ ತಾ” ಎಂದ.

ಅಲಿವರ್ ಪ್ರಸ್ತುತಿಗಳನ್ನು ಕೆಂಕುಳಲ್ಲಿ ಸಿಕ್ಕಿಸಿಕೊಂಡು, ಏದು ಹೊಂಡು ನೋಟಿನ್ನು ಬಳಿಕೆಯಲ್ಲಿ ಭದ್ರವಾಗಿ ಇರಿಸಿಕೊಂಡು, “ಇದೋ, ಈಗ ಹತ್ತೀ ನಿಮಿಷಗಳಲ್ಲಿ ಓಡಿಬಂದೆ” ಎಂದು ಹೇಳಿ ಹೊರಟ್. ಮುದುಕಿ ಅವನ ಜೊತೆಯಲ್ಲಿಯೇ ಬಾಗಿಲವರೆಗೂ ಹೋಗಿ, “ಹೀಗೆಹೀಗೆ ಹೋಗಬೇಕು, ಇಂಥಿಂಥ ಕಡೆ ತಿರುಗಬೇಕು” ಎಂದು ಆ ಪ್ರಸ್ತುತಿದಂಗಡಿಗೆ ಹೋಗಲು ಅತಿ ಹತ್ತಿರವಾದ ದಾರಿ ಯಾವುದೆಂಬುದನ್ನು ತಿಳಿಸಿ ಕಳುಹಿಸಿದಳು.

ಅಲಿವರ್ ಕಣ್ಣರೆಯಾಗುವವರೆಗೂ ಆ ಮುದುಕಿ ಅವನನ್ನೇ ಆಕ್ಷರೀಯಂದ ನೋಡುತ್ತೇ ಸಿಂತಿದ್ದಳು. ಅಲಿವರ್ ಕೂಡ ಆ ರಸ್ತೆಯ ಮೂಲೆ ಯನ್ನು ಬಳಸುವಾಗ ಹಿಂದಿರುಗಿ ನೋಡಿ ಮುದುಕಿಯ ಕಡೆಗೆ ಕೈಬಿಳಿಸಿ ಕರೆದು, ಕಣ್ಣರೆಯಾದ. ಮುದುಕಿ ಅವನು ಮುಂದೆ ಎಷ್ಟುಹೊತ್ತಿಗೆ ಬಂದಾನೋ ಎಂದು ಆತಂಕಪಡುತ್ತಾ ನುಸೆಯೋಳಕ್ಕೆ ಬಂದಳು.

ಸ್ವಲ್ಪ ಹೊತ್ತಾಯಿತು. ಬ್ರೌನೆಲ್ಲ ತನ್ನ ಗದಿಯಾರವನ್ನು ತೆಗೆದು, ಮೇಜಿನ ಮೇಲಿಟ್ಟು, “ಅಲಿವರ್ ಹೋಗಿ ಎರಡು ನಿಮಿಷವಾಯಿತು. ಅವನು ಎಷ್ಟೇ ನಿದಾನವಾಗಿ ಹೋದರೂ ಇನ್ನು ಇಪ್ಪತ್ತು ನಿಮಿಷಗಳಲ್ಲಿ ಬಂದೇ ಬರಬೇಕು. ನೋಡೋಣ” ಎಂದನು.

ಗ್ರಿಮ್‌ವಿಗ್ ಮುಖ ಸಿಂಡರಿಸಿಕೊಂಡು, “ಇ, ಅವನು ಬರುತ್ತಾ ನೆಂದು ಇನ್ನೂ ನಂಬಿದ್ದೀಯ?” ಎಂದ.

ಬ್ರೌನೆಲ್ಲ ನಸುನಗುತ್ತಾ “ಏಕೆ, ಇನಗೆ ನಂಬಿಕೆಯಿಲ್ಲವೇ?” ಎಂದ.

ಯಾರು ಏನು ಹೇಳಿದರೂ ಅದಕ್ಕೆ ಪ್ರತಿ ಹೇಳುವುದು ಗ್ರಿಮ್‌ವಿಗ್ನ ಹುಟ್ಟಿಗುಣ. ಆದ್ದರಿಂದಲೇ ಬ್ರೌನೆಲ್ಲವಿನ ನಸುನಗುವನ್ನು ಕಂಡು ಅವನಿಗೆ ಕೆರಳಿತು. ಕೆರಳಿದೊಡನೆ ಮುಷ್ಟಿಯಂದ ಮೇಜನ್ನು ಗುಡ್ಡತ್ತ, “ನೀನು ಏನೇ ಹೇಳಿದರೂ ನನಗೆ ನಂಬಿಕೆ ಸ್ವಲ್ಪವೂ ಇಲ್ಲ.”

ಬೀದಿಯ ಭಿಕಾರಿಯನ್ನು ತಂದು ವೈಶುಂಬ ಹೊಸ ಬಟ್ಟೆ ಕೊಟ್ಟಿದ್ದೀರೆ. ಅವನ ಕಂಕುಳಲ್ಲಿ ಅತ್ಯಂತು ವಾದ ನಾಲ್ಕುರು ಪುಸ್ತಕಗಳಿವೆ. ಸಾಲದು ದಕ್ಕೆ ಅವನ ಅಂಗಿಯ ಒಳಜೇಬಿನಲ್ಲಿ ನಿಮ ವೌಂಡಿನ ನೋಟು ಸಿಕ್ಕಿ ಕೊಂಡಿದೆ. ಇಂಥ ಅಪ್ರೋವ್‌ವಾದ ಸಂಖತ್ತು ದೊರಕಿರುವಾಗ, ಅವನು ಏಕೆ ಇಲ್ಲಿಗೆ ತಿರುಗಿ ಬಂದಾನು? ನಿನಗೆ ಮೋಸ ವಾಡಿ, ಪುನಃ ತನ್ನ ಕಳ್ಳು ಕೊಂಡೆಗೇ ಸೇರುತ್ತಾನೆ. ನಾನು ಹೇಳಿದ ವಾತು ಸುಳಾದರೆ, ಬ್ರೈನೆಲ್ಲ, ನನ್ನನ್ನು ಕೊಂಡು ತಿಂದಾನೆ” ಎಂದ.

ಬ್ರೈನೆಲ್ಲ ಏನೂ ವಾತನಾಡಲ್ಲಿ. ಅವನ ಮುಖದಲ್ಲಿ ಕೊಂಚೆ ಕೊಂಚೆವಾಗಿ ಚಿಂತೆ ಸುಳಿಯತ್ತೊಡಗಿತು. ಇಷ್ಟತ್ತು ಸಿಮಿವಾಯಿತು, ಅರ್ಥಗಂಟೆಯಾಯಿತು, ಒಂದೆರಡು ಗಂಟೆಗಳೂ ಆದಷ್ಟು. ಬರುಬರುತ್ತ ಕತ್ತಲಾಯಿತು, ಸಂಚೆಯಾಯಿತು, ರಾತ್ರೆಯಾಯಿತು. ಸ್ನೇಹಿತರಿಬ್ಬರೂ ಮೂನವಾಗಿ ಏನೂ ವಾತನಾಡದೆ ನಡುವೆಯಿವ್ವೆ ಗಡಿವಾರವನ್ನೇ ನೋಡುತ್ತ ಕುಳಿತಿದ್ದರು.

### ಆಲಿವರ್ ಏನಾದ?

ಈ ನಡುವೆ, ಆ ದಿನ ಆಲಿವರನನ್ನು ಬೀದಿಯ ಜನಗಳ ಬೀಟೆಗೆ ಒಪ್ಪಿಸಿ, ತಾವು ವಾತ್ರ ತಲೆತಪ್ಪಿಸಿಕೊಂಡು ಓಡಿಹೋದ ಕಳ್ಳುಕೊರಮಂಹೂ ಚಾಲೀಂಯೂ ಫ್ಯಾಗಿಸ್ತಿಗೆ ಬಂದು ಆಲಿವರನು ಸಿಕ್ಕಿಬಿದ್ದದನ್ನು ವರದಿ ಒಪ್ಪಿಸಿದರು.

ಫ್ಯಾಗಿನ್ ಆವರ ಮೇಲೆ ರೇಗಿದ, ಕೂಗಾಡಿದ. ಆವರನ್ನು ಬೈದ. ಏನು ವಾಡಿದರೇನು? ಆಲಿವರ್ ಯಾರಿಗೆ ಏನು ಹೇಳಿಬಿಡುತ್ತಾನೋ ಎಂದು ಭಯದಿಂದ ಕರಗಿ ನೀರಾಗಿ ಹೊದ.

“ಹೇಗಾದರೂ ಮೂಡಿ, ಏನಾದರೂ ಮೂಡಿ, ಆ ಹುಡುಗನನ್ನು ಹಿಡಿದುಕೊಂಡು ಬರಬೇಕು. ಅವನಿಗೆ ನಮ್ಮ ರಹಸ್ಯವೆಲ್ಲ ತಿಳಿದು

ಮೋಗಿದೆ. ಅವನು ಯಾರಿಗಾದರೂ ಏನಾವರೂ ಬಾಯಿಜಿಟ್ಟಿರೆ ನಮಗೆ ತುಂಬ ಅಪಾಯು” ಎಂದು ಘೃಗಿನ್ ಗೋಕ್ರಾಡಿದ.

ಅಂದಿನಿಂದ ಕೊರಮನೂ ಚಾಲ್‌ಯೂ ಅಲಿವರನ ಗತಿ ಏನಾಯಿ ತೆಂದು ಹೋಡಿಸಲು ತೊಡಗಿದರು. ತುಂಬ ಎಚ್ಚೆರಿಕೆಯಿಂದ ಅವರನ್ನೂ ಇವರನ್ನೂ ವಿಚಾರಿಸಿ, ಅಲಿವರ್ ಬ್ರೌನ್‌ನ್ನು ಮನೆಯಲ್ಲಿ ಆರ್ಥಿಕ ಪಡೆಯು ಶ್ರೀದ್ವದನ್ನು ಪತ್ರೀವಾಡಿದರು. ಆ ಸುಧಿಯನ್ನು ತಂದು ಘೃಗಿನ್‌ನು ತಿಳಿಸಿದರು.

ಘೃಗಿನ್ ತನ್ನ ಕಳ್ಳರ ಕೂಟಿಕ್ಕೆ ಸೇರಿದ ನ್ಯಾನ್‌ನ ಎಂಬ ದೇಶ್ಯನ್ನು ಕರೆದು, ಅವಳಿಗೆ ಅಲಿವರನ ವೃತ್ತಾಂತವನ್ನು ತಿಳಿಸಿ, “ನೋಡು, ನ್ಯಾನ್‌ನು, ಅವನನ್ನು ಪುನಃ ಇಲ್ಲಿಗೆ ಎಳೆದುಕೊಂಡು ಬರಬೇಕು. ಆ ಕೆಲಸಕ್ಕೆ ಅಮೃತರಿಚಯವಿಲ್ಲವವರೇ. ಆಗಬೇಕು. ಆದ್ದರಿಂದ ನೀನು ಮೋಗಿ, ಆ ಬ್ರೌನ್‌ನ್ನು ಮನೆಯ ಹತ್ತಿರ ಸುಳಿಂಧುತ್ವದ್ವಾರಾ ಹಂಡುಗ ಏನಾದರೂ ಕಣ್ಣಿಗೆ ಬಿದ್ದರೆ, ಯಾವುದಾದರೂ ಉಪಾಯದಿಂದ ಅವನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದನು.

ನಾನ್‌ನು, ಹಾಗೇ ಆಗಲೆಂದು ಹೋಗಿ, ಅನೇಕ ದಿನ ಆ ಮನೆಯ ಬೀದಿಯಲ್ಲಿ ಹೊಂಚುಕಾಯುತ್ತಿದ್ದಳು.

ಇತ್ತೆ ಅಲಿವರ್ ಕುರುಳಲ್ಲಿ ಪ್ರಸ್ತುಕವನ್ನು ಭವ್ಯವಾಗಿ ಸಿಕ್ಕಿಸಿ ಕೊಂಡು, ಸಂತೋಷದಿಂದ ಹೆಚ್ಚೆ ಹಾಕುತ್ತಾ ಹೋಗುತ್ತಿದ್ದ. ಹೋಗುತ್ತ ಹಾಗೆಯೇ ತಾನು ಹಿಂದೆ ಇದ್ದ ದರಿದ್ರಾವಸ್ಥೆಯನ್ನೂ ಈಗ ಅನುಭವಸು ತ್ವರಿತ ಸುಖವನ್ನೂ ಹೋಗಿಸಿ ನೋಡಿಕೊಂಡು ತೈಸಿಯಿಂದ ಉಸಿರೆಳಿದ. ಹಾಗೇ ಅವನಿಗೆ ತಾನು ಹಿಂದೆ ಹಳ್ಳಿಯಲ್ಲಿ ಬಿಟ್ಟುಬಂದ ತನ್ನ ಸ್ನೇಹಿತ ದಿಕ್ಕನ ಜ್ಞಾವಕವಾಯಿತು. ಪಾನ, ಎಲ್ಲಿ ಹೊಟ್ಟಿಗಿಲ್ಲದೆ, ಏಟು ತಿಂದು, ಗೋಳಾಡುತ್ತಾ ನಿಂತಿದ್ದಾನೋ ಎಂದು ಅವನಿಗೆನ್ನು ಸಿತು.

ಹೀಗೇ ತನ್ನ ಸುಸ್ಥಿತಿಯನ್ನೂ ತಾನು ಬಿಟ್ಟುಬಂದ ಸ್ನೇಹಿತನ

ಮುಂಸಿತಿಯನ್ನೂ ಜ್ಞಾನಿಸಿಕೊಂಡು ಹೋಗುತ್ತಿದ್ದಾಗ “ಅಬ್ಬಾ, ಸಿಕ್ಕಿದೆಯಾ ನನ್ನ ತಮಾತ್ತು!” ಎಂದು ಯಾರೋ ಕೂಗಿದುದು ಅಲಿವರನಿಗೆ ಕೇಳಿಸಿತು. ಯಾರು ಕೂಗಿದರೋ ಎಂದು ತಿರುಗಿನೋಂದುವುದರೊಳಗಾಗಿ ನಾನ್ಯಾಸಿನ್ ಬಂದು ಅವನನ್ನು ಬಿಗಿಯಾಗಿ ತಜ್ಜಿಕೊಂಡು, “ಅಯ್ಯೋ ಮನು, ಇಷ್ಟ ದಿನ ಎಲ್ಲಿ ತಪ್ಪಿಸಿಕೊಂಡು ಹೋಗಿದ್ದೆ?” ಎಂದಳು.

ಅಲಿವರ್ ಅವಳ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತ “ನೀ ಯಾರು? ನೀ ಯಾರೋ ನಾನು ಕಾಣಿ. ನನ್ನ ಕೈಬಿಡು!” ಎಂದು ಬಿಡಿಸಿಕೊಳ್ಳಲು ಒದ್ದಾಡಿದ.

ನಾನ್ಯಾಸಿನ್ ಅವನನ್ನು ಇನ್ನೂ ಬಿಗಿಯಾಗಿ ಹಿಡಿದುಕೊಂಡು, “ಬೀಳಿ! ಹೀಗೆ ತುಂಟಿತನ ವಾಡಬಹುದೆ, ಅಲಿವರ್? ಮನೆಯಲ್ಲಿ ಅಮೃತಪ್ರವೃತ್ತಿನ್ನು ನ್ನು ಕಾಣದೆ ಮೂರು ದಿವಸದಿಂದ ಉಂಟ ಕೂಡ ಮಾಡಿಲ್ಲ. ನನಗೂ ಮೂರು ದಿವಸದಿಂದ ನಿದ್ರೆಯಿಲ್ಲ. ನಿನ್ನನ್ನು ಎಲ್ಲೆಲ್ಲಾ ಹುಡುಕಿ ಸಾಕಾಯಿತು. ಬಾ. ಸದ್ಯಃ ಸಿಕ್ಕಿದೆಯಲ್ಲ” ಎಂದು ಒಂದೇ ಸಮನೆ ಕಳ್ಳಿ ಅಳು ಅಳುತ್ತಾ ಹುಚ್ಚುಹುಚ್ಚಾಗಿ ಆಡತೊಡಗಿದಳು.

ಕಣ್ಣ ಮುಚ್ಚಿ ತೆರೆಯುವುದರೊಳಗಾಗಿ ಜನ ಸುತ್ತ ಮುತ್ತಿಕೊಂಡಿತು.

“ಇದೇನಮೃತ ಸಮಾಚಾರ?” ಎಂದು ಅಲ್ಲಿ ಒಬ್ಬಳು ಕೇಳಿದಳು.

ನಾನ್ಯಾಸಿನ್ ಅವಳಿಗೆ ಉತ್ತರವಾಗಿ “ಅಯ್ಯೋ, ಇವನು ನನ್ನ ತಮ್ಮನಮೃತ ನಮೃತ ತಂಡಿತಾಯಿ ಎಲ್ಲೋ ಕೂಲಿಗೆ ಹೋಗಿದ್ದಾಗ ಒಂದು ತಿಂಗಳ ಹಿಂದೆ ಮನೆ ಬಿಟ್ಟು ಓಡಿಹೋದವನು ಈಗ ಇಲ್ಲಿ ಸಿಕ್ಕಿದಾನೆ. ಮನೆಯವರೆಲ್ಲ ಗೋಳಾಡಿದ್ದ್ವಾಗಿ ಗೋಳಾಡಿದ್ದೆ” ಎಂದಳು.

ಸುತ್ತ ನಿಂತವರೆಲ್ಲ ಅಲಿವರನ್ನು ಭೀಗುಟ್ಟಿದರು.

ಅಲಿವರ್ ಅವರ ಮುಖಗಳನ್ನು ಸೋಡಿ ಬೆದರುತ್ತ, “ಇವಳು ಹೇಳುವುದೆಲ್ಲ ಸುಳ್ಳ. ಇವಳು ಯಾರೋ ನಾನು ಕಾಣಿ. ನನಗೆ

ತೆಂದೆಯೂ ಇಲ್ಲ, ತಾಯಿಯೂ ಇಲ್ಲ, ನಾನು ಹುಟ್ಟಿದಂದಿನಿಂದ ತಬ್ಬಲಿ  
ಯಾಗಿ ಅನಾಥಾಲಯದಲ್ಲಿ ಬೆಳೆದವನು” ಎಂದ.

“ಅಬ್ಬೆ ಧೈರ್ಯವೇ! ಜೊಎಟ್ಟುದ್ದೆ ಹುಡುಗನಿಗೆ ಎಪ್ಪು ಸುಳ್ಳು!”  
ಎಂದು ನಾಜುನ್ನಿ ಆಶ್ಚರ್ಯಪಟ್ಟಿಂತೆ ನಟಿಸಿದಳು.

ಆಗ ಆಲಿವರನಿಗೆ ಅವಳ ಮುಖವನ್ನು ಎಲ್ಲೋಽ ನೋಡಿದ್ದೇನೆ  
ಎನ್ನಿಸಿತು. ತಟ್ಟನೆ ನೆನಪಾಗಿ, “ನೀನು ನಾಜುನ್ನಿಯಲ್ಲವೇ?” ಎಂದ.  
ಅವಳನ್ನು ಒಮ್ಮೆ ಘಾಜಿನ್ನಿನ ಕೊಣಕೆಯಲ್ಲಿ ನೋಡಿದ್ದನೆಂಬುದು  
ನೆನಪಾಗಿ, ಬೆಚ್ಚೆ ಐಮ್ಮೆಟ್ಟಿಟ್.

ನಾಜುನ್ನಿಗೆ ಅದೇ ನೆಪ ಸಿಕ್ಕಿತು. “ನೋಡಿದಿರಾ? ಇವನಿಗೆ ನನ್ನ  
ಹೆಸರು ಕೂಡ ಗೊತ್ತು. ಆದರೂ ಎಪ್ಪು ಸುಳ್ಳು ಹೇಳುತ್ತಾನೆ! ಮೊದಲು  
ಗುರುತೇ ಇಲ್ಲವೆಂದು ಹೇಳಿದನಲ್ಲ!” ಎಂದು ಅವನನ್ನು ಹಿಡಿದೆಳಿದಳು.

ಆ ವೇಳೆಗೆ ಆಲ್ಲಿಯೇ ಹತ್ತಿರದಲ್ಲಿದ್ದ ಒಂದು ಹೆಂಡಂಗಡಿಯಿಂದ  
ಒಬ್ಬ ಹೊರಗೆ ಬಂದ. ಅವನ ಕಾಲ ಹತ್ತಿರ ಒಂದು ಕ್ರೂರವಾದ ನಾಯಿ  
ಬಂತು. ಆ ಬಂದವನ್ನು ಸೈಕ್ಕಾನ್ ಎಂಬವ, ಘಾಜಿನ್ನಿನ ಕೂಟದಲ್ಲಿ  
ಅವನೂ ಒಬ್ಬ. ಅವನು ನಾಜುನ್ನಿಯ ಸಹಾಯಕೈ ಬಂದ.

“ಏನಿದು ಗಲಭೇ? ಏನಿದು, ಆಲಿವರ್? ನೇರವಾಗಿ ಮನಗೆ  
ಬರುವೆಯೋ? ನಿನ್ನ ಮೂಳೆ ಮುರಿದುಬಿಡಲೋ?” ಎಂದು ಸೈಕ್ಕಾನ್  
ಗಜೆಸಿದ.

ಆಲಿವರ್ ನೆರೆದಿದ್ದ ಜನರ ಕಡೆ ನೋಡುತ್ತ, “ಇವರು ಯಾರೋ ಶಾಕೆ.  
ನಿಮ್ಮ ದಮ್ಮಯ್ಯ. ನನ್ನನ್ನ ಶಾಪಾಡಿ” ಎಂದು ಬೇಡಿ  
ಕೊಂಡ.

ಸೈಕ್ಕಾನ್ “ನಿನ್ನನ್ನ ಶಾಪಾಡಬೇಕೆ? ಶಾಪಾಡುತ್ತೇನೆ, ತಾಳು”  
ಎಂದು ಆಲಿವರನ ಕಂಕುಳಲ್ಲಿದ್ದ ಪುಸ್ತಕದ ಕಟ್ಟನ್ನು ಕಸಿದುಕೊಂಡು,  
ಅದರಿಂದ ಅವನ ತಲೆಗೆ ಬಂದು ಬಿಗಿದು, “ಎಲ್ಲಿ ಸಿಕ್ಕುತ್ತೋ ನಿನಗೆ ಈ

ಪುಸ್ತಕ? ಎಲ್ಲಿಂದ ಕದ್ದುಕೊಂಡು ಬಂದೆಯೋ?” ಎಂದು ಇನ್ನೊಂದು ಚಿಗಿದ.

ಸುತ್ತೆ ಸಂತಿದ್ದ ಜನರೆಲ್ಲ “ಕೊಡು, ಇನ್ನೆ ರಡು ಕೊಡು. ಅದಿಲ್ಲ ದಿದ್ದರೆ ಹುಡುಗರಿಗೆ ಬುದ್ಧಿ ಬರುವುದಿಲ್ಲ” ಎಂದು ಸೈಕಿನ ಪಕ್ಕವೆಂಬಿಸಿ ಅವನನ್ನು ಪೋರ್ತಾಹಿಸಿದರು.



“ಸೈಕಿನ ಮಂಟ್ ನಾನ್ನ ಅಲಿವರನ್ನು ಒಡಿಡಮ್ಮು”

“ಸುಮತ್ತನೇ ತಂಟಿ ಮಾಡದೆ ಮನೆಗೆ ಬರದೆಹೋಡರೆ ನಿಗದುಬಿಡು ತೈನೇ” ಎಂದು ಸೈಕ್ಸ್ ಅಲಿವರನ್ನು ಗುಡ್ಡಿ, ತನ್ನ ನಾಯನ್ನು ಕೊಗಿ, “ಭೂ! ಭೂ!” ಎಂದ.

ಅಲಿವರ್ ಸುತ್ತಲೂ ನೋಡಿದ. ಯಾರೆ ಮುಖದಲ್ಲಿಯೂ ಸ್ವಲ್ಪವೂ ಸಹಾನುಭೂತಿ ಕಾಣಲಿಲ್ಲ. ಆಗ ತಾನೆ ಕಾಯಿಲೆಯಿಂದ ಎದ್ದು ಚೇತರಿಸಿ ಕೊಳ್ಳುತ್ತಿದ್ದವನು ಸೈಕ್ಸ್ ನ ಏಟನ್ನು ತಾಳಲಾರದೆ ಹೋಡ. ಜೊತೆಗೆ ನಾಯಿ ಬೇರೆ ಮೇಲೆ ಬಿದ್ದು ಕಚ್ಚುವುದಕ್ಕೆ ಗುರ್ತಿಸ್ತುತ್ತು. ಅಷ್ಟು ಜನ ವಿರೋಧಿಗಳ ಮಧ್ಯ, ಪಾಪ, ಒಬ್ಬ ಸಣ್ಣ ಹುಡುಗ ಏನು ಮಾಡಿ ಯಾನು? ಏನು ಮಾಡಬೇಕೋ ತೋರದೆ, ಅಲಿವರ್ ಮಂಕಾಗಿ ನಿಂತು ಕೊಂಡೆ. ಸೈಕ್ಸ್ ಮತ್ತು ನ್ಯಾನ್ಸ್ ಅವನನ್ನು ಘ್ರಾಗಿಸಿನ್ನು ನ ಮನೆಗೆ ಎಳೆದು ಕೊಂಡು ಹೋಡರು.

ಸೈಕ್ಸ್ ಒಂದು ಕಡೆ, ನ್ಯಾನ್ಸ್ ಇನ್ನೊಂದು ಕಡೆ ಅಲಿವರನ ಕೈಯನ್ನು ಭಡ್ಪವಾಗಿ ಹಿಡಿದುಕೊಂಡು ಅನೇಕ ಸಂದಿಗೊಂದಿಗಳಲ್ಲಿ ನಡೆಸಿಕೊಂಡು ಹೋಡರು. ಕಾಲಿನ ಹಿಂದುಗಡೆಯೇ ಸೈಕ್ಸ್ ನಾಯಿ ಗುರುಗುಟ್ಟುತ್ತ ನಡೆಯಿತು. ಹೀಗೇ ಬಹಳ ದೂರ ಹೋಡಮೇಲೆ, ಒಂದು ಕಡೆ ಒಂದು ಮುರುಕಲು ಮಳಗೆಯ ಬಾಗಿಲಿಗೆ “ಇದು ಬಾಡಿಗೆ ದೊರಕುತ್ತೆ” ಎಂಬ ಹಲಗೆಯನ್ನು ಬಡಿದಿದ್ದುದು ಕಂಡು, ಸೈಕ್ಸ್ ಒಂದು ಕೊಗು ಹಾಕಿದ. ಅದಕ್ಕೆ ಯಾರೋ ಉತ್ತರ ಕೊಟ್ಟರು. ಅಲಿವರನಿಗೆ ಆ ಧ್ವನಿಯನ್ನು ಹಿಂದೆ ಕೇಳಿದ್ದ ಸ್ತ್ರೇಣೆಯಾಯಿತು. ಮಳಗೆಯೋಳಿಸಿನಿಂದ ಇನ್ನೊ ಏರಡುಮೂರು ಧ್ವನಿ ಕೇಳಿಸಿತು. ಅದೆಲ್ಲವೂ ಅಲಿವರ್‌ಗೆ ಪರಿಚಿತ ವಾದಂತೆ ಇತ್ತು.

ಸ್ವಲ್ಪ ಹೊತ್ತಿನಲ್ಲಿಯೇ ಯಾರೋ ಒಂದು ದೀಪ ಹಿಡಿದುಕೊಂಡು ಬಂದು, ಮಳಗೆಯ ಬಾಗಿಲನ್ನು ತೆಗೆದರು. ತೆಗೆದವನು ನಮ್ಮ ಹಳೆಯ ಸ್ನೇಹಿತ, ಕಳ್ಳುಕೊರವು. “ಬನ್ನಿ, ಬನ್ನಿ” ಎಂದು ಅಲಿವರನ್ನು ಕರೆದ.

ತನ್ನನ್ನ ಸೆರೆ ಹಿಡಿದಿದ್ದ ಇಟ್ಟರ ನಡುವೆ ಆಲಿವರ್ ಫ್ಯಾಗಿಸ್ಟನ್ ಮನೆ ಯೋಳಕ್ಕೆ ಪುನಃ ಕಾಲಿಟ್ಟ.



“ಫ್ಯಾಗಿಸ್ಟನ್ ಗೆಹೆಚೆಲ್ಲಿ ಅಲಿವರ್”

ಒಳಕ್ಕೆ ಹೋದೊಡನೆಯೆ ಚಾಲ್ರ್ ಬೇಟ್ಟ್ ಆಲಿವರನ್ನೂ ಅವನ ಹೊಸ ಬಟ್ಟಿಬರೆಗಳನ್ನೂ ಕೆಂಡು, ಗುಡುಗುಡನೆ ನಗತೊಡಗಿದನು. “ಫ್ಯಾಗಿನ್”, ಅವನ ಅಂಗಿ ನೋಡು! ಹೊ ಹೊ ಹೋ! ಫ್ಯಾಗಿನ್, ಅವನ ಷರಾಯ ನೋಡು! ಹೊ ಹೊ ಹೋ!” ಎಂದು ನಗುವನ್ನು ತಡೆಯಲಾರದೆ ಸೆಲದ ಮೇಲೆ ಬಿದ್ದು ಬಿದ್ದು ಹೊರಳಿಯಾಡಿದ.

ಅನೆಂತರ, ನಗು ಸ್ಪ್ಲೈ ನಿಂತ ಮೇಲೆ ಎದ್ದು ಬಂದು ಅಲಿವರನ್ನು ಪ್ರದಕ್ಷಿಣಿಸಿದ್ದಾಗಿ, ಅವನನ್ನು ತಿರುಗಿಸಿ ತಿರುಗಿಸಿ ನೋಡಿದ. ಘ್ಯಾಗಿನಾ ಅಲಿವರನಿಗೆ ನಡುಬಗ್ಗಿ ನಾಳಾರು ಸಲ ನಮಸ್ಕಾರ ಮಾಡಿದ. ಕೊರಮು ಮಾತ್ರ ಅಲಿವರನ್ ಹತ್ತಿರ ಬಂದು ಅವನ ಜೀಬಿಗಳನ್ನೆಲ್ಲಾ ಶೋಧಿಸಿದ.

ಘ್ಯಾಗಿನಾ ಪುನಃ ಪುನಃ ಅಲಿವರನಿಗೆ ಬಗ್ಗಿ ನಮಸ್ಕಾರ ಮಾಡುತ್ತಾ, “ಬರಬೇಕು, ಬರಬೇಕು, ಮುದ್ದುಮಂಗು. ಎಪ್ಪು ದಿನವಾಯಿತು ನಿನ್ನ ಮುಖ ನೋಡಿ! ಹೋದವನು ನಿನ್ನ ಕ್ರೇಮಸಮಾಚಾರಕ್ಕೆ ಬಂದು ಕಾಗದ ಬರೆಯಬಾರದೆ! ಬರುವವನು ವೇದಲೇ ಯಾರ ಹತ್ತಿರವಾದರೂ ಹೇಳಿಕಳುಹಿಡ್ಡರೆ, ಬಿಸಿಬಿಸಿಯಾಗಿ ಏನಾದರೂ ತಿಂಡಿ ಮಾಡಿ ಇಡಬಹುದಾಗಿತ್ತು” ಎಂದು ಅವನನ್ನು ಅಣಕಿಸಿದ.

ಘ್ಯಾಗಿನಿನ ಆ ಮಾತ್ರ ಕೇಳಿ ಚಾಲ್‌ ಪುನಃ ಗಟ್ಟಿಯಾಗಿ ನಗ ತೊಡಗಿದ. ಅವನ ನಗುವಿನ ಸಹವಾಸವನ್ನು ತಡೆಯಲಾರದೆ ಘ್ಯಾಗಿನಾ ಕಾಡ ನಗತೊಡಗಿದ. ಅದೇ ಸಮಯದಲ್ಲಿ, ಅಲಿವರನ ಜೀಬಿಗಳನ್ನು ಶೋಧಿಸುತ್ತಿದ್ದ ಕೊರಮುನಿಗೆ ಅವನ ಒಳಜೇಬಿನಲ್ಲಿದ್ದ ಬದು ಹೊಂದು ನೋಟ್‌ ಸಿಕ್ಕಿ, ಅವನೂ ನಗತೊಡಗಿದ.

ಆದರೆ ಆ ದ್ವಿವರನ ಜೀಬಿನಲ್ಲಿದ್ದ ಹಣ ಕೊರಮನ ಕೈಯನ್ನು ಸೇರು ಪ್ರದರ್ಶಿಣಿಸಿ ಘ್ಯಾಗಿನಾ ಅದನ್ನು ತಾನು ಕತ್ತಿಟ್ಟುಕೊಂಡ. ಅದು ಅವನ ಕೈಯಲ್ಲಿ ಅಡಗುಪ್ರದರ್ಶಿಣಿಗಾಗಿ ಬಿಲ್‌ ಸೈಕ್ಲ್ ಎರಡು ಹೆಚ್ಚೆ ಮುಂದೆ ಬಂದು, “ಎಲ್ಲಿ, ಘ್ಯಾಗಿನಾ? ಇಲ್ಲಿ ಕೊಡು. ಅದು ನನ್ನದು” ಎಂದ.

“ಭೆಭಿ! ಇದು ನನ್ನದು, ಬಿಲ್‌. ನೀನು ಬೇಕೆಡ್ಡರೆ ಆ ಪುಸ್ತಕ ಗಳನ್ನು ಇಟ್ಟುಕೊ” ಎಂದ ಘ್ಯಾಗಿನಾ.

“ಕೊಡು, ಕೊಡು. ಒಕ್ಕೆಯ ಮಾತಿನಲ್ಲಿ ಕೊಟ್ಟಬಿಡು” ಎಂದು ಸೈಕ್ಲ್ ಘ್ಯಾಗಿನಿನ ಮುಚ್ಚಿದ ಮುಷ್ಟಿಯನ್ನು ಹಿಡಿದ.

“ಇದು ನ್ಯಾಯವೆ, ಸೈಕ್ಸ್? ಇದು ಧರ್ಮವೇ, ನ್ಯಾನ್ಸ್? ” ಎಂದು ಫ್ಯಾಗಿನ್ ಗೋಗರೆದ.

“ನ್ಯಾಯವೋ ಧರ್ಮವೋ ನನಗೇನು ಗೊತ್ತಾ? ನನಗೆ ಗೊತ್ತಿರುವುದು ಇಷ್ಟೇ. ಈ ಹಣ ನನ್ನದು ” ಎಂದು ಸೈಕ್ಸ್ ಫ್ಯಾಗಿನ್ನಿನ ಮುಷ್ಟಿಯಿಂದ ಆ ಏದು ಹಾಂಡಿನ ನೋಟಿನ್ನು ಕಸಿದುಕೊಂಡು, ತನ್ನ ಕರವಸ್ತುದ ಮೂಲೆಯಲ್ಲಿ ಬಿಗಿದು ಕಟ್ಟಿಕೊಂಡ. “ನಾನೂ ಮತ್ತು ನ್ಯಾನ್ಸ್ ಪಟ್ಟ ಶ್ರಮಕ್ಕೆ ನೀನು ಇನ್ನೂ ಏದು ಹಾಂಡು ಕೊಡಬೇಕು. ನಿನಗೆ ಅಷ್ಟು ಪ್ರಿಯ ವಾಗಿದ್ದರೆ, ಪ್ರಸ್ತುಕಗಳನ್ನು ನೀನೇ ಇಟ್ಟುಕೊ ” ಎಂದ.

ಹೀಗೆ, ತನ್ನ ಜೀಬಿನಲ್ಲಿದ್ದ ಹಣವೂ ತನ್ನ ಕೈಯಲ್ಲಿದ್ದ ಪ್ರಸ್ತುಕಗಳೂ ಪರತಂತ್ರವಾಮದನ್ನು ಕಂಡು ಆಲಿವರ್ ಸಂಕಟದಿಂದ ಕೈ ಕೈ ಹಿಸುಕಿಕೊಳ್ಳುತ್ತಾ, “ಅಯ್ಯೋ, ಅಯ್ಯೋ, ಅದು ನನ್ನದಶ್ಲಿ. ಅದು ಆ ಬ್ರೌನ್‌ನೊ ಮಹಾಶಯನಾದು. ನಾನು ಕಾಯಿಲೆ ಮಲಗಿದಾಗ ಆತ ನನಗೆ ಎಷ್ಟು ಆರ್ಥಿಕ ಮಾಡಿ ನನ್ನ ಜೀವನವನ್ನು ಉಳಿಸಿದ! ದಯವಿಟ್ಟು ಆ ಹಣವನ್ನೂ ಆ ಪ್ರಸ್ತುಕ ಗಳನ್ನೂ ಅವನಿಗೆ ಕಳುಹಿಸಿಬಿಡಿ. ನನ್ನನ್ನು ಬೇಕಾದರೆ ನಿಲ್ಲಿಸಿಕೊಳ್ಳು. ಅದರೆ ಅವನ ವಸ್ತುಗಳನ್ನು ಮಾತ್ರ ಅವನಿಗೆ ಹಿಂದಕ್ಕೆ ಕಳುಹಿಸಿಬಿಡಿ. ಅವನೂ ಆ ಮನೆಯ ಮುದುಕಿಯೂ ನಾನು ಇವನ್ನು ಕಡ್ಡುಕೊಂಡು ಓಡಿ ಹೋದೆನೆಂದುಕೊಳ್ಳುತ್ತಾರೆ. ದಯಮಾಡಿ ಅಪ್ರಗಳನ್ನು ಕಳುಹಿಸಿಕೊಡಿ ” ಎಂದು ಬೇಡಿಕೊಳ್ಳುತ್ತ ಫ್ಯಾಗಿನ್ನಿನ ಕಾಲುಗಳನ್ನು ಕಟ್ಟಿಕೊಂಡನು.

“ಬಹಳ ಒಳ್ಳೆಯದಾಯಿತು. ಇವನು ಕದ್ದು ಓಡಿಹೋದನೆಂದು ಆ ಮುದುಕಿ ತಿಳಿದುಕೊಂಡರೆ ಇನ್ನೂ ಅನುಕೂಲವಾಯಿತು. ಇಂಥ ಕಳ್ಳನನ್ನು ಅವರು ಬೇರೆ ಇನ್ನು ಹುಡುಕಿಕೊಂಡು ಬರುವುದಿಲ್ಲ ” ಎಂದು ಚಿಲ್ಲಾ ಸೈಕ್ಸ್ ಮತ್ತು ಫ್ಯಾಗಿನ್ ಮಾತನಾಡಿಕೊಂಡರು.

ಆಲಿವರ್ ಒಬ್ಬರ ಕಡೆಯಿಂದ ಇನ್ನೊಬ್ಬರ ಕಡೆಗೆ ನೋಡಿದ. ಯಾರೂ ತನ್ನ ಸಹಾಯಕ್ಕೆ ಬರುವಂತೆ ಕಾಣಲಿಲ್ಲ. ಹೇಗಾದರೂ ಮಾಡಿ

ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡು, ಅಲಿವರ್ ದಿಗ್ಗನೆ ಎದ್ದು “ಅಯ್ಯೋ!” ಎಂದು ಕಾಗಿಕೊಂಡು ಕೊರಡಿಯಿಂದ ಓದಿದ.

ಒಡನೆಯೇ ಫ್ಯಾಗಿನ್, ಕಳ್ಳಕೊರಮ, ಚಾಲ್ಫ ಮುನರ್ಚೂ ಅವನ ಹಿಂದೆಯೇ ಓದಿದರು. ಸೈಕ್ಸ್‌ನ ನಾಯಿ ತಾನೂ ಹಾರಿತು. ಆದರೆ ಅವುಗಳಿಗೆ ನಾಯಿನ್ ಅಡ್ಡ ಬಂದು, ಭಾಗಿಲು ಮುಚ್ಚಿ, “ಬಿಲ್, ಈ ನಾಯಿಯನ್ನು ತಡೆ. ವಾಪ, ಹುಡುಗನನ್ನು ಸೀಳಬಿಡುತ್ತೇದೆ!” ಎಂದಳು.

“ಸೀಳೆಳೆಳು! ದಾರಿ ಬಿಡು!” ಎಂದು ಸೈಕ್ಸ್ ಗಜೆಸುತ್ತ ಭಾಗಿಲ ಬಳಿ ಬಂದ.

“ನೀನು ಆ ನಾಯಿಯನ್ನು ಹಿಡಿದಿದುವವರೆಗೂ ನಾನು ದಾರಿ ಬಿಡು ವುದಿಲ್ಲ. ನನ್ನನ್ನು ನೀನು ಕೊಂಡರೂ ಸರಿಯೆ, ಆ ಸಣ್ಣ ಹುಡುಗ ನನ್ನು ನೀವು ಸೀಡಿಸುವುದು ನನಗೆ ಸಮ್ಮತವಲ್ಲ” ಎಂದಳು, ನಾಯಿನ್.

“ನಿನ್ನನ್ನು ಕೊಂಡರೂ ಸರಿಯೆ” ಎಂದು ಸೈಕ್ಸ್ ಹಲ್ಲು ಕಡಿಯುತ್ತ, ಒಂದು ಕೈಯಿಂದ ನಾಯಿನ್ಯ ರೆಟ್ಟೆಯನ್ನು ಹಿಡಿದೆಂದು ಬಿಸುಟ್ಟ. ನಾಯಿನ್ ಒಂದು ಮೂಲೆಯಲ್ಲಿ ರಪ್ಪನೆ ಹೊಗಿ ಬಿದ್ದ ಶು.

ಆದೇ ಗಳಿಗೆಯಲ್ಲಿ ಫ್ಯಾಗಿನ್ನು ನೂ ಅವನ ಇಬ್ಬರು ಆಪ್ತ ಶಿಷ್ಯರೂ ಅಲಿವರನ್ನು ದರದರನೆ ಎಳೆದುಕೊಂಡು ಕೋಣಯೋಳಕ್ಕೆ ತಂದರು.

“ಅಹ್ಮಾ! ತಪ್ಪಿಸಿಕೊಂಡು ಓಡುತ್ತಿದ್ದೆ ಯಲ್ಲವೇ?” ಎಂದು ಫ್ಯಾಗಿನ್ ವಿಕಾರವಾಗಿ ನಗುತ್ತಾ, ಮೂಲೆಯಲ್ಲಿದ್ದ ಒಂದು ಮುಳ್ಳಗಂಟಿನ ದೊಡ್ಡೆಯನ್ನು ಕೈಗಿತ್ತಿಕೊಂಡು, ಆಲಿವರನ ಕಡೆಗೆ ಬಂದ. ಆಲಿವರನಿಗೆ ಉಸಿರು ಬಿಡುವುದು ಕಷ್ಟವಾಗಿತ್ತು. ಫ್ಯಾಗಿನ್ನನ ರೀತಿಯನ್ನೂ ಅವನ ಕೈಲಿದ್ದ ದೊಡ್ಡೆಯನ್ನೂ ನೋಡಿ ಅವನ ಹೃದಯ ಕಳಕ್ಕೆಂದಿತು. ಮಂತ್ರದಿಂದ ಮೋಹಗೊಂಡ ಹಾವಿನ ಹಾಗೆ ಫ್ಯಾಗಿನ್ನನ ಕೈಯಲ್ಲಿದ್ದ ಕೋಲನ್ನೇ ದೃಷ್ಟಿಸುತ್ತಿದ್ದ.

”ಓದುತ್ತಿದ್ದೆ ಅಲ್ಲವೇ? ಎಲ್ಲಿಗೆ ಓದುತ್ತಿದ್ದೆಯೋ?” ಎಂದು ಘೃಗಿನಾ ಕೈಲಿದ್ದ ದೊಡ್ಡೆಯಂದ ಆಲಿವರನ ಬೆನ್ನಿಗೆ ಬಂದು ಬಾರಿಸಿದ.

ಹೀಗೆ ಅನ್ಯಾಯವಾಗಿ ಅವನನ್ನು ಚೆಚ್ಚುವುದನ್ನು ಸುಮುನೆ ನಿಂತು ನೋಡಲಾರದಿ ನ್ಯಾನ್‌ ರೋಷದಿಂದ ಮೊರೆಯುತ್ತ ಬಂದು, ಘೃಗಿನಿನೆ ಕೈಲಿದ್ದ ದೊಡ್ಡೆಯನ್ನು ಕಿತ್ತುಕೊಂಡು, ರವಾರಿಂದು ಬೆಂಕಿಗೆ ಎಸಿದಕು. ಎಸೆದ ಜೋರಿಗೆ ಕೊಣಿಯ ತುಂಬ ಬೆಂಕಿಯ ಕಿಡಿ ಕೆದರಿದುವು.

ನ್ಯಾನ್‌ ಅದೇ ರೋಷದಿಂದ “ಆ ಹುಡುಗನ ತಂಟಿಗೆ ಯಾರಾದರೂ ಮೋದಿರಿ! ನನ್ನನ್ನು ಗಲ್ಲಿಗೆ ಹಾಕಿದರೂ ಸರಿಯೆ, ನಿಮ್ಮಲ್ಲಿ ಯಾರ ನ್ನಾದರೂ ತೀರಿಸಿಯೇ ಬಿಡುತ್ತೇನೆ” ಎಂದು ಬುಸುಗುಟ್ಟಿದಳು.

ಘೃಗಿನಾ ಮತ್ತು ಬಿಲ್‌ ಸೈಕ್ಸ್ ಒಬ್ಬರೊಬ್ಬರ ಮುಖ ನೋಡಿ ಕೊಂಡರು.

ಘೃಗಿನಾ “ಇದೇನಿದು, ನ್ಯಾನ್‌, ಹುಡುಗನ ಮೇಲೆ ಇಷ್ಟು ಸ್ತ್ರೀತಿ? ಹಾಗಾದರೆ ಅವನನ್ನು ಸೀನು ಕರೆದುಕೊಂಡು ಬಂದುದಾದರೂ ಏಕೆ?” ಎಂದು ಗಹಗಹಿಸಿ ನಕ್ಕೆ.

“ಇಲ್ಲಿ ಹೀಗಾಗುತ್ತದೆ ಎಂದು ತಿಳಿದಿದ್ದರೆ, ನನ್ನಾಡೆ ನಾನು ಬೇರೆ ಅವನನ್ನು ಮುಟ್ಟುತ್ತಿರಲಿಲ್ಲ. ಅವನನ್ನು ಕರೆತಂದದ್ದಾಯಿತು, ಕಳ್ಳತನ ಕಲಿಸಿ ಕುಲ ಕೆಡಿಸಿದ್ದಾಯಿತು. ಇನ್ನೇನು ಬೇಕು? ಅವನನ್ನು ಏಕೆ ವೈಧಾ ಚೆಚ್ಚಿಬೇಕು? ನಾನೂ ನಿಮ್ಮ ಹಾಳು ಕೊಂಪಿಗೆ ಸೇರುವಾಗ ಇವನಿಗಿಂತ ಚಿಕ್ಕವಳಾಗಿದ್ದೆ. ಈ ದಿವಸ ನನ್ನ ಕತೆ ಏನಾಗಿದೆ, ನೋಡು. ಯಾರುಯಾರನ್ನು ಹಾಳುವಾಡಿದರೂ ನಿನಗೆ ತೃಪ್ತಿಯಲ್ಲವಲ್ಲ!” ಎಂದು ನ್ಯಾನ್‌ ಘೃಗಿನಿನೆ ಕಡೆಗೆ ಹಾಯ್ದುಳು.

ಘೃಗಿನಾ ಅವಳ ಕೈಗೆ ಸಿಕ್ಕಿದ್ದರೆ ಏನಾಗುತ್ತಿದ್ದನೋ ಹೇಳು ವಂತಿಲ್ಲ. ಆದರೆ ಅಷ್ಟರಲ್ಲಿಯೇ ಬಿಲ್‌ ಸೈಕ್ಸ್ ಮುಂದೆ ನುಗ್ಗಿ, ಅವಳ ಕೈಗಳನ್ನು ಬಲವಾಗಿ ಬಿಗಿಹಿಡಿದ. ಅವನ ಹಿಡಿತದ ತೀವ್ರತೆಯನ್ನು

తడెయలారడి, న్యాస్సి అల్లీ మూటిహోఎదళు. స్టేక్స్ అవళన్ను ఒందు కడి మలగిసి, “అబ్బి! ఏను హేణ్ణు!” ఎంద.

“ఈ హెంగసరన్ను సేరిసికొండరి హీగే!” ఎందు ఫ్యాగిన్ గొణి, “చాల్ఫ్, ఆలివరనిగే హాసిగే హాసికొడు” ఎంద.

చాల్ఫ్ ఆలివరన్ను పక్కద అదుగేయ మనేగే కరదుకొందు హోఎద. “హోస బట్టె హాకికొండు హాగే మలగిదరి ఎల్ల హోలసాగి హోగుత్తదే” ఎందు హేళి, ఆలివర్ హాకికొండిద్ద వస్తుగళన్ను తెగియిసి, ఎల్లిందలోఏ మూలీయింద కేలవు హరకు బట్టిగళన్ను తెగిదు, “ఇదన్ను హాకికోఏ” ఎందు కొట్టు. ఆలివర్, పాప, బేరి ఏనూ ఉపాయ కాణది, తన్న బట్టిగళన్ను తెగిదు హాకి, ఆవను కొట్టు కొళ్ళి బట్టిగళన్ను హాకికొండు, ఆవను తోరిసిద హరకు హాసిగేయ మేలే ఉఱుళకొండ.

చాల్ఫ్ ఆలివర్ కళిద హోసబట్టిగళన్ను గంటుకట్టికొండు, “ఇవుగళన్ను హళి బట్టియింగడియవనిగే మారిదరి ఎష్టు హణ బర బహుదు” ఎందు లేక్కా చారమాడుత్త, అట్టు హాసదింద నగమైడిన.

ఆవన ఆ ఆభాటి కేళి గాఢిసిద్దేయల్లిద్దవరు కూడ ఎళ్ళిత్తిర బేకు. ఆదరి అందిన ఘటనేగళింద స్టైపికవాగియూ మానసిక వాగియూ ఆయాసగొండిద్ద ఆలివర్, మలగిదొడనే ఎల్లవన్నూ మరితు, క్షోణదల్లి నిద్రిగే వశనాదను.

### బోస్సెల్ల శాఖవళ

ఇత్త బోస్సెల్ల మత్తు గ్రిమ్‌విగ్ ఆలివరిగాగి కాదు కుళితరు. ఆలివర్ హిందిరుగి బారదిద్దుదన్ను కండు గ్రిమ్‌విగ్ “నానేను హేళిదే?” ఎంద. ఆదరి, పాప, మండుగ ఏనాదనోఏ ఎందు

ಬೌನೆಲ್ಲೀವಿಗೆ ತುಂಬ ಕಳವಳ. ಗ್ರಿಮ್‌ವಿಗ್ ಹೇಳಿದಂತೆ ಆ ಹುಡುಗ ತನಗೆ ಮೋಸ ಮಾಡಿರಬಹುದೆಂಬುದನ್ನು ಅವನ ಮನಸ್ಸು ಒಪ್ಪಿದು. ಏನು ಅಡಚಣೆಯಾಯಿತೋ, ಹುಡುಗನಿಗೆ ಏನು ಅವಾಯ ಬಂದಿತೋ ಎಂದು ಅವನಿಗೆ ಏನೋ ಭೀತಿ, ಶಂಕೆ.

ಅದರಿಂದಾಗಿ, ಬೌನೆಲ್ಲೀ, ಮಾರನೆಯು ದಿನಸ “ಅಲಿವರ್ ಟ್ರಿಸ್ಟ್ ಎಂಬ ಚಿಕ್ಕ ಹುಡುಗ ಕಳೆದ ಗುರುವಾರ ಸಂಚೆ ಮನೆಯಿಂದ ಹೊರಟಿನನು ತಪ್ಪಿಸಿಕೊಂಡಿದ್ದಾನೆ. ಅವನು ಏನಾದನೆಂಬುದನ್ನು ತಿಳಿಯಲು ಸಹಾಯ ವಾಗುವ ಸುದ್ದಿಯನ್ನು ತರುವವರಿಗೆ ಅಥವಾ ಅವನ ಪ್ರಾರ್ಮೇಕ್ತರಗಳನ್ನು ತಿಳಿಸುವವರಿಗೆ ಏದು ಗಿನಿಗಳನ್ನು ಬಹುವಾನವಾಗಿ ಕೊಡಲಾಗುತ್ತದೆ” ಎಂದು ತನ್ನ ವಿಳಾಸವನ್ನು ಕೊಟ್ಟು, ಪತ್ರಿಕೆಗಳಲ್ಲಿ ಪ್ರಸಿದ್ಧಿ ಪಡಿಸಿದನು.

ಆ ಪ್ರಸಿದ್ಧಿ ಪತ್ರವನ್ನು ಬಂಬಲ್ ಮಾರನೆಯು ದಿನ ನೋಡಿದ. ಅದರಲ್ಲಿ ಅಲಿವರನ ವರ್ಣನೆಯೂ ಇತ್ತು. “ಒಹ್ಯೋ೯” ಎಂದ ಬಂಬಲ್. ದೊಡ್ಡ ದಾಗಿ ಕಣ್ಣ ಬಿಟ್ಟು, ಎರಡನೆಯ ಬಾರಿ, ಮೂರನೆಯ ಬಾರಿ ಓದಿ ನೋಡಿದ. ಪುನಃ “ಒಹ್ಯೋ೯!” ಎಂದ. “ನನ್ಯ ಹಳೆಯ ಅವರಾಧಿ!” ಎಂದ.

ಅಲಿವರನ ಹೆಸರು ಬಂಬಲನ್ನು ಬೌನೆಲ್ಲೀ ಮನೆಗೆ ಕರೆದೊಯ್ದಿತು. ಏದು ಗಿನಿಗಳ ಹೆಸರು ಬಂಬಲನ್ನು ಬೌನೆಲ್ಲೀ ಮನೆಗೆ ಎಳಿದೊಯ್ದಿತು.

“ಬೌನೆಲ್ಲೀ ಮನೆಯಲ್ಲಿ ಇದ್ದಾರೆಯೆ?” ಎಂದು ಬಂಬಲ್ ತಾನು ಬಂದ ಕಾರಣವನ್ನು ಹೇಳುತ್ತಾ ಆಲಿವರನ ಹೆಸರು ಎತ್ತಿದೊಡನೆಯೆ ಬಾಗಿಲು ತೆಗೆದ ಕೆಲಸದ ಹುಡುಗಿ ಓದಿಮೋಗಿ ಬೌನೆಲ್ಲೀಗೆ ತಿಳಿಸಿದಳು. ಬೌನೆಲ್ಲೀ ಬಂಬಲನ್ನು ಒಳಕ್ಕೆ ಬರಮಾಡಿಕೊಂಡ.

ಬಂಬಲ್ ಒಳಕ್ಕೆ ಬಂದಾಗ, ಬೌನೆಲ್ಲೀ ಮತ್ತು ಗ್ರಿಮ್‌ವಿಗ್ ಇಬ್ಬರೂ ಕುಳಿತಿದ್ದರು. ಬಂಬಲನ್ನು ಕಂಡೊಡನೆಯೆ ಗ್ರಿಮ್‌ವಿಗ್ “ಇವನು ಯಾವುದೋ ಅನಾಧಾಲಯದ ಅಧಿಕಾರಿ. ಈ ಮಾತು ಸುಖ್ಯಾದರೆ,

ನನ್ನನ್ನ ಕೊಂಡು ತಿಂದಾಣಿ” ಎಂದುಕೊಂಡು, “ನೀನು ಯಾವು ದಾದರೂ ಅನಾಧಾಲಯದ ಅಧಿಕಾರಿಯೆ?” ಎಂದು ಕೇಳಿಯೇಬಿಟ್ಟು. ಬಂಬಲ್ ಹೂಡಿಸ್ತು ಲು, “ನನಗೆ ಮೋದಲೇ ಗೊತ್ತು!” ಎಂದು ಗ್ರಿಮಾನಿಗ್ ತನ್ನ ಜಾಣತನಕ್ಕೆ ತಾನೇ ತುಂಬ ಸಂಕೊಣಪಟ್ಟಿ.

ಬೌನೆಲ್ಲಿ ಸ್ನೇಹಿತನ ಪಾತನ್ನು ನಿಲ್ಲಿಸಿ, ಬಂಬಲನ್ನು ಬಹಳ ಕಾತರಿದಂದ “ಆ ದುಡುಗ ಈಗ ಎಲ್ಲಿ ಇದ್ದಾನೆ?” ಎಂದು ಕೇಳಿದ.

“ನನಗೆ ಏನೂ ಗೊತ್ತಿಲ್ಲ” ಎಂದ ಬಂಬಲ್.

“ಹಾಗಾದರೆ, ಅವನ ವಿಚಾರವಾಗಿ ನಿನಗೆ ಏನು ಗೊತ್ತು? “ಏನಾದರೂ ಗೊತ್ತಿದ್ದರೆ, ಹೇಳು” ಎಂದು ಬೌನೆಲ್ಲಿ ಸ್ವಲ್ಪ ಅಸಹಸ್ರೀಯಂದ ಕೇಳಿದ.

ಬಂಬಲ್ ತನ್ನ ಟೊಂಪಿಯನ್ನು ಪಕ್ಕದ ಮೇಜಿನ ಮೇಲಿಟ್ಟು, ಕೊಲನ್ನು ಮೂಲೆಯಲ್ಲಿ ಒರಗಿಸಿ, ಕೈಗಳನ್ನು ಎದೆಯ ಮೇಲೆ ಬಿಗಿದು, ಎರಡು ನಿಮಿಷ ಮೂನಾವಾಗಿದ್ದು, ಅಸಂತಶ ತನ್ನ ಕತೆಯನ್ನು ಹೇಳಿ ತೊಡಗಿದನು.

ಆಲಿವರ್ ಹುಟ್ಟಿದ್ದು ಮೋದಲುಗೊಂಡು ಅವನು ಎಷ್ಟು ತಿಂದರೂ ತೃಪ್ತಿನಾಗದೆ ‘ಇನ್ನು ಷಟ್’ ಎಂದು ಕೇಳಿದ್ದು, ಯಾವ ಕಸುಬನ್ನು ಕೆಲಿಯುವುದಕ್ಕೂ ಇಷ್ಟಪಡದೆ ನಾಗಾಧಿಪತಿಯ ಮುಂದೆ ಸುಳ್ಳಿ ಹೇಳಿದ್ದು, ಸವರಾಬೆರಿಯ ಮನೆಯಲ್ಲಿ ನಿಷ್ಠಾರಣವಾಗಿ ಸೋಕನನ್ನು ಹಿಡಿದು ಚೆಚ್ಚಿದ್ದು, ತನಗೆ ಅನ್ನ ಬಟ್ಟೆ ಕೊಟ್ಟಿ ಆ ಸವರಾಬೆರಿಯ ಮನೆಯಿಂದ ರಾತ್ರಿನೇಳಿಯಲ್ಲಿ ಹೇಳಿದೆ ಕೇಳಿದೆ ಓದಿಮೋದದ್ದು— ಇದೆಲ್ಲವನ್ನೂ ಬಂಬಲ್ ವರ್ಣಿಸಿದ.

ಅವನ ಮಾತುಗಳನ್ನು ಕೇಳುತ್ತ ಕೇಳುತ್ತ ಬೌನೆಲ್ಲಿ ನಿಟ್ಟಿಸಿರು ಬಿಟ್ಟು, “ಹಾಗಾದರೆ ಆ ಹುಡುಗ ನನಗೂ ಮೋಸ ಮಾಡಿದನೆಂಬುದು ನಿಜ. ಕೃತಷ್ಟ್ವಾ! ” ಎಂದುಕೊಂಡು, ಬಂಬಲನ ಕೈಯಲ್ಲಿ ಇದು ಗಿನಿ

ಗಳನ್ನುಟ್ಟು, “ಆ ಹುದುಗನ ವಿವಯದಲ್ಲಿ ನನಗಿದ್ದ ತಪ್ಪ ಅಭಿಪ್ರಾಯ ಗಳನ್ನು ಹೋಗಲಾಡಿಸಿದ್ದರೆ ನಿನಗೆ ಇನ್ನೂ ದೊಡ್ಡ ಬಹುಮಾನ ಕೊಡು ಶ್ರದ್ಧೆ” ಎಂದ.

ಹೀಗೆಂದು ಹೇಳಿ, ಬಂಬಲನ್ನು ಕಳುಹಿಸಿಯಾದ ಮೇಲೆ, ಬಹು ಚಿಂತಾಕ್ರಾಂತನಾಗಿ ಕೋಣೆಯಲ್ಲಿ ಸುಮೃನೆ ಆ ಕಡೆಯಿಂದ ಈ ಕಡೆಗೆ ಶತಪಥ ತಿರುಗಿದ. ಅವನ ಚಿಂತೆಯ ತೀವ್ರತೆಯನ್ನು ನೋಡಿ, ಗ್ರಹಾವಿಗ್ರಾ ಕೂಡ ಅವನನ್ನು ಕೀಟಲೆ ವಾಡದೆ ಸುಮೃನೆ ಇದ್ದುಬಿಟ್ಟು.

ಸ್ವಲ್ಪ ಹೊತ್ತಾದ ಮೇಲೆ ಬ್ರಾಹ್ಮನ್ನು, ಆಲಿವರನಿಗೆ ಅನಾರೋಗ್ಯವಾದಾಗ ಆರ್ಥಿಕ ಮಾಡಿದ ಮುದುಕಿಯನ್ನು ಕರಿದು, “ಕೇಳಿದೆಯ? ಆಲಿವರ್ ಶುದ್ಧ ಮೋಸಗಾರ!” ಎಂದನು.

“ಭೀಭಿ! ಲಲ್ಲಿಯಾದರೂ ಉಂಟಿ? ಎಂದಿಗೂ ಸಾಧ್ಯವಿಲ್ಲ!” ಎಂದು ಅವಳು ಆವೇಶದಿಂದ ಆಲಿವರನ ಪಕ್ಕ ಹಿಡಿದು ನಾದಿಸಿದಳು.

“ಅವನು ಮೋಸಗಾರ, ಕೃತಫ್ಣ ಎಂದು ನಾನು ಹೇಳುತ್ತೇನೆ. ಅವನು ಹುಟ್ಟಿ ಬೆಳೆದ ಅನಾಧಾಲಯದ ಅಧಿಕಾರಿ ಈಗ ತಾನೆ ಬಂದು ಅವನ ಪೂರ್ವಕಥೆಯೆಲ್ಲವನ್ನೂ ಹೇಳಿ ಹೋಗಿದ್ದಾನೆ. ಅವನು ಮೊದಲಿ ನಿಂದಲೂ ಹೀಗೆಯೇ ಅಂತೆ. ಸ್ವಲ್ಪವಾದರೂ ಒಕ್ಕೆಯ ನಡತೆಯೆಲ್ಲ.”

“ಯಾರು ಏನೇ ಹೇಳಿದರೂ ನಾನು ನಂಬುವುದಿಲ್ಲ, ಸಾಮಾನ್ಯ. ಆಲಿವರ್ ಬಲು ಸಾಧು ಪಾಡಿ.”

ಅದುವರೆಗೆ ಸುಮೃನಿದ್ದ ಗ್ರಹಾವಿಗ್ರಾ ಆಗ ಬಾಯಿಬಿಟ್ಟು. “ನಾನು ಮೊದಲಿನಿಂದಲೂ ಏನು ಹೇಳುತ್ತಿದ್ದೇನೆ? ಅದು ನಿಜವಾಯಿತು ಎಂಬುದನ್ನು ಈಗಲಾದರೂ ನೋಡಿದಿರೋ ಇಲ್ಲವೋ? ಆಲಿವರ್ ಹಾಗಂತೆ, ಆಲಿವರ್ ಹೀಗಂತೆ! ಈಗಲಾದರೂ ನೋಡಿದಿರೋ ಇಲ್ಲವೋ? ಅದಕ್ಕೇ ನಾನು ಹೇಳಿದ್ದು: ನನ್ನ ವಾತು ಸುಖಾದರೆ, ನನ್ನನ್ನು ಕೊಂಡು ಶಿಂಧಾಣ ಎಂದು!” ಎಂದ.

ಮುದುಕಿ ಸಿದುಕ್ಕಿನಿಂದ “ಆ ಹುಡುಗನೊಡನೆ ಎರಡು ದಿನ ಇರಲಿಲ್ಲ. ಎರಡು ನೂತು ಆಡಲಿಲ್ಲ. ನಿಮಗೆ ಅವನ ಯೋಗ್ಯತೆ ಏನು ಗೊತ್ತು?” ಎಂದಳು.

ಆಗ ಬ್ರೈನ್ಸ್‌ಲ್ಯಾ ಅವಳನ್ನು ತಡೆದು, ಮನಸ್ಸಿಗೆ ದುಃಖವಾದರೂ ಕೋಪಗೊಂಡವನಂತೆ ನಟಿಸುತ್ತ, “ಸಾಕು, ಸಾಕು. ಇನ್ನು ಈ ಮನೆ ಯಲ್ಲಿ ಆ ಆಲಿವರನ ಹೆಸರನ್ನು ಯಾರೂ ಎತ್ತೆಬೇಡಿ. ಇನ್ನು ಅವನ ಸ್ತ್ರೇಣಿ ಕೂಡ ನಮಗೆ ಬೇಡ” ಎಂದು ಆಜ್ಞಾ ಪಿಸಿದಳು.

ಆ ಮನೆಯವರು ಅನುಭವಿಸುತ್ತಿದ್ದ ಮೂಕಸಂಕಟವನ್ನು ಕಂಡು, ಗ್ರಿಹಾವಿಗ್ರಿಗೂ ‘ಅಯ್ಯೋ ವಾವ! ’ ಎನ್ನಿಸಿತು.

### ಆಲಿವರ್ ಕಂಡ ಮೊದಲ ಕಳ್ಳತನ

ಆಲಿವರ್ ಫ್ಯಾಗಿನಿನು ಗುಹೆ ಸೇರಿ ಸ್ಟ್ರೀಪ್ ಕಾಲ ಕಳೆಯಿತು. ಅನಂತರ ಒಂದು ದಿನ ಚಿಲ್ರೆ ಸ್ಟ್ರೀಪ್ ಯಾವುದೋ ಒಂದು ಮನೆಗೆ ಕನ್ನು ಹಾಕಬೇಕೆಂದು ನಿಶ್ಚಯಿಸಿದನು. ಅವನ ಸ್ನೇಹಿತ ಟೋರ್ಬಿ ಎಂಬುವನು ‘ಕನ್ನ ಹಾಕುವುದಕ್ಕೆಂತ ಯಾವುದಾದರೂ ಕಿಟಕಿಯ ಮೂಲಕ ಒಬ್ಬ ಸಣ್ಣ ಹುಡುಗನನ್ನು ಇಳಿಬಿಟ್ಟು, ಅವನ ಕೈಯಿಂದ ಬಾಗಿಲು ತೆಗೆಸಿ, ಒಳಕ್ಕೆ ನುಗ್ಗುವುದು ಇನ್ನೂ ಸುಲಭ’ ಎಂದು ಸಲಹೆ ಕೊಟ್ಟಿ. ಸ್ಟ್ರೀಪ್ ಅದನ್ನು ಅನುಮೋದಿಸಿ, ಫ್ಯಾಗಿನಿನು ಸಹಾಯವನ್ನು ಕೇಳಿದಾಗ, ಫ್ಯಾಗಿನ್ ಆಲಿವರನ್ನು ಸೈಕೆನ ಜೊತೆಯಲ್ಲಿ ಕಳುಹಿಸಿ, ಅವನನ್ನು ಕಳ್ಳತನಕ್ಕೆ ತಳ್ಳಬೇಕೆಂದು ಮನಸ್ಸು ಮಾಡಿದನು.

ಒಂದು ದಿನ ಆಲಿವರ್ ಬೆಳ್ಗೆ ಎದ್ದು ಕಣ್ಣ ಬಟ್ಟಾಗ, ಅವನ ಹಾಸಿಗೆಯ ಪಕ್ಕದಲ್ಲಿ ಒಂದು ಜೊತೆ ಹೊಸ ಮೂ ಇತ್ತು. ಅದನ್ನು ಸೋಡಿಮೊಡನೆಯೆ ಆಲಿವರ್ “ನನ್ನ ಹಳೆಯ ಮಾಗಳನ್ನು ತೆಗೆದು ಹೊಸ

ಮೂ ಇಟ್ಟಿರುವುದು ನೋಡಿದರೆ, ನನಗೆ ಬಿಡುಗಡೆಯಾದರೂ ಆಗಬಹುದು” ಎಂದು ಸ್ವಲ್ಪ ಆಸೆ ತಂದುಕೊಂಡ.

ಮುಖ ತೊಳೆದುಕೊಂಡು, ಬೆಳಗಿನ ಉಪಾಹಾರ ತಿನ್ನುತ್ತಿದ್ದಾಗ ಫ್ರಾಗಿನ್ “ಆಲಿವರ್, ಇನ್ನು ಸ್ವಲ್ಪಹೊತ್ತಿಗೆ ನೀನು ಸೈಕ್ಸ್ ಜೊತೆಯಲ್ಲಿ ಹೋಗಬೇಕು. ಬೇಗ ಸಿದ್ಧವಾಗು” ಎಂದ. ಅವನು ಮಾತನಾಡಿದ ಧ್ವನಿ ಕೇಳಿ ಆಲಿವರನ ಮುಖ ವಿವರಣವಾಯಿತು,

ಫ್ರಾಗಿನ್ ಅವನ ಭಯವನ್ನು ಗಮನಿಸಿ, “ಹೆಚೆಂಡ, ಆಲಿವರ್, ನಿನ್ನ ನ್ನು ಸೈಕ್ಸ್ ಗೆ ಒಪ್ಪಿಸಿಬಿಡುವುದಿಲ್ಲ. ನಿನ್ನಂತಹ ಮುದ್ದುಮಗುವನ್ನು ನಾವು ಹಾಗೆಲ್ಲ ಕೊಳೆದುಕೊಂಡೇವೆ? ಭಿಭಿ!” ಎಂದು ವಿಕಾರವಾಗಿ ನಕ್ಕು, ಕೈಯಲ್ಲಿದ್ದ ರೊಟ್ಟಿಯ ಚೂರಿಗೆ ಬೆಣ್ಣೆಯನ್ನು ಸವರುತ್ತ, “ಬಿಲ್ ಸೈಕ್ಸ್ ನಿನ್ನ ನ್ನು ಏಕೆ ಕರೆದುಕೊಂಡು ಹೋಗುತ್ತಾನೆ, ಹೊತ್ತಿ?” ಎಂದ. “ಏಕೆ ಇರಬಹುದು, ಹೇಳು, ನೋಡೋಣ” ಎಂದ. ತನಗೆ ತಿಳಿಯದೆಂದು ಆಲಿವರ್ ಹೇಳಲು, “ಹಾಗಾದರೆ, ಬಿಲ್ ಬರುವವರಿಗೂ ಸುಮೃದ್ಧಿಯಾಗಿ ತಿಳಿಯತ್ತೆ” ಎಂದು ತಾನೂ ಸುಮೃದ್ಧಿಯಾದ.

ಆ ದಿನವೆಲ್ಲಾ ಹಾಗೇ ಕಳೆಯಿತು. ಸಂಚೆಯಾಯಿತು. ಫ್ರಾಗಿನ್ ಒಂದು ಹಣತೆಯನ್ನು ಹಚ್ಚಿ, ಆಲಿವರನ ಮುಂದಿಟ್ಟು, ಅವನ ಕೈಗೆ ಒಂದು ಪುಸ್ತಕ ಕೊಟ್ಟು, “ಇಗೋ ಈ ಪುಸ್ತಕ ಹಿಡುತ್ತಿರು, ಆಲಿವರ್. ಸೈಕ್ಸ್ ಎಷ್ಟು ಹೊತ್ತಿಗೆ ಬರುವನೋ ಏನೋ!” ಎಂದು ಹೇಳಿ, ತಾನು ಮಲಗುವುದಕ್ಕೆ ಹೊರಟಿ. ಹೊರಟಾಗ, ಬಾಗಿಲ ಹೊಸ್ತಿಲ ಮೇಲೆ ನಿಂತು, “ಒಂದು ಮಾತು, ಆಲಿವರ್. ಸೈಕ್ಸ್ ಏನು ಹೇಳಿದರೂ, ಅವನಿಗೆ ಎದುರಾಡಬೇದ. ನಿನಗೆ ಬದುಕಬೇಕೆಂಬ ಆಸೆಯಿದ್ದರೆ, ಅವನು ಹೇಳಿದುದನ್ನು ಒಡನೆಯೇ ಮಾಡಬಿಡು” ಎಂದು ಒಂದು ರೀತಿಯಾಗಿ ಹೇಳಿದ.

ಅವನು ಹೇಳಿದ ಮಾತನ್ನು ಆಡಿದ ಧ್ವನಿಯನ್ನೂ ಕೇಳಿ, ಆಲಿ

ವರನ ಹೈ ಮುಹೆಂದಿತು, ಮುಖದಲ್ಲಿ ಬೆವರು ನಿಂತಿತು. ಆಲಿವರ್ ನಡುನಡುಗುತ್ತ, ಘ್ಯಾಗಿನ್ ಮರೆಯಾದ ಮೇಲೆ, ಅವನು ಕೊಟ್ಟಿದ್ದ ಪುಸ್ತಕವನ್ನು ಬಿಚ್ಚಿ ಓದತೋಡಿದ. ಮೊದಮೊದಲು, ತಾನು ಏನು ಓದುತ್ತಿರುವೆನೆಂಬುದರ ಅರಿವೇ ಇಲ್ಲದೆ, ಸುಮ್ಮನೆ ಹಾಳೆಗಳನ್ನು ತಿರುವಿಹಾಕಿದ. ಬರುಬರುತ್ತ ಓದುತ್ತಿದ್ದುದು ಅಥವಾಗುತ್ತ ಬಂತು. ಆಲಿವರನ ನಡುಕ ಇನ್ನೂ ಹೆಚ್ಚಾಯಿತು. ಅವನು ಓದುತ್ತಿದ್ದ ಪುಸ್ತಕದ ತುಂಬ ಕಳ್ಳತನ, ದರೋಡೆ, ಕೊಲೆ ಮುಂತಾದ ಫೋರ್ ಕೃತ್ಯಗಳನ್ನು ಮಾಡಿದವರ ಕತೆಗಳು ತುಂಬಿದ್ದವು.

ಆಲಿವರನ ಹೈ ಚಳಿ ಬಂದಂತೆ ಗಡಗಡ ನಡುಗಿತು. ಪುಸ್ತಕ ಅವನ ಕೈಯಿಂದ ಜಾರಿಬಿದ್ದಿತು. ಆಲಿವರ್ “ದೇವರೇ, ದೇವರೇ, ಇಂತಹ ದುವಾರ್ಯವಾರಗಳಿಗೆ ನಾನು ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು!” ಎಂದು ಅನನ್ಯಮನಸ್ಸನಾಗಿ ಬೇಡಿಕೊಂಡ. ಸ್ವಲ್ಪವೇಕೆಯಲ್ಲಿಯೇ ಮನಸ್ಸು ಶಾಂತವಾಯಿತು. ಮೊದಲಿನ ಭೀತಿಯಿರಲಿಲ್ಲ. ಆದರೂ, ತನ್ನ ರಕ್ಷಣೆಗೆ ನಿಂತು, ತನ್ನನ್ನು ದುವಾರಗರ್ ದಿಂದ ಕಾಪಾಡಬೇಕೆಂದು ದೇವರನ್ನು ಮತ್ತೆ ಮತ್ತೆ ಪ್ರಾರ್ಥಿಸಿದ.

ಆಲಿವರ್ ಇದ್ದ ಕೋಣಗೆ ಯಾರೋ ಬಂದ ಹಾಗಾಯಿತು, ಒಟ್ಟೆಯ ಶಬ್ದವಾಯಿತು.

“ಯಾರದು?” ಎಂದು ಆಲಿವರ್ ಬೆಚ್ಚಿ ಕೇಳಿದ.

“ನಾನು” ಎಂದು ಒಂದು ಕುಗಿದ ಧ್ವನಿ ನಡುಗುತ್ತ ಉತ್ತರ ಕೊಟ್ಟಿತು.

ಆಲಿವರ್ ಹಣತೆಯನ್ನು ಎತ್ತಿ ಹಿಡಿದು ನೋಡಿದ. ಬಂದವಳು ನಾಗಿನಿ. ಅವಳ ಮುಖದಲ್ಲಿ ಕಾಂತಿಯೇ ಇರಲಿಲ್ಲ, ಕಾಯಿಲೆ ಮುಖ ಇದ್ದಹಾಗಿತ್ತು. ಬಂದವಳು ಆಲಿವರನ್ನು ಏನೂ ಮಾತನಾಡಿಸದೆ,

ಕುಚೆಯಲ್ಲಿ ಕುಕ್ಕು ರಿಸಿಕೊಂಡು, ಕೈಕೈ ಹಿಸುಕಿಕೊಳ್ಳುತ್ತ, ಕಡಿಗೆ ಗದ್ದದ ದಿಂದ “ಆಲಿವರ್, ಆಲಿವರ್!” ಎಂದು ಗೋಳಾಡಿದಳು.

“ಏಕೆ, ನಾನ್ನಿ? ಸ್ವಸ್ಥವಾಗಿಲ್ಲವೇ?” ಎಂದು ಆಲಿವರ್ ಕೇಳಿದ.

“ಅಯ್ಯೋ, ಹೀಗಾಗುವುದೇದು ತಿಳಿದಿದ್ದರೆ, ನಾನು ಈ ಅಕಾರ್ಯಕೈ ಕೈಯೇ ಹಾಕುತ್ತಿರಲಿಲ್ಲ. ದೇವರೇ!” ಎಂದು ನಾನ್ನಿ ಸೊಂದು ನುಡಿದಳು.

ಆಲಿವರ್ “ಏನಾಯಿತು? ಹೇಳು, ನಾನ್ನಿ. ನನ್ನಿಂದ ಏನಾ ದರೂ ಆಗಬಹುದಾದರೆ ಅಗತ್ಯವಾಗಿ ಮಾಡುತ್ತೇನೇ” ಎಂದು ಆಲಿವರ್ ಹೇಳಿದ.

ನಾನ್ನಿ ಕೈಗಳಿಂದ ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅತ್ತಳು. ತಾನು ಹೊದೆದಿದ್ದ ನಸ್ತಿವನ್ನು ಇನ್ನೂ ಬಿಗಿಯಾಗಿ ಹೊದೆದುಕೊಂಡು, ಚೆಳಿ ಬಂದವಳಂತೆ ನಡುಗಿದಳು. ಅವಳಿಗೆ ಚೆಳಿಯೋ ಏನೋ ಎಂದು ಆಲಿವರ್ ಬೆಂಕಿಯನ್ನು ಉದಿ ಕೆದಕಿದ. ನಾನ್ನಿ ತನ್ನ ಕುಚೆಯನ್ನು ಬೆಂಕಿಯ ಹತ್ತಿರಕ್ಕೆ ಎಳೆದು, ಸ್ವಲ್ಪ ಹೊತ್ತು ಮೈ ಕಾಯಿಸಿಕೊಂಡು, ನಡುಕ ನಿಂತ ಮೇಲೆ, ತಲೆಯಿತ್ತಿದಳು.

“ನನಗೆ ಒಂದೊಂದು ಸಲ ಏಕೋ ಹೀಗಾಗುತ್ತದೆ” ಎಂದು ನಾನ್ನಿ ತನ್ನ ಬಟ್ಟಿಬರೆಗಳನ್ನು ಸರಿಪಡಿಸಿಕೊಂಡು, “ಹೊರಡೋಣವೇ, ಆಲಿವರ್?” ಎಂದಳು.

“ನಾನು ನಿನ್ನ ಜೊತೆಯಲ್ಲಿ ಹೋಗಬೇಕೆ, ನಾನ್ನಿ?”

“ಹೌದು, ಆಲಿವರ್. ನಿನ್ನನ್ನು ಕರೆದುಕೊಂಡು ಬಾ ಎಂದು ಸೃಜನ ನನ್ನನ್ನು ಕಳುಸಿದ್ದಾನೆ” ಎಂದು ನಾನ್ನಿ ಹೇಳುತ್ತಾ, ಆಲಿವರನ ಮುಖಭಾವ ಬದಲಾದುವನ್ನು ಕಂಡು, “ನೋಡು, ಮಗು. ನಿನಗೆ ಸಹಾಯ ಮಾಡುವುದು ಸಾಧ್ಯವಾಗಿದ್ದರೆ, ನಾನು ಅಗತ್ಯವಾಗಿ ಮಾಡುತ್ತಿದ್ದೆ. ಆದರೆ ಏನೇನೂ ಸಾಧ್ಯವಿಲ್ಲ. ನೋಡು, ಅವರು ಹೇಳಿದುದನ್ನು

ಮಾಡುವವರೆಗೂ ನಿನಗೇನೂ ಹಾನಿಯಿಲ್ಲ, ಅವರ ಬಲವಂತಕ್ಕಾಗಿ ಮಾಡುವದರಿಂದ ತಪ್ಪು ನಿನ್ನದಲ್ಲ.” ಎಂದು ಹೇಳುತ್ತಿರುವಾಗಲೇ ಗಂಟಲು ಬಿಗಿದುಕೊಂಡು ಬಂದು, ಮುಂದೆ ಮಾತನಾಡಲಾರದೆ ಅಲ್ಲಿ ವರನ ಕೈ ಹಿಡಿದುಕೊಂಡು, ದೀಪವನ್ನು ಸಂದಿಸಿ, ಮನೆಬಿಟ್ಟು ಚೀಡಿಗೆ ಬಂದಳು.

ಚೀಡಿಯಲ್ಲಿ ಒಂದು ಶುದುರೆಗಾಡಿ ಸಿದ್ಧವಾಗಿ ನಿಂತಿತ್ತು. ನಾಜ್ಞನ್ನಿ ಆಲಿವರನ್ನು ಒಳಗೆ ಕರೆದು ಕುಳ್ಳಿರಿಸಿಕೊಂಡು ಕಿಟಕಿಗಳಿಗೆ ಪರದೆ ಎಳ್ಳಿದಳು. ಒಡನೆಯೇ ಗಾಡಿಯನನು ಎಲ್ಲಿಗೆ ಹೋಗಬೇಕೋ ಗೊತ್ತಿರು ವನನಂತೆ, ಗಾಡಿಯನ್ನು ಓಡಿಸಿದನು. ಮುಂದೆ ಏನು ಮಾಡಬೇಕೆಂದು ಆಲಿವರ್ ಚಿಂತಿಸುತ್ತಿರುವಷ್ಟು ರಲ್ಲಿ ಗಾಡಿ ವೇಗದಿಂದ ಓಡಿ, ಓದುತ್ತಿದ್ದಂತೆಯೇ ನಿಂತುಬಿಟ್ಟು. ನಾಜ್ಞನ್ನಿ ಗಾಡಿಯ ಕಿಟಕಿಗೆ ಮುಚ್ಚಿದ್ದ ಪರದೆಯನ್ನು ತೆಗೆದಳು. ಆಲಿವರ್ ದಾರಿಯಲ್ಲಿ ಆಚೆ ಈಚೆ ನೋಡಿದ. ಒಂದು ಸರಪ್ರಾಣಿಯೂ ಇರಲಿಲ್ಲ. ಕೊಗಿಕೊಳ್ಳೋಣವೇ ಎಂದು ಅವನಿಗೆ ಮನಸ್ಸು ಬರುವುದರೊಳಗಾಗಿ ಅವನನ್ನು ಯಾರೋ ಒಂದು ಮನೆಯೋಳಕ್ಕೆ ಎಳ್ಳಿದುಕೊಂಡು ಬಾಗಿಲು ಮುಚ್ಚಿದರು.

ಹೀಗೆ ಆಲಿವರ್ ಹೊಕ್ಕೆ ಮನೆ ಸೈಕ್ಕು ಇಡ್ಡ ಮನೆ. ಸೈಕ್ಕು ಆದರೂ ಆಲಿವರ್‌ಗಾಗಿಯೇ ನಿರೀಕ್ಷಿಸುತ್ತಿದ್ದ. ಅವನು ಬಂದೊಡನೆ ಮೂವರೂ ಉಂಟಿದ ಶಾಸ್ತ್ರ ಮಾಡಿದರು. ಸೈಕ್ಕು ಒಂದು ಹಾಸಿಗೆಯ ಮೇಲೆ ಕಾಲು ಚಾಚಿಕೊಂಡು, “ನಾಜ್ಞನ್ನಿ, ಬೆಳಗಿನ ಚಾನ ಐದು ಗಂಟೆಗೆ ಎಬ್ಬಿಸಿಬಿಡು” ಎಂದು ಆಜ್ಞಾಸಿಸಿ, “ಆಲಿವರ್, ಅಲ್ಲಿ ಬಿದ್ದುಕೊ” ಎಂದು ಗದರಿದ.

ಆಲಿವರ್ ಅವನ ಆಜ್ಞೆಯಂತೆ ಒಂದು ಕಡೆ ಮುದುರಿಕೊಂಡೆ. ನಾಜ್ಞನ್ನಿಯೂ ಅವನ ಆಜ್ಞೆಯಂತೆ ಅವರನ್ನು ಸಕಾಲದಲ್ಲಿ ಎಚ್ಚರಗೊಳಿಸು ವುದಕ್ಕಾಗಿ ಬೆಂಕಿಯ ಮುಂದೆ ಹೊಲಿಯುತ್ತಾ ಶುಳ್ಳತ್ತಿಗೊಂಡಳು.

ಅಲಿವರ್‌ಗೆ ಬಹಳ ಹೊತ್ತು ನಿದ್ರೆಯೇ ಬರಲಿಲ್ಲ. “ನ್ಯಾನ್‌ನಿನ್ ಬಂದು ಏನಾದರೂ ಹೇಳಿಯಾಚೋ ಏನೋ. ಏನಾದರೂ ಉಪಾಯ ಮಾಡಿ ನನ್ನನ್ನು ಬಿಡಿಸುತ್ತಾಚೋ ಏನೋ” ಎಂದುಕೊಂಡು ಬಹು ಹೊತ್ತು ಅವಳ ಸಷ್ಟು ಜವನ್ನೇ ಕಾದು ಮಲಗಿದ. ಅದರೆ ನ್ಯಾನ್‌ನಿನ್ ತನ್ನ ಚಿಂತಿಗಳಲ್ಲಿ ತಾನು ಮುಳುಗಿಯೋಗಿದ್ದ ಳು. ಅಲಿವರ್ನಿಗೆ ಹಾಗೇ ಅಯಾಸದಿಂದ ನಿದ್ರೆ ಬಂತು.

ಬೇಳಿಗನ ಜಾವಕ್ಕೆ ನ್ಯಾನ್‌ನಿನ್ ಅವರಿಬ್ಬರನ್ನೂ ಎಬ್ಬಿಸಿದಳು. ಅಲಿವರ್ ಏಳುವ ವೇಳೆಗಳೇ ಸೈಕ್ಸ್ ಎದ್ದು, ತನ್ನ ನಿಲುವಂಗಿಯ ಜೀಬುಗಳಲ್ಲಿ ಏನೇನೋ ಪದಾರ್ಥಗಳನ್ನು ತುರುಕೆಕೊಳ್ಳುತ್ತಿದ್ದ. ನ್ಯಾನ್‌ನಿನ್ ರೊಟ್ಟಿ ಸುಟ್ಟು, ಕಾಫಿ ಕಾಯಿಸುತ್ತಿದ್ದ ಳು. ಇನ್ನೂ ಕತ್ತಲೆ ಕಳೆದಿರಲಿಲ್ಲ. ಹಣತೆ ಹಾಗೇ ಉರಿಯತ್ತಿತ್ತು. ಮುಳೆಯ ಹನಿ ಕಿಟ್ಟಿಕಿಯ ಗಾಜಿನ ಮೇಲೆ ಬೀಳುತ್ತಿದ್ದ ಶಬ್ದ ಕೇಳಬರುತ್ತಿತ್ತು.

ಅಲಿವರ್ ಎದ್ದ. ಬೇಗ ಬೇಗ ಮುಖ ತೊಳೆದುಕೊಂಡ. ರೊಟ್ಟಿ ಕಾಫಿ ಆಯಿತು. ಸೈಕ್ಸ್ ಅವನನ್ನು ಅವಸರಪಡಿಸಿದ. ಅಲಿವರ್ ಸಿಧಾ ವಾಗಿಯೇ ಇದ್ದ. “ಮಳೆ, ಚಳ್ಳಿ. ಕುತ್ತಿಗೆಗೆ ಸುತ್ತಿಕೊ” ಎಂದು ನ್ಯಾನ್‌ನಿನ್ ಅಲಿವರನ ಕಡಿಗೆ ಒಂದು ವಸ್ತು ಎಸಿದಳು. ಸೈಕ್ಸ್ ಅವನಿಗೊಂದು ಶಾಲು ಹೊದೆಸಿದ. ಅನೆಂತರ ಅಲಿವರನ ಕೈ ಹಿಡಿದುಕೊಂಡು ಹೊರಟಾಗ, ಸೈಕ್ಸ್ ಸೊಂಟಿದ ಹತ್ತಿರ ಸಿಕ್ಕಿಸಿಕೊಂಡಿದ್ದ ಪಿಸ್ತಾಲನ್ನು ಅಲಿವರ್ ನೋಡಿದ. ನಡುಗಿದ.

ನ್ಯಾನ್‌ನಿನ್ಯಯನ್ನು ಹಿಂದೆ ಬಿಟ್ಟು, ಅಲಿವರ್ ಮತ್ತು ಸೈಕ್ಸ್ ಬೀದಿಗೆ ಬಂದರು. ರಾತ್ರಿಯೆಲ್ಲಾ ಮುಳೆ ಬಿದ್ದ ದಾರಿಯುದ್ದಕ್ಕೂ ನೀರು ನಿಂತು ಕೊಂಡಿತ್ತು. ಚೆಳಿಗಾಳಿ ಭರೆತ್ತೋ ಎಂದು ಬೀಸುತ್ತಿತ್ತು. ಇಬ್ಬರೂ ಹಾಗೇ ನಡೆದರು. ದಾರಿಯ ದೀಪಗಳಲ್ಲ ಆರಿದವು. ಲಂಡನ್‌ನ ಕಡಿಗೆ ಹೋಗುತ್ತಿದ್ದ ಕೆಲವು ಗಾಡಿಗಳು ಅವರನ್ನು ಎದುರುಗೊಂಡವು.

ದಾರಿಯಲ್ಲಿ ಒಂದು ಕಡೆ ಸಂತೆ. ಜನರ ಗುಂಪು ತುಂಬ. ಸೈಕ್ಕ್ಲಿನ್‌  
ಅಲಿವರನ್ನೂ ಎಳೆದುಕೊಂಡು, ಅವರ ನಡುವೆ ದಾರಿ ಬಿಡಿಸಿಕೊಂಡು,  
ಮುಂದೆ ಹೋದ. ಆಲಿವರ್ ಸೈಕ್ಕ್ಲಿನ ಜೊತೆಯಲ್ಲಿ ಹೆಚ್ಚೆ ಹಾಕಲಾರದೆ  
ಟೆಡಿಬರುತ್ತಿದ್ದ.

ಸ್ವಲ್ಪ ದೂರ ಹೋಗುವುದರೌಳಗಾಗ ಟೋಬಿಯ ಉಾರಿನ ಕಡೆಗೆ  
ಹೋಗುತ್ತಿದ್ದ ಒಂದು ಗಾಡಿ ಸಿಕ್ಕಿತು. ಗಾಡಿಯವನು ಹುಡುಗನ ಪಾಡು  
ನೋಡಿ, “ಬನ್ನಿ, ಗಾಡಿಯಲ್ಲಿ ಹತ್ತಿ. ಇದು ಯಾರು? ನಿನ್ನ ಹುಡುಗನೂ?”  
ಎಂದು ಕರೆದ.

“ಹಾದು ಹಾದು. ನನ್ನ ಹುಡುಗನೇ” ಎಂದು ಸೈಕ್ಕ್ಲಿನ ಅಲಿವರನ  
ಕಡೆ ನೋಡುತ್ತಾ ತನ್ನ ಪಿಸ್ತ್ರುಲನ್ನು ಕೈಯಿಂದ ತಟ್ಟಿ, “ಹತ್ತು, ಹತ್ತು”  
ಎಂದ.

ಆಲಿವರ್ ಹತ್ತಿದ. ಅವನ ಹಿಂದೆ ಸೈಕ್ಕ್ಲಿ ಹತ್ತಿದ. ಗಾಡಿ ಮುಂದೆ  
ಹೋಯಿತು. ಒಂದು ಹಳ್ಳಿ ಕಳೆಯಿತು, ಎರಡು ಕಳೆಯಿತು, ಮೂರು  
ಕಳೆಯಿತು. ಮುಂದೆ ಒಂದು ಕಡೆ ದಾರಿ ಕವಲು ಒಡೆಯಿತು.

ಸೈಕ್ಕ್ಲಿ ಗಾಡಿಯನ್ನು ನಿಲ್ಲಿಸಿದ. ಅಲಿವರನ್ನು ಇಳಿಸಿಕೊಂಡ.  
ಅಲಿವರನ ಕಡೆ ನೋಡುತ್ತ ಪುನಃ ಪಿಸ್ತ್ರುಲಿನ ಮೇಲೆ ಕೈಯಿಂದ ತಟ್ಟಿದ.  
“ನಾವು ಹೀಗೇ ಈ ಕಡೆ ಹೋಗುತ್ತೀವೆ” ಎಂದು ಗಾಡಿಯವನನ್ನು ಕಳು  
ಹಿಸಿಕೊಟ್ಟು, ತಾನು ಒಂದು ಕವಲನ್ನು ಹಿಡಿದು ಹೊರಟು, ಸ್ವಲ್ಪ  
ಹೊತ್ತಿನಲ್ಲಿ ಟೋಬಿಯ ಮನೆಗೆ ಬಂದ.

ಆಲಿವರ್‌ಗೂ ಸೈಕ್ಕ್ಲಿಗೂ ಟೋಬಿಯ ಮನೆಯಲ್ಲಿ ಉಟ್ಟಾಯಿತು.  
ಆಲಿವರ್ ಅಯಾಸದಿಂದಲೂ ಚಳೆಯಿಂದಲೂ ಹೆದರಿಕೆಯಿಂದಲೂ  
ನಡುಗುತ್ತ, ಬೆಂಕರೆ ಮುಂದೆ ಕುಳತು ತೂಕಡಿಸಿದ. ಟೋಬಿಯೂ  
ಸೈಕ್ಕ್ಲಿನ ಅಲ್ಲೇ ಎರಡು ಕುಚೆಗಳ ಮೇಲೆ ಒರಗಿಕೊಂಡು, ಸ್ವಲ್ಪ ಕಣ್ಣ  
ಮುಚ್ಚಿದ.

ರಾತ್ರಿ ಸುಮಾರು ಒಂದು ಗಂಟೆಯಾಗಿರಬಹುದು. ಕಳ್ಳಿರಿಬ್ಬರೂ ಎದ್ದರು. ಆಲಿವರನ್ನು ಎಬ್ಬಿಸಿದರು. ಸಿಸ್ತುಲುಗಳನ್ನು ಸೊಂಟಿದಲ್ಲಿ ಸಕ್ಕಿಸಿಕೊಂಡು, ಬೀಗದಕ್ಕೆ ಗೊಂಚಲು, ದೀಪ ಮುಂತಾದ ಉಪಕರಣ ಗಳನ್ನು ಸಂಗ್ರಹಿಸಿಕೊಂಡು ಹೊರಟಿರು. ಆಲಿವರ್ ವಿಧಿಯಲ್ಲದೆ ಅವರ ನಡುವೆ ಹೋಗಲೇಬೇಕಾಯಿತು.

ಹೀಗೆ ಸ್ವಲ್ಪ ದೂರ ನಡೆದ ಮೇಲೆ, ಯಾವುದೋ ಮನೆಯ ಹೊರ ಆವರಣದ ಗೋಡೆ ಸಿಕ್ಕಿತು. ಟೋಬಿ ಭಂಗನೆ ಹಾರಿ ಆ ಗೋಡೆಯನ್ನು ಏರಿ ಕುಳಿತ್ತ. ಸೈಕ್ಕ್ಲ ಆಲಿವರನ್ನು ಹಿಡಿದೆತ್ತಿದ್ದ. ಟೋಬಿ ಅವನನ್ನು ಹಿಡಿದುಕೊಂಡು ಗೋಡೆಯಿಂದಾಚೆ ನೆಲದ ಮೇಲೆ ಇಲಿಸಿ, ಅವನ ಹಿಂದೆಯೇ ತಾನೂ ದುಮುಕಿದ. ಆಲಿವರ್ ಚೇತರಿಸಿಕೊಳ್ಳುವುದ ರೊಳಗಾಗಿ ಸೈಕ್ಕ್ಲ ಒಂದೇ ಹಾರಿಗೆ ಗೋಡೆಯನ್ನು ದಾಟಿ, ಆಲಿವರನ ಒಂದು ತೋಳನ್ನು ಹಿಡಿದ. ಟೋಬಿ ಅವನ ಇನ್ನೊಂದು ತೋಳನ್ನು ಹಿಡಿದುಕೊಂಡೆ.

ಅ ವೇಳೆಗೆ ಆಲಿವರನಿಗೆ ತಾವು ಬಂದಿರುವುದು ಕಳ್ಳತನಕ್ಕೆಂದು ತಿಳಿದುಹೋರಿಯಿತು. ಅವನು ಕೂಡಲೇ ಆ ಕಳ್ಳರಿಬ್ಬರ ಕಾಲು ಹಿಡಿದು ಕೊಂಡು, “ನಿಮ್ಮ ದಮ್ಮಯ್ಯ. ನನ್ನನ್ನು ಚಿಟ್ಟುಬಿಡಿ. ನಾನು ಪುನಃ ಖಾರಿಗೆ ಬರುವುದಿಲ್ಲ. ಎಲ್ಲಿಯಾದರೂ ಮರಯಾಗಿ ಹೋಗುತ್ತೇನೆ. ನಿಮ್ಮ ದಮ್ಮಯ್ಯ. ನನ್ನನ್ನು ಬಿಡಿ” ಎಂದು ನಡುಗುತ್ತ, ತೊದಲುತ್ತ, ಬೇಡಿಕೊಂಡೆ.

ಸೈಕ್ಕ್ಲ ಮಹಾ ರೋಷಗೊಂಡು, “ಎಳುತ್ತೀಯೋ ಇಲ್ಲವೋ” ಎಂದು ಸಿಸ್ತುಲನ್ನು ಕೈಗೆಹೊಂಡಿದುಕೊಂಡೆ. ಟೋಬಿ ಅವನ ಕೈಯನ್ನು ತಡೆದು, ಹುಡುಗನ ಭಾಯನ್ನು ಮುಚ್ಚಿ, “ನಿಮು ಚಿಲ್ಲ, ಮನೆಯವರನ್ನು ಎಚ್ಚರಗೊಳಿಸುತ್ತೀಯೇನು?” ಎಂದು ಸೈಕ್ಕ್ಲನ್ನು ಗದರಿಸಿ, “ನೋಡು! ಉಸಿರೆತ್ತಿದರೆ ನಿನ್ನ ಕುತ್ತಿಗೆ ಮುರಿದುಬಿಡುತ್ತೇನೆ” ಎಂದು ಆಲಿವರನ್ನು

ಹೆದರಿಸಿ, ಆ ಮನೆಯ ಕಿಟಕಿಯ ಹತ್ತಿರ ಬಂದ. “ಬಿಲ್”, ಇವನನ್ನು ನಾನು ಹಿಡಿದುಕೊಂಡಿರುತ್ತೇನೆ. ನೀನು ಆ ಕಿಟಕಿ ತೆಗೆ” ಎಂದ.

ಮುಚ್ಚಿದ ಆ ಕಿಟಕಿಯನ್ನು ಸೈಕ್ಲ್ ಬಂದು ಕಬ್ಬಿಣದ ಸಲಾಕೆಯಿಂದ ಮೀಟಿ, ಸದ್ಗುಳಿದಂತೆ ತೆರಿದ. ಆಲಿವರನ ದೇಹ ಹಿಡಿಸುವವು ಅವಕಾಶ ವಾಯಿತು. ಟೋಬಿಯೂ ಸೈಕ್ಲ್ ಸೇರಿ, ಆಲಿವರನ್ನು ಹಿಡಿದೆತ್ತಿದರು. ತಂದಿದ್ದ ಲಾಂದ್ರವನ್ನು ಹಚ್ಚಿ ಆಲಿವರನ ಮುಖಕ್ಕೆ ಹಿಡಿದು, “ನೋಡು. ಆ ಕಿಟಕಿಯಿಂದ ನಿನ್ನನ್ನು ಒಳಕ್ಕೆ ಇಳಿಸುತ್ತೀವೆ. ಈ ದೀಪ ತೆಗೆದುಕೊ. ಜೋವಾನವಾಗಿ, ಸದ್ಗುಂಪಾಡದೆ ಹೋಗಿ, ಅಂಗಳವನ್ನು ದಾಟಿ, ಬೀದಿಯ ಬಾಗಿಲು ತೆಗೆ. ಮೇಲುಗಡಯ ಅಗುಳ ಕೈಗೆ ಎಟುಕದ ಹೋದರೆ, ಯಾವುದಾದರೂ ಕುಚೀಂಯ ಮೇಲೆ ನಿಂತುಕೊ” ಎಂದು ಅವನನ್ನು ಆ ಕಿಟಕಿಯ ಮೂಲಕವಾಗಿ ಆ ಮನೆಯೋಳಕ್ಕೆ ಇಳಿಸಿದರು.

“ಈ ದೀಪ ತೆಗೆದುಕೊ” ಎಂದು ಸೈಕ್ಲ್ ಆಲಿವರನ ಕೈಗೆ ದೀಪ ಕೊಡುವುದಕ್ಕಾಗಿ ಕಿಟಕಿಯಲ್ಲಿ ತಲೆಯಿಟ್ಟಿವನು ಮನೆಯೋಳಗೆ ಏನೋಇ ಶಬ್ದವಾದುದನ್ನು ಕೇಳಿ ಬೆಚ್ಚಿ, “ಹಾ! ಏನದು?” ಎಂದ.

“ಏನದು?” ಎಂದು ಟೋಬಿ ತಾನೂ ಬೆಚ್ಚಿ ಕೇಳಿದ.

ಒಡಿಹೋಗಿ ಮನೆಯವರನ್ನು ಎಬ್ಬಿಸಿಬಿಡಲೇ ಎಂದು ಆಲಿವರ್ ಅಥರ್ ಕೈಗೆ ಆಲೋಚಿಸಿದ. ಅಷ್ಟರಲ್ಲಿ ಸೈಕ್ಲ್ ಮತ್ತು ಟೋಬಿ ಮನೆಯೋಳಗೆ ಏನೋಇ ಶಬ್ದವಾದುದನ್ನು ಕೇಳಿದವರು “ಬಾ! ಬಾ!” ಎಂದೆ ಆಲಿವರನ್ನು ಗಟ್ಟಿಯಾಗಿಯೇ ಕರೆದರು. ಆವರ ಕಾಗಿಗೆ ಆಲಿವರ್ ಬೆಚ್ಚಿದ. ಅದೇ ಗಳಿಗೆಯಲ್ಲಿ ಬಂದು ಬಾಗಿಲು ತೆರೆಯಿತು. ಯಾರೋಇ ಮೂರು ನಾಲ್ಕು ಜನ ಬಂದ ಹಾಗಾಯಿತು. ಏನೋಇ ಬೆಂಕಿ - ಏನೋಇ ಸದ್ಗು - ಏನೋಇ ಹೋಗಿ - ಆಲಿವರನ್ನು ಏನೋಇ ಹಿಂದಕ್ಕೆ ಬದ್ದಹಾಗಾಯಿತು. ಹಿಂದಕ್ಕೆ ಗೋಡೆಗೆ ಬಂದು ಬಿದ್ದ ಆಲಿವರನ ಕತ್ತಿನಪಟ್ಟಿಯನ್ನು ಸೈಕ್ಲ್ ಎಡಗ್ಗೆಯಿಂದ ಹಿಡಿದು, ಬಲಗ್ಗೆಯ ಪಿಸ್ತಾಲಿನಿಂದ ಗುಂಡು ಹಾರಿಸಿದ.

ಬಾಗಿಲು ತೆರೆದುಕೊಂಡು ಬಂದ ಮನೆಯವರು ಹಿಮೆಟ್ಟಿದರು. ಅಲಿ ವರನ್ನು ಸ್ನೇಹ ಕಿಟಕಿಯಿಂದ ಈಚೆಗೆ ಎಳೆದುಕೊಂಡೆ.



“ಬಾಗಿಲು ತೆರೆಯಿಂತು”

“ಟೋಬಿ! ಅ ಶಾಲು ಕೊಡು. ಹುಡುಗ್ನಿಗೆ ಗುಂಡು ತಾಕಿಸೆ.”

ಎಂದು ಸೈಕ್ಸ್ ಬಟ್ಟೆ ತೆಗೆದುಕೊಂಡು, ಅಲಿವರನ ಗಾಯಗಳನ್ನು ಕಟ್ಟಿದ. ಅಲಿವರ್ ನೋವಿನಿಂದ ಮೂಳೆ ಹೋದ.

ಆ ವೇಳೆಗೆ ಮನೆಯು ಆಳುಮಚ್ಚೆಳ್ಳಿಲ್ಲ ಎದ್ದು, ದೀಪಗಳನ್ನೂ ದೊಡ್ಡಿಗಳನ್ನೂ ಬಂದೂಕಗಳನ್ನೂ ಹಿಡಿದುಕೊಂಡು ಕಳ್ಳರನ್ನು ಅಟ್ಟಿಸಿ ಕೊಂಡು ಬಂದರು. ಅವರ ದೀಪದ ಬೆಳಕನ್ನು ಕಂಡೊಡನೆಯೇ ಟೊಂಬಿ ಕಾಲಿಗೆ ಬುದ್ಧಿ ಹೇಳಿದ. ಗಾಯಗೊಂಡ ಹುಡುಗನನ್ನು ಸೈಕ್ಸ್ ಬಬ್ಬನೇ ಸುರಕ್ಷಿತವಾಗಿ ಸಾಗಿಸುವಂತಿರಲ್ಲ. ಅದ್ದರಿಂದ ಟೊಂಬಿಯ ಸಹಾಯ ಬೇಕಾಗಿತ್ತು. ಅದರೆ ಟೊಂಬಿ ಆಗಲೇ ಕಾಣೆಯಾಗುವುದರಲ್ಲಿದ್ದ. ಅದರೆ ಮರೆಯಾಗುವ ಮುಂಚೆ “ಸೈಕ್ಸ್”, ಅವನನ್ನು ಕಟ್ಟಿಕೊಂಡರೆ ನಾವು ಉಳಿಯುವ ಹಾಗಿಲ್ಲ. ಅವನನ್ನು ಬಿಟ್ಟು ನೀನು ತಲೆ ತಪ್ಪಿಸಿಕೊ” ಎಂದವನೇ ಆಲ್ಲಿ ನಿಲ್ಲದೆ ಓಡಿಹೋದ.

ಸೈಕ್ಸ್ ನೋಡಿದ. ಟೊಂಬಿ ಹೇಳಿದ ಹಾಗೆಯೇ ಅಲಿವರನ್ನು ಎತ್ತಿಕೊಂಡು ಪಾರಾಗುವುದು ಸಾಧ್ಯವಿರಲಿಲ್ಲ. ಅದಕಾರಣ, ಅಲಿವರನ್ನು ಪಕ್ಕದ ಒಂದು ಬೇಲಿಯ ಮರೆಯಲ್ಲಿ ಮಲಗಿಸಿ, ತಾನು ಅದರ ಎದುರು ದಿಕ್ಕಿನಲ್ಲಿ ಹಿಡುತ್ತಾ, ಎಲ್ಲರೂ ಹುಡುಗನ ಕಡೆ ತಿರುಗದೆ ತನ್ನ ಬೆನ್ನೆ ಪ್ರಿಬರಲೆಂದು ಒಂದು ಸಲ ಸಿಸ್ತುಲನ್ನು ಗಾಳಿಯಲ್ಲಿ ಹಾರಿಸಿ, ಮರೆಯಾದನು.

ಅಟ್ಟಿಕೊಂಡು ಬರುತ್ತಿದ್ದವರು ಯಾರಿಗೂ ಆ ಬೇಟಿಯಲ್ಲಿ ಅಷ್ಟು ಉತ್ತಾಹವಿರಲಿಲ್ಲ. ರಾತ್ರಿ, ನಿದ್ರೆಯ ಹೊತ್ತು, ಚೆಳಿ, ಜೊತೆಗೆ ಪ್ರಾಣಭಯ ಬೇರೆ. ನಡುಗುತ್ತಲೇ ಒಬ್ಬರಿಗೂಬ್ಬರು “ಹೇಗೂ ಕಳ್ಳರನ್ನು ಮನೆಯಿಂದ ಓಡಿಸಿದ್ದೇನೆ. ಸಾಕು, ಹೋಗೋಣ” ಎಂದು ಪಿಸುಪಿಸು ಮಾತಾಡಿಕೊಂಡರು. ಹೀಂದಿರುಗುವುದೇ ವನೇಕವೆಂದು ಎಲ್ಲರೂ ಒಸ್ಸಿದರು. ನಾಯಿಗಳನ್ನೆಲ್ಲ ಹೀಂದಕ್ಕೆ ಕರೆದರು. ಅವುಗಳಾದರೂ ಸದ್ಯಃ ಕರೆದರೆ ಸಾಕೆಂದು ಕಾದಿದ್ದವು.

ಕಳ್ಳುರನ್ನು ಅಟ್ಟಿಬಂದಿದ್ದವರ ಸಂಭ್ಯೆಯೇನೂ ದೊಡ್ಡ ಹಾಗಿರಲಿಲ್ಲ. ಅವರು ಇದ್ದವರು ಮೂವರೇ ಮೂವರು. ಒಬ್ಬ ಬೊಜ್ಜು, ಅಡುಗೆಯ ಕೆಲಸ ದವನು, ಇನ್ನೊಬ್ಬು ಕುಳ್ಳು, ತೋಟದ ಕೆಲಸ ವಾಡುತ್ತಿದ್ದವನು; ಮೂರನೆಯವನು ಸಣಕಲ ಹುಡುಗ, ಅದೂ ಇದೂ ಕೆಲಸ ವಾಡುವವನು. ಅವರಿಗೆ ಮನೆಯ ಮುಖ ಕಂಡರೆ ಸಾಕೆನ್ನಿಸಿತ್ತು. ಮೂವರೂ ಏನೂ ಸಂಕೋಚಿಸಡಿ ಮನೆಯ ಕಡೆಗೆ ಓಡಿದರು.

### ಆಲಿವರನ ಹೊಸ ಮಿಶ್ರರು

ರಾತ್ರಿ ಕಳೆಯುತ್ತೆ ಬಂದ ಹಾಗೆಲ್ಲ ಚುಳ್ಳಿ ಹೆಚ್ಚುತ್ತೆ ಬಂತು. ಹಿನುಹೆಚ್ಚು ಬಿದ್ದು ಹುಲ್ಲೆಲ್ಲ ಉದ್ದೇಯಾಯಿತು. ನೆಲವೆಲ್ಲ ಕೆಸರಾಯಿತು.

ಬೆಳ್ಗಾಗುತ್ತೆ ಬಂತು. ಗಾಳಿ ಬೀಸಿದರೆ ಚಾವಟಿಯಿಂದ ಹೊಡಿದ ಹಾಗಿತ್ತು. ಸೋನೆ ಹನಿ ಹಿಡಿಯಿತು, ಬೇಲಿಯ ಎಲೆಗಳ ಮೇಲೆ ಪಟಪಟ ಬಿತ್ತು.

ಆಲಿವರ್ ಬಹು ಹೊತ್ತು ಸ್ವೇಕ್ಸ್ ತನ್ನನ್ನು ಬಿಟ್ಟು ಹೋದ ಕಡೆಯಲ್ಲಿಯೇ ಮೈಮೇಲೆ ಎಚ್ಚರವಿಲ್ಲದೆ ಬಿದ್ದಿದ್ದೆ. ಬೆಳ್ಗಾಗುವ ವೇಳೆಗೆ ಸ್ವಲ್ಪ ನರಳುವ ಶಬ್ದ ಕೇಳಬಂತು. ಎಡದ ತೋಳು ಗಾಯವಾಗಿ, ಅದಕ್ಕೆ ಸುತ್ತಿದ್ದ ಶಾಲು ರಕ್ತದಿಂದ ಹೆಪ್ಪಿಗಟ್ಟಿತ್ತು. ಆಲಿವರ್ ಸೋನಿನಿಂದ ನರಳುತ್ತೆ ಹಾಗೇ ಕಷ್ಟಪಟ್ಟು ಎದ್ದು ಕುಳಿತ. ಹಾಗೇ ಸೋನನ್ನು ಸಹಿಸಿಕೊಂಡು ಮೆಲ್ಲಿನೆ ಎದ್ದು, ಬೇಲಿಯನ್ನು ಒರಗಿಕೊಂಡು ನಿಂತ. ಸ್ವಲ್ಪ ಹೊತ್ತು ಹಾಗೇ ನಿಂತು, ಚೇತರಿಸಿಕೊಂಡು, ಎಲ್ಲಿಗೆ ಹೋಗುವೆ ನೆಂಬುದು ತಿಳಿಯದೆ, ಶಾಲು ಎಳೆದ ಕಡೆಗೆ ನಡೆದ.

ಸ್ವಲ್ಪ ಹಾಗೇ ತೂರಾಡಿಕೊಂಡು ಮುಂದುವರಿದ ಮೇಲೆ ಒಂದು ದಾರಿ ಸಿಕ್ಕಿತು. ಆಲಿವರ್ ಕಣ್ಣಿಂದ ಬಿಟ್ಟು ಸುತ್ತಲೂ ಸೋಡಿದ. ಸಮೀವದಲ್ಲಿ ಒಂದು ಮನೆ ಕಾಣೆಸಿತು. “ಈ ಮನೆಯನ್ನು ಮುಟ್ಟಿದರಿ, ಅಲ್ಲಿ

ನವರು ಕರುಣೆಯಿಂದ ನನ್ನನ್ನು ಕಾಪಾಡಿಯಾರು. ಒಂಟಿಯಾಗಿ ಹೊಲಿಗಡ್ಡಿಗಳ ನಡುವೆ ಸಾಯುವುದಕ್ಕೆಂತ ಜನರ ನಡುವೆ ಸಾಯುವುದೇ ಮೇಲು” ಎಂದು ಅವನಿಗೆ ಎನ್ನಿಸಿತು. ಹಾಗೇ ಸಾಹಸವಾಡಿ ಆ ಮನೆಯ ಕಡೆಗೆ ತಿರುಗಿ ನಡೆದ.

ಆ ಮನೆಯ ಹತ್ತಿರ ಬಂದ ಹಾಗೆಲ್ಲಾ, ‘ಇದನ್ನು ಎಲ್ಲಿಯೋ ಈ ಮೊದಲು ಸೋಡಿದ್ದೇನೇ’ ಎನ್ನಿಸುತ್ತಿತ್ತು. ಹಾಗೇ ಸೋಡುತ್ತ ಸೋಡುತ್ತ ಮನೆಯ ಹೂರ ಆವರಣದ ಗೋಡೆಯನ್ನು ಕಂಡೊಡನೆಯೇ “ನಿನ್ನ ರಾತ್ರಿ ನಾವು ಹಾರಿದ ಗೋಡೆ ಇದೇ! ಇದೇ ಮನೆಗೆ ನಾವು ನೆನ್ನು ಕನ್ನ ಹಾಕಿದ್ದು!” ಎಂದು ಅವನಿಗೆ ಸ್ವಪ್ನವಾಯಿತು.

ಒಡನೆಯೆ ಕೃಕಾಲು ನಡುಗಲಾರಂಭವಾಯಿತು. ಓಡಿಹೋಗಿಬಿಡ ಬೀಕೆಂದು ಮನಸ್ಸಾಯಿತು. ಆದರೆ ಓಡುವುದಕ್ಕೆ ಶ್ರಾಣವೆಲ್ಲಿಂದ ಬಂತು! ನಿಲ್ಲಿಲಾರದವನು, ನಡೆಯಲಾರದವನು, ಓಡುವುದು ಹೇಗೆ? ಏನಾದರೂ ಆಗಲ ಎಂದು ಆಲಿವರ್ ತತ್ತ್ವರಿಸುತ್ತ ಹುಲ್ಲಿಗಾವಲನ್ನು ದಾಟಿ, ಮನೆಯ ಮೆಟ್ಟಲುಗಳನ್ನು ಹತ್ತಿ, ಬಾಗಿಲ ಚಿಲಕವನ್ನು ಹಿಡಿದು ಅಲ್ಲಾಡಿಸಿದ. ಅಮೃತಮನೆ ಅವನಿಗೆ ಅತಿಯಾಗಿ, ಹಾಗೇ ನಿಶ್ಚಯಿಂದ ಕುಸಿದು, ಪಕ್ಕದಲ್ಲಿದ್ದ ಕಂಬಕ್ಕೆ ಒರಿಗಿಕೊಂಡ.

ಇತ್ತು ಆಲಿವರ್ ಬಾಗಿಲ ಚಿಲಕವನ್ನು ಹಿಡಿದು ಅಲುಗಿಸಿದಾಗ, ಒಳಗೆ ಅಡುಗೆಯ ಮನೆಯಲ್ಲಿ ಅಡುಗೆಯವನೂ ತೋಟದವನೂ ಮನೆ ಕೆಲಸದ ಹುಡುಗನೂ ಕುಳುಕೊಂಡು ಕಾಪಿ ಕುಡಿಯುತ್ತಿದ್ದರು. ಚಿಲಕದ ಶಬ್ದ ಕೇಳಿದೊಡನೆ ಬೆಚ್ಚಿ, ಕುಡಿಯುತ್ತಿದ್ದ ಕಾಪಿಯನ್ನು ಮೈನೇಲೆ ಚೆಲ್ಲಿ ಕೊಂಡರು.

“ಏನದು?” ಎಂದು ಅಡುಗೆಯವನು ಕೊಗಿಕೊಂಡು, “ಯಾರೋ ಬಾಗಿಲು ಶಬ್ದವಾಡಿದ ಹಾಗಾಯಿತು. ಯಾರಾದರೂ ತೆಗೆಯಿರಿ” ಎಂದ.

ಯಾರೂ ಆಲ್ಲಾಡಲಿಲ್ಲ. ಒಬ್ಬರೆ ಮುಖ ಒಬ್ಬರು ನೋಡಿದರು. ಕಡೆಗೆ ಅಡುಗೆಯವನು “ಬಸ್ತಿ. ಹೆಡರಿಕೆ ಏನು? ಮೂವರೂ ಒಟ್ಟಿಗೆ ಹೋಗೋಣ. ಆ ಮುಸುರೆ ತೊಳೆಯುವವವಳನ್ನೂ ಗುಡಿಸುವವವಳನ್ನೂ



“ಕಳ್ಳು ಸಿಕ್ಕಿಬಿಡ್ಡ”

ಕರೆ, ಚೊತೆಗಿರಲಿ. ದೀಪವನನ್ನು ತೆಗೆದುಕೊಳ್ಳು” ಎಂದು ನಡುಗುತ್ತಲೇ ಎಷ್ಟನು.

ಎಲ್ಲರೂ ಒಟ್ಟಿಗೆ ಮಹಾ ಧೈರ್ಯಸ್ಥ ರಂತೆ ಗಟ್ಟಿಯಾಗಿ ಮಾತನಾಡಿ ಕೊಳ್ಳುತ್ತ, ಒಬ್ಬರಿಗಿಂತ ಒಟ್ಟರು ಹಿಂದೆ ನಿಲ್ಲಿತ್ತ ಬಂದು ಬಾಗಿಲು ತೆಗೆದು ನೋಡಿದರೆ, ಆಲಿವರ್ ಕಂಬವನನ್ನು ಒರಗಿಕೊಂಡು ಕುಸಿದ್ದುದು ಕಾಣಬಂತು. ಒಡನೆಯೇ ಅಡುಗೆಯವನು, ಅದುವರಿಗೆ ಎಲ್ಲರಿಗಿಂತ ಹಿಂದೆ ನಿಂತಿದ್ದವನು, ಮುಂದೆ ಬಂದು, ಆಲಿವರನ ಬಲ ರೆಟ್ಟಿಯನ್ನು ಬಲವಾಗಿ ಹಿಡಿದು, ದರದರನೆ ಮನೆಯೊಳಕ್ಕೆ ಎಳೆದುಕೊಂಡು ಬಂದು, “ಕಳ್ಳ ಸಿಕ್ಕಿದ! ಕಳ್ಳ ಸಿಕ್ಕಿದ!” ಎಂದು ಗಟ್ಟಿಯಾಗಿ ಕೊಗಿಕೊಂಡೆ.

ಆ ಮನೆಯಲ್ಲಿದ್ದವರು ಒಟ್ಟರು ಹೆಂಗಸರು ಮಾತ್ರ – ರೋಸ್ ಎಂಬಾಕೆ, ಮತ್ತು ಅವಳ ದೊಡ್ಡಮೃತ್ಯು ಮಿಸೆಸ್ ವೆಯ್ಲು ಎಂಬಾಕೆ. ರೋಸ್ ಹುದುಗಿ, ಮಿಸೆಸ್ ವೆಯ್ಲು ಮುದುಕಿ.

ಅಡುಗೆಯವನ ಕೂಗಾಟಿವನನ್ನು ಕೇಳಿ, ಮಹಡಿಯ ಮೇಲಿನ ಒಂದು ಕೊಟ್ಟಿಯ ಬಾಗಿಲನ್ನು ತೆರಿದು ರೋಸ್ ಹೊರಗೆ ತಲೆ ಹಾಕಿ, ಮೆಲ್ಲನೆ “ಕೂಗಬೇಡ. ದೊಡ್ಡಮೃತ್ಯಿಗೆ ತೊಂದರೆಯಾಗುತ್ತಿ. ಕಳ್ಳ ಸಿಕ್ಕಿದನೇನು? ಯಾರಿಗಾದರೂ ಗಾಯವಾಯಿತೇನು?” ಎಂದಳು.

ಅಡುಗೆಯವನು ಘ್ರನಿಯನ್ನು ತಗ್ಗಿಸಿ, “ನಮಗೆ ಯಾರಿಗೂ ಏನೂ ಗಾಯವಾಗಿಲ್ಲ” ಎಂದನು.

“ಕಳ್ಳನಿಗೆ ಏನಾದರೂ ಗಾಯವಾಗಿದೆಯೇನು?”

“ಆಗಿದೆ. ಇದೋ, ಪುನಃ ಮೂರ್ಖ ಹೋದ” ಎಂದು ಅಡುಗೆಯವನು ಕೂಗಿದ.

“ಒಂದು ನಿಮಿನ ತಾಳು” ಎಂದು ರೋಸ್ ತನ್ನ ದೊಡ್ಡಮೃತ್ಯನ ಹಕ್ತಿರ ಹೋಗಿ ಬಂದು, “ಅವನನ್ನು ನಿನ್ನ ಕೊಟ್ಟಿಯಲ್ಲಿ, ನಿನ್ನ ಹಾಸಿಗೆ ಯಲ್ಲಿ ಮಲಗಿಸಿ, ಬೆಚ್ಚಿಗೆ ಹೊದಿಸಬೇಕಂತೆ. ಬೇಗನೆ ಓಡಿಹೋಗಿ,

ನಮ್ಮ ಮನೆಯ ವೈದ್ಯನನ್ನು ಕರೆದುತ್ತರಬೇಕೆಂದು ಆ ತೋಟದನ್ನಿಗೆ ಹೇಳು. ಆ ಕೆಲಸದ ಹುಡುಗ ಹೋಗಿ ಯಾರಾವರೂ ಒಬ್ಬ ಪ್ರೋಲೀಸಿ ನವನನ್ನು ಕರೆದುಕೊಂಡು ಬರಲಿ” ಎಂದಳು.

ಆವಳ ಅಜ್ಞೆಯಂತೆ ಆಡುಗೆಯವನು ಆಲಿವರನ್ನು ಎತ್ತಿಕೊಂಡು ಹೋಗಿ ತನ್ನ ಹಾಸಿಗೆಯಲ್ಲಿ ಮಲಗಿಸಿ, ಬೆಚ್ಚಿಗೆ ಮೊದಿಸಿದ. ಸ್ವಲ್ಪಿ ಹೊತ್ತಿನೊಳಗಾಗಿ ತೋಟದನ್ನು ವೈದ್ಯನನ್ನು ಕರೆದುಕೊಂಡು ಬಂದ. ವೈದ್ಯ ಬಂದೊಡನೆ ಆಲಿವರನ ತೋಕನ್ನು ನೋಡಿ, ಅದಕ್ಕೆ ಬೈಪಧ ಹಾಕಿ, ಹೋಸ ಬಟ್ಟಿಗಳಿಂದ ಕಟ್ಟಿ, “ಸದ್ಗು ಮಾಡಬೇಡಿ. ಹುಡುಗ ಮಲಗರಲು” ಎಂದು ಕೊಟ್ಟಿಯಿಂದ ಹೊರಗೆ ಬಂದು, ಮಿಸೆಸ್ ಮೆಯ್ಲು ಇದ್ದ ಕೊಬಡಿಗೆ ಹೋಗಿ “ಅವನ ಗಾಯಗಳನ್ನು ತೋಳಿದು ಬೈಪಧಿ ಹಾಕಿ ಕಟ್ಟಿದ್ದೇನೆ. ನಿದ್ರೆ ಮಾಡುತ್ತಿದ್ದಾನೆ. ಬೇಕಾದರೆ ಬಂದು ನೋಡ ಬಹುದು” ಎಂದು ಕರೆದನು.

ಮಿಸೆಸ್ ಮೆಯ್ಲು ಮತ್ತು ರೋಸ್ ಇಬ್ಬರೂ ವೈದ್ಯನ ಹಿಂದೆ ಸದ್ಗು ಮಾಡದೆ ಬಂದು, ಮೆಲ್ಲನೆ ಬಾಗಿಲನ್ನು ತಳ್ಳು, ಒಳಗೆ ಇಣಿಕೆ ನೋಡಿದರು, ಹಾಸಿಗೆಯ ಮೇಲೆ ನೋಡಿದರೆ, ತಾವು ಎಂದುಕೊಂಡಿದ್ದ ಹಾಗೆ ಯಾವ ಭಯಂಕರ ವೃತ್ತಿಯೂ ಅಲ್ಲ ಕಾಣಿಸಲಿಲ್ಲ; ಅದರ ಬದಲು ಒಬ್ಬ ಹುಡುಗ ಮಾತ್ರ ನೋವಿನಿಂದ ಉಸಿರು ಬಿಡುತ್ತ ಗಾಢಿಸಿದ್ದೆಯಲ್ಲಿದ್ದುದು ಕಾಣಿಸಿತು.

“ಯಾರು? ಇವನೇ ಕಳ್ಳಿ? ಪಾಪ, ಮಗು, ತಾಯಿಯಿಲ್ಲವೋ, ತಂದೆಯಿಲ್ಲವೋ, ಯಾವ ತಬ್ಬಿಲಿಯೋ, ಯಾರ ಸಹವಾಸಕ್ಕೆ ಹೇಗೆ ಬಿದ್ದಿತೋ, ಏನು ಹೊಟ್ಟಿಗಿಲ್ಲವೋ, ಏನು ಕಢಿಯೋ” ಎಂದು ರೋಸ್ ಆಲಿವರನ ತಲೆಗೂಡಲನ್ನು ಸವರುತ್ತ, “ದೊಡ್ಡ ಮ್ಮೆ, ಈ ಹುಡುಗನನ್ನು ಮನೆಯಲ್ಲೇ ಇರಿಸಿಕೊಂಡು ಏಕೆ ಕಾಪಾಡಬಾರದು?” ಎಂದು ಬೇಡಿ ಕೊಂಡಳು.

ಮಿಸೆಸ್ ಮೇಯ್ಲ್ ಅವಳನ್ನು ತಬ್ಬಿಕೊಂಡು, “ಹಾಗೇ ಆಗಲಿ, ನನ್ನ ಮೃತ್ಯು! ” ಎಂದಳು. ಅಲಿವರನ್ನು ಕಂಡು ಅವಳ ಕಣ್ಣ ಕೂಡ ತೇವವಾಯಿತು.

ಆದರೆ ವೈದ್ಯ “ಇವ್ವು ಅತಿ ಉತ್ಸಾಹ ಬೇಡ. ಅವನಿಗೆ ಸ್ವಲ್ಪಿ ಎಚ್ಚರವಾದಾಗ, ಅವನು ಯಾರು, ಅವನ ಕತೆ ಏನು ಎಂಬುದು ಎಲ್ಲ ವನ್ನೂ ವಿಚಾರಿಸಿ ತಿಳಿದುಕೊಳ್ಳಿ. ಅನಂತರ ನಿಮ್ಮ ಮನಸ್ಸಿಗೆ ಒಪ್ಪಿಗೆ ಯಾದರೆ ಅವನನ್ನು ಕಾಪಾಡಿ. ಬೇಡವೆನ್ನು ವರರಾರು? ” ಎಂದನು.

ಹೆಂಗಸರಿಬ್ಬರೂ ಅವನ ಮಾತಿಗೆ ಒಪ್ಪಿದರು. ಆ ದಿನ ಅಲಿವರನ್ನು ಆಯಾಸಪಡಿಸಲಿಲ್ಲ. ಪೂರ್ವನೆಯ ದಿನ ಅವನು ಸ್ವಲ್ಪಿ ಚೇತರಿಸಿಕೊಂಡ ಮೇಲೆ, ಅವನ ಕತೆಯನ್ನೆಲ್ಲಾ ಕೇಳಿದರು. ಆಲಿವರ್ ತಾನು ಅನಾಥಾ ಲಯವನ್ನು ಬಿಟ್ಟುದು ನೊದಲುಗೊಂಡು, ಲಂಡನ್‌ಗೆ ಬಂದು ಫ್ರಾಗಿನ್‌ನ ಕ್ರೀಗೆ ಸಿಕ್ಕಿಬಿಡಿದ್ದು, ಬ್ರೂನೆಲ್ಲಿ ತನ್ನನ್ನು ಉದ್ಘಾರ ಮಾಡಿದ್ದು, ಫ್ರಾಗಿನ್ ತನ್ನನ್ನು ಪುನಃ ಹಿಡಿದು ಕಷ್ಟತನಕ್ಕೆ ತಳ್ಳಿದ್ದು, ಎಲ್ಲವನ್ನೂ ಅವರಿಗೆ ತಿಳಿಸಿದ. ಹೇಳುತ್ತ ಹೇಳುತ್ತ ಅಲಿವರನಿಗೆ ಬ್ರೂನೆಲ್ಲಿ ವಿನ ಜ್ಞಾಪಕ ಬಂದು, “ಆತ ನನಗೆ ಎವ್ವು ಆರ್ಯಕೆ ಮಾಡಿದ! ಅವನ ಮನೆಯ ಮುದುಕಿಯಾದರೂ ನನ್ನನ್ನು ಎವ್ವು ದಯೆಯಿಂದ ಕಾಣುತ್ತಿದ್ದಳು! ” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು.

ಮಿಸೆಸ್ ಮೇಯ್ಲ್ ಮತ್ತು ಹೋಸ್ ಅವನನ್ನು ಸಂತ್ಯೇಸುತ್ತ, “ಅಳ ಬೇಡ, ಅಲಿವರ್. ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ನೀನು ಏನೂ ಚಿಂತಿ ಮಾಡದೆ ಆರೋಗ್ಯವಾಗು. ಅನಂತರ ನಮ್ಮ ಈ ವೈದ್ಯ ನೊಡನೆ ಹೋಗಿ, ಬ್ರೌನೆಲ್ಲಿ ಎನ್ನು ಕಂಡು, ನಡೆದುದನ್ನೆಲ್ಲಾ ಅತನಿಗೆ ಹೇಳಬರುವೆಯಂತೆ” ಎಂದು ಸಮಾಧಾನ ಹೇಳಿದರು.

“ನಾನು ಕರೆದುಕೊಂಡು ಹೋಗುತ್ತೇನೆ. ಧೈರ್ಯವಾಗಿರು” ಎಂದು ವೈದ್ಯನೂ ಅಲಿವರನಿಗೆ ಧೈರ್ಯ ಹೇಳಿದ.

“ಇನ್ನು ಒಳ್ಳೆಯವರಾದ ಇವರ ಉಪಕಾರವನ್ನು ನಾನು ಹೇಗೆ ತೀರಿಸಲಿ?” ಎಂದು ಆಲಿವರ್ ಕೃತಜ್ಞನಾಗಿ, ‘ಎಂದಿಗೆ ಗುಣಮುಖವಾಗಿ ಚೈನೆಲ್ಲೊವನ್ನು ಕಂಡು, ನಡೆದ ಸಂಗತಿಯನ್ನು ಅವನಿಗೆ ತಿಳಿಸಿ, ಅವನ ಕ್ಷಮಾಪಕೆಯನ್ನು ಪಡೆದೇನೋ’ ಎಂಬ ನಿರೀಕ್ಷೆಯಿಂದ ಆಲಿವರ್ ವೈದ್ಯ ಹೇಳಿದ ಹಾಗೆ ಕೇಳಿಕೊಂಡಿದ್ದು, ಇದಾರು ವಾರದಲ್ಲಿ ಎದ್ದು ಓಡಿಯಾಡುವ ಮಟ್ಟಿಗಾದ.

ಒಂದು ಬೆಳಗ್ಗೆ ಏಸೆಸ್ ಮೆಯ್ಲ್ ತನ್ನ ಸ್ವಂತ ಗಾಡಿಯನ್ನು ಕಟ್ಟಿಸಿ, ವೈದ್ಯನೋಡನೆ ಆಲಿವರನ್ನು ಚೈನೆಲ್ಲೊ ಮನಿಗೆ ಹೊಗಿ ಬರುವಂತೆ ಕಳಿಸಿದಳು. ಆಲಿವರನಿಗೆ ಚೈನೆಲ್ಲೊ ಇದ್ದ ಮನೆಯ ಬೀದಿ ತಿಳಿದಿತ್ತು. ಗಾಡಿಯವನು ಆ ಬೀದಿಗೆ ಬಂದು ತಿರುಗಿದಾಗ, ಆಲಿವರ್ ಉತ್ತಾಹದಿಂದ ಎದ್ದು ನಿಂತು ‘ಅಡೇ! ಅಡೇ! ಅಡೇ ಮನೆ!’ ಎಂದು ಒಂದು ಮನೆಯನ್ನು ತೋರಿಸಿದ.

ಆಲಿವರ್ ತೋರಿಸಿದ ಮನೆಯ ಮುಂದೆ ಗಾಡಿ ನಿಂತಿತು. ಆದರೆ ಆ ಮನಿಗೆ ಬೀಗ ಹಾಕಿತ್ತು. ಆಲಿವರನ ಉತ್ತಾಹವೆಲ್ಲ ಇಂಗೊರೋಯಿತು. ವೈದ್ಯನು ಅವನನ್ನು ಸಮಾಧಾನಪಡಿಸಿ, ಗಾಡಿಯಿಂದ ಇಳಿಮು ಹೊಗಿ “ಈ ಮನೆಯಲ್ಲಿ ಇದ್ದ ಚೈನೆಲ್ಲೊ ಎಲ್ಲಿ?” ಎಂದು ಪಕ್ಕದ ಮನೆಯವನನ್ನು ಕೇಳಿದ.

ಪಕ್ಕದ ಮನೆಯವನು “ನನಗೆ ಗೊತ್ತಿಲ್ಲ. ವಿಚಾರಿಸಿಕೊಂಡು ಬರು ತೈನೇ” ಎಂದು ಒಳಗೆ ಹೊಗಿ ವಿಚಾರಿಸಿಕೊಂಡು ಬಂದು, “ಚೈನೆಲ್ಲೊ ಈಗ ನಾಲ್ಕು ವಾರದ ಹಿಂದೆ ಪಕ್ಕಿನು ಇಂಡಿಸ್ ದ್ವಿತೀಯಾಗಿ ಪ್ರವಾಸ ಹೊಡನಂತೆ” ಎಂದನು.

“ಅವನ ಮನೆಯಲ್ಲಿ ಇದ್ದ ಮುದುಕಿ?” ಎಂದು ವೈದ್ಯ ಕೇಳಿದ್ದಕ್ಕೆ ಅವನು “ಅವಳು, ಅವಳ ಜೊತೆಗೆ ಇನ್ನೊಬ್ಬ ಗ್ರಂಥಾಲಯ ಎಂಬವ, ಅವರೂ ಚೈನೆಲ್ಲೊ ಜೊತೆಯಲ್ಲಿ ಹೊಡರಂತೆ” ಎಂದ.

ಆಲಿವರ್ ಸಂಪೂರ್ಣ ನಿರಾಶೆ ಹೊಂದಿ, ಮುಖದಲ್ಲಿ ಸಂತೋಷ ವಿಲ್ಲದೆ ಮನೆಗೆ ಹಿಂದಿರುಗಿ ಬಂದ. ಮಿಸೆಸ್ ಮೆಯ್ಲಿ ಯೂ ರೋಸ್‌ಹೂ ಅವನಿಗೆ ಸಮಾಧಾನ ಹೇಳಿ ಅವನನ್ನು ಸಂತೋಷಗೊಳಿಸಿದ್ದಿದ್ದರೆ, ಆಲಿವರ್ ಅದೇ ಕೊರಗಿನಲ್ಲಿ ಪುನಃ ಕಾಯಿಲೆ ಮಲಗಬೇಕಾಗುತ್ತಿತ್ತು. ಅದರೆ ಅವರು ಆಲಿವರನಿಗೆ ಓದುವುದನ್ನೂ ಬರೆಯವುದನ್ನೂ ಕಲಿಸಿಕೊಟ್ಟು, ಹೂವು ಹಣ್ಣು ತರುವುದಕ್ಕೆ ಅವನನ್ನೇ ಕಳುಹಿಸಿಕೊಟ್ಟು, ಅವನನ್ನು ಯಾವಾಗಲೂ ತಮ್ಮ ಜೊತೆಯಲ್ಲೇ ಇರಿಸಿಕೊಂಡು, ಅವನನ್ನು ಕಂಡರೆ ತಮಗೆ ಎಷ್ಟು ಪ್ರೀತಿ ಇದೆ, ಅವನಲ್ಲಿ ತಮಗೆ ಎಷ್ಟು ನಾಬಿಕೆ ಉಂಟು ಎಂಬುದನ್ನು ತೋರಿಸುತ್ತಿದ್ದರು. ಅವರ ಅವಾಚವಾದ ಪ್ರೇಮದಲ್ಲಿ ಆಲಿವರ್ ಚೈನೆಲ್ಲೀವನ್ನು ಕಾಣಿದೆ ತನಗೆ ಉಂಟಾದ ನಿರಾಶೆಯನ್ನು ಮರೆಯವುದು ಸಾಧ್ಯವಾಯಿತು.

ಹೀಗೆ ಮೂರು ತಿಂಗಳು ಕಳೆಯಿತು.

ಈ ನಿಂದುವೇ ನ್ಯಾಸ್‌ನ ಫ್ರಾಗ್ನಿನ್‌ನ ಗುಹೆಯಲ್ಲಿ ತನ್ನ ಕಿವಿಗೆ ಬಿಡ್ಡ ಒಂದು ರಹಸ್ಯವಾದ ಸಮಾಜಾರವನ್ನು ಕೇಳಿ, ಅದರಿಂದ ಆಲಿವರನಿಗಾಗುವ ಅಪಾಯವನ್ನು ಹೇಗಾದರೂ ತಪ್ಪಿಸಬೇಕೆಂದುಕೊಂಡಳು. ಒಂದು ದಿನ ಅಪರಿಚಿತನೊಬ್ಬನು ಫ್ರಾಗ್ನಿನ್‌ನ ಬಳಿಗೆ ಬಂದು, “ನನ್ನ ಹೆಸರು ಮಂಕ್ಸ್. ನನಗೂ ನಿನ್ನ ಬಳಿಯಿದ್ದ ಆಲಿವರ್ ಪ್ರಸ್ತಿಗೂ ಸ್ವಲ್ಪ ಮನಸ್ತಾಪವಿದೆ. ನೀನು ಏನಾದರೂ ಮಾಡಿ, ಅವನಿಂದ ಕಳ್ಳತನ ಮಾಡಿಸಿ, ಅವನನ್ನು ಸರೆಮನೆಗೆ ಕಳಿಸಿದರೆ, ನಾನು ನಿನಗೆ ತುಂಬ ಹಣ ಕೊಡುತ್ತೀನೇ” ಎಂದು ಕೇಳಿಕೊಂಡೆ. ಅದು ನ್ಯಾಸ್‌ಯ ಕಿವಿಗೆ ಬಿತ್ತು. ಅವಳು ಆ ಸುಧಿಯನ್ನು ರೋಸ್‌ಹೂಗೆ ತಿಳಿಸಿ, ಆಲಿವರನ್ನು ಎಚ್ಚರದಿಂದ ಕಾಪಾಡಬೇಕೆಂದು ಕಾಗದ ಬರೆದಳು. ಅಗತ್ಯವಾದರೆ ಅವಳನ್ನು ಲಂಡನ್‌ನಲ್ಲಿ ನಡಿಯ ಸೇತುವೆಯ ಬಳಿ ಯಾವುದಾದರೂ ರಾತ್ರೆ ಕಾಣುವಂತೆಯೂ ಸೂಚಿಸಿದ್ದಳು.

ಈ ಸಂದರ್ಭದಲ್ಲಿ ನಾನು ಏನು ಮಾಡಬೇಕೋ, ಯಾರಾದರೂ ಸ್ನೇಹಿತರನ್ನು ವಿಚಾರಿಸೋಣ ಎಂದು ರೋಸ್ ಎಂದುಕೊಳ್ಳುತ್ತಿರುವಷ್ಟರಲ್ಲಿ ಆಲಿವರ್ ಏದುತ್ತೆ ಓಡಿಬಂದು “ಕಂಡೆ! ಕಂಡೆ!” ಎಂದು ಕೂಗಿಕೊಂಡು.

“ಏನುದು, ಆಲಿವರ್ ? ಏನು ಕಂಡೆ ?” ಎಂದು ರೋಸ್ ಕೇಳಲು “ನಾನು ನಮ್ಮ ಮನೆಯ ಅಡುಗೆಯವನ ಜೊತೆಯಲ್ಲಿ ಹೋಗುತ್ತಿದ್ದಾಗ, ದಾರಿಯಲ್ಲಿ ಬ್ರೌನೆಲ್ಲ ಹೋಗುತ್ತಿದ್ದುದನ್ನು ಕಂಡೆ. ಅವನ ಕಡೆಗೆ ಹೋಗುವುದಕ್ಕೆ ನನಗೆ ಕಾಲೇ ಬರಲಿಲ್ಲ, ಅವನನ್ನು ಮಾತನಾಡಿಸುವುದಕ್ಕೆ ನನಗೆ ನಾಲಗೆಯೇ ಬರಲಿಲ್ಲ. ಆದರೆ ಅಡುಗೆಯವನು ಹೋಗಿ ಆತನ ವಿಳಾಸವನ್ನು ತಿಳಿದುಕೊಂಡು ಬಂದಿದ್ದಾನೆ” ಎಂದು ಬ್ರೌನೆಲ್ಲೀವಿನ ವಿಳಾಸವನ್ನು ಬರೆದಿದ್ದ ಒಂದು ಕಾಗದದ ಚೂರನ್ನು ರೋಸ್ ಕೈಯಲ್ಲಿ ಆಲಿವರ್ ಕೊಟ್ಟಿನು.

ಒಡನೆಯೇ ರೋಸ್ ಮನೆಯ ಗಾಡಿಯನ್ನು ಕಟ್ಟಿಹೇಳಿ, ತಾನು ಬಟ್ಟೆ ಬದಲಾಯಿಸಿಕೊಂಡು, ಆಲಿವರನೊಡನೆ ಬ್ರೌನೆಲ್ಲೀವಿನ ಮನೆಗೆ ಹೊರಟಿಳು. ಆಲಿವರನನ್ನಾದರೂ ಎರಡು ಸಲ ಕರೆಯಬೇಕಾಗಿರಲಿಲ್ಲ. ಗಾಡಿಯಾದರೂ ತಡವಾಗಲಿಲ್ಲ. ಆಲಿವರ್ ಸುದ್ದಿಯನ್ನು ತೆಂದಕೆಲವೇ ಹೋತ್ತಿನೊಳಗಾಗಿ ಗಾಡಿ ಬ್ರೌನೆಲ್ಲೀವಿನ ಮನೆಯೇ ಮುಂದೆ ನಿಂತತು.

ರೋಸ್ ಆಲಿವರನ್ನು ಗಾಡಿಯಲ್ಲೇ ಇರಹೇಳಿ, ತಾನು ಮಾತ್ರ ಮನೆಯ ವೆಟ್ಟಿಲು ಹತ್ತಿ, ತನ್ನ ಹೆಸರನ್ನು ಹೇಳಿಕಳಿಸಿದಳು. ಬ್ರೌನೆಲ್ಲ ಅವಳನ್ನು ಒಳಕ್ಕೆ ಬರಹೇಳಿ, ಅವಳು ಬಂದ ಬಳಿಕ ಅವಳನ್ನು ಗ್ರಿಮ್‌ವಿಗ್ಗಿಗೆ ಪರಿಚಯ ಮಾಡಿಕೊಟ್ಟಿ.

ಪರಸ್ಪರ ಪರಿಚಯವಾದ ಮೇಲೆ ರೋಸ್ ಆಲಿವರನ ವಿಷಯವನ್ನು ಎತ್ತಿ, ಅವನು ಬ್ರೌನೆಲ್ಲೀವಿನ ಮನೆಯಿಂದ ಹೊರಟಿ ಮೇಲೆ ತಮ್ಮ

ಮನೆಗೆ ಬಂದು ಆರ್ಥಿಕ ಪಡೆಯುವ ವರೆಗಿನ ವೃತ್ತಾಂತವೆಲ್ಲವನ್ನೂ ತಿಳಿಸಿದಳು.

ಬ್ರಾಹ್ಮನ್‌ ೧ ಎನ್‌೧೯ ಮಹಾಭಾರ ತನ್ನ ಎದೆಯ ಮೇಲಿಂದ ಇಳಿದು ಹೋದ ಹಾಗೆ ಉಸಿರು ಚಿಟ್ಟು, “ತಾಯಿ, ಈ ದಿನ ನೀನು ನನ್ನ ಜೀವಕ್ಕೆ ಹೊಸ ಕಳಿ ಕೊಟ್ಟಿದ್ದೀರೆ. ನಾನು ನೋಡಿ ನಂಬಿದ ಹುಡುಗ ನನಗೆ ವೋಸ ವಾಡಿದನೇ ಎಂದು ಶೇಧಪಡುತ್ತಿದ್ದ ನನಗೆ ಪುನಃ ಆ ಹುಡುಗನಲ್ಲಿ ನಂಬಿಕೆ ಬರುವಂತೆ ವಾಡಿದ್ದೀರೆ” ಎಂದು ಸಂಭ್ರಮ ದಿಂದ ಹೇಳಿದ.

ನಡುವೆ ಗ್ರಿಹಾವಿಗ್ “ನೀನು ಏನು ಹೇಳಿದರೂ, ಆ ಹುಡುಗ ಶುದ್ಧ ಪೋಕರಿ. ಈ ವಾತು ಸುಖ್ಯಾದರೆ ನೀವು ನನ್ನನ್ನು ಕೊಂಡು ತಿಂಡಾಣಿ” ಎಂದ.

ರೋಸ್ ಕೋಪದಿಂದ ಎದ್ದು “ನೀವು ಹೀಗೆಲ್ಲ ತಿಳಿಯದೆ ವಾತ ನಾಡುವುದು ಮರ್ಯಾದೆಯಲ್ಲ” ಎಂದಳು.

ಬ್ರಾಹ್ಮನ್ ಅವಳನ್ನು ಸಮಾಧಾನಗೊಳಿಸುತ್ತೆ “ನೀನೇನೂ ಕೋಪ ಗೊಳ್ಳುವೇಕಾದ ಅಗಶ್ಯವಿಲ್ಲ. ಅವನ ಸ್ವಭಾವವೇ ಹಾಗೆ. ಯಾರು ಏನು ಹೇಳಿದರೂ ಅದಕ್ಕೆ ಪ್ರತಿ ಹೇಳಿದ್ದರೆ ಅವನ ಜೀವಕ್ಕೆ ಸಮಾಧಾನವಿಲ್ಲ” ಎಂದು ಹೇಳಿ, “ಅದು ಸರಿ. ಆದರೆ ಆಲಿವರ್ ಎಲ್ಲಿ?” ಎಂದು ಕೇಳಿದ.

“ಇಲ್ಲೇ ಮನೆಯ ಮುಂದೆ ಗಾಡಿಯಲ್ಲಿ ಕುಳಿತ್ತಿದ್ದಾನೆ” ಎಂದು ರೋಸ್ ಹೇಳಿದಳೂ ಇಲ್ಲವೋ, “ಹಾ! ಹಾಗೆಯಿ! ಇಷ್ಟು ಹೊತ್ತೂ ಏಕೆ ಹೇಳಲಿಲ್ಲ!” ಎಂದು ಬ್ರಾಹ್ಮನ್ ದಿಗ್ಗಂಸೆದ್ದು, ಒಂದೇ ಹಾರಿಗೆ ಹಾರಿ, ಬಾಗಿಲು ತೆರೆದು, ಮೆಟ್ಟಲು ಇಳಿದು, ಗಾಡಿಯೊಳಕ್ಕೆ ನುಗ್ಗಿ, ಆಲಿವರನ್ನು ಗಾಥೆವಾಗಿ ತಬ್ಬಿಕೊಂಡು, ಸಂತೋಸದಿಂದ ಅತ್ಯುಚಿಟ್ಟು.

ಅನಂತರ ಆಲಿವರನ್ನು ಕರೆದುಕೊಂಡು ಮನೆಯೋಳಕ್ಕೆ ಬಂದು, “ಆಜ್ಞೆ! ಇಲ್ಲಿ ಯಾರು ಬಂದಿದ್ದಾರೆ ಸೋಡು ಭಾ!” ಎಂದು ಕೊಗಿದ.

ಮನೆಯ ಮುದುಕಿ ಬಂದು ಸೋಡಿದಳು. ಕಣ್ಣು ಮಂದವಾಗಿದ್ದುದ ರಿಂದ ಬೇಗ ಗುರುತು ಹತ್ತೆಲ್ಲ. ಹತ್ತಿರ ಬಂದು, ಕನ್ನಡಕವನ್ನು ಮೂಗಿನ ಮೇಲಿಟ್ಟು ಅವಳು ಗುರುತು ಹಿಡಿಯುವವರಿಗೂ ಆಲಿವರನಿಗೆ ತಾಕ್ಕೆಯಿರಲಿಲ್ಲ. ಹಿಡಿಹೋಗಿ ಅವಳನ್ನು ತಬ್ಬಿಕೊಂಡ.

“ಅಯ್ಯೋ, ಯಾರು? ನಮ್ಮ ಮಾಗುವೇ! ಆಲಿವರ್!” ಎಂದು ಮುದುಕಿ ಅವನನ್ನು ವಿಶ್ವಾಸದಿಂದ ಮುದ್ದಾಡಿ, ಕಣ್ಣೆನಲ್ಲಿ ಚಿಮ್ಮಿದ ಆನಂದಾಶ್ರುಗಳನ್ನು ಒರಸುತ್ತು, “ನಾನು ಹೇಳಲಿಲ್ಲವೇ? ಹುದುಗ ಎಂದಾದರೂ ಬಂದೇ ಬರುತ್ತಾನೆ ಎಂದು ನಾನು ಹೇಳಲಿಲ್ಲವೇ!” ಎಂದು ಸಂಭ್ರಮದಿಂದ ಸುತ್ತ ಇದ್ದವರ ಮುಖಗಳನ್ನು ಸೋಡುತ್ತಾ, ಆಲಿವರನ್ನು ಮತ್ತೆ ಮತ್ತೆ ಮುದ್ದಾಡಿದಳು.

ಆಗ ಬ್ರೌನ್‌ಲ್ಯಾಂಡ್ ಅವರಿಬ್ಬರನ್ನೂ ಅಲ್ಲಿ ಬಿಟ್ಟು, ರೋಷನ್ನು ಕರೆದು ಕೊಂಡು ಬೇರೆ ಕೊಟ್ಟಿಗೆ ಹೋದ. ಅಲ್ಲಿ ರೋಸ್, ನಾಜ್‌ಸಿನ್ ತನಗೆ ಬರೆದ ಕಾಗದವನ್ನೂ, ಅದರಲ್ಲಿ ಸೂಚಿಸಿದ್ದಂತೆ ಆಲಿವರನಿಗೆ ಅಪಾಯ ವಾಗದಿರಬೇಕಾದರೆ ಏನು ಮಾಡಬೇಕೆಂಬುದನ್ನೂ ಕುರತು ಅವನ ಸಲಹೆಯನ್ನು ಕೇಳಿದಳು.

ಬ್ರೌನ್‌ಲ್ಯಾಂಡ್ ಅವಳು ಹೇಳಿದುದೆಲ್ಲವನ್ನೂ ಸಾವಧಾನವಾಗಿ ಕೇಳಿ, “ಒಳ್ಳೆಯದು, ರೋಸ್. ನೀನೇನೂ ಹೆಡರಬೇಡ. ಆಲಿವರನಿಗೆ ಏನೂ ಅಪಾಯವಾಗದ ಹಾಗೆ ನಾನು ಎಚ್ಚರಿಕೆ ತೆಗೆದುಕೊಳ್ಳುತ್ತೇನೆ” ಎಂದು ಅವಳಿಗೆ ಧೈರ್ಯ ಹೇಳಿದ.

ಅನಂತರ ರೋಸ್ ಆಲಿವರನ್ನು ಕರೆದುಕೊಂಡು ಮನೆಗೆ ಹೋದಳು.

## ಸೈಕ್ಸನ್ ಕಡೆಗಾಲ

ನಾಯಾನ್‌ರೋಸಿಗೆ ಮೊದಲು ಕಾಗದ ಬರೆದ ಮೇಲೆ, ಫಾರ್ಮಗಿನಿನ್‌ನ ಗುಹೆಯಲ್ಲಿ ಇನ್ನೂ ಏನೇನು ನಡೆಯಿತೋ ಅದನ್ನೆಲ್ಲ ತಿಳಿಸುವುದಕ್ಕಾಗಿ ಇಂಥ ದಿವಸ ರಾತ್ರಿ ಲಂಡನ್‌ ನದಿಯ ಸೇತುವೆಯ ಬಳಿ ಬರಬೇಕೆಂದು ರೋಸಿಗೆ ಮತ್ತೆ ಕಾಗದ ಬರೆದಳು.

ಆದರೆ ಈಚೀಚಿಗೆ ಫಾರ್ಮಗಿನಿಗೆ ನಾಯಾನ್‌ಯ ಮೇಲೆ ಏನೋ ಸಂಶಯ ಬಂದಿತ್ತು. ಅವಳು ತಮ್ಮ ಗುಟ್ಟಿಗಳನ್ನು ಯಾರಿಗೋ ಹೇಳುತ್ತಿರುವ ಹೀಂದು ಅನುವಾನವಾಗಿತ್ತು. ಅದಕ್ಕಾಗಿ ತನ್ನ ಕಳ್ಳರ ಕೂಟದವ ನೊಬ್ಬನನ್ನು ಗುಟ್ಟಾಗಿ ನಾಯಾನ್‌ಯ ಹೀಂದೆ ಕಳುಹಿಸಿ, ಅವಳು ರೋಸನ್ನು ಹೇಗೆ ಸಂಧಿಸುತ್ತಿದ್ದಳೆಂಬುದನ್ನು ತಿಳಿದುಕೊಂಡ.

ಆ ತಿಳಿವಳಿಕೆಯಿಂದ ಫಾರ್ಮಗಿನಿಗೆ ಉಂಟಾದ ಮಹಾ ರೋಸ ವರ್ತಸಲು ಅಸಾಧ್ಯ. ಕಣ್ಣ ರಕ್ತದ ಬಣ್ಣಕ್ಕೆ ತಿರುಗಿತು, ಬಾಯಲ್ಲಿ ನೊರೆ ಖಕ್ಕಿತ್ತು, ವೈ ಚಳಿ ಬಂದಂತೆ ಅದುರಿತು, ತುಟಿ ವಿವರ್ವಾಯಿತು, ಹಲ್ಲುಗಳನ್ನು ಕಟ್ಟಿಕಟ್ಟಿನೆ ಕಡಿದ, ತನ್ನ ಕೈಯ ಮೂರೆಚೆರಳುಗಳನ್ನು ಮಡಿಚಿ ನುಸ್ಪಿ ಬಿಗಿದ, ಸುಮೃದ್ಧಿ ಕುಳಿತುಕೊಳ್ಳಲಾರದೆ ಉಗುರುಗಳನ್ನು ಕಡಿದ. “ಸೈಕ್ಸ್ ಬರಲಿ! ಸೈಕ್ಸ್ ಬರಲಿ!” ಎಂದು ಗೊಣಗುಟ್ಟತ್ತ ತನ್ನ ಕೊಟ್ಟಿದಿಯಲ್ಲಿ ಶತಪಥ ತಿರುಗಿದ.

ರಾತ್ರಿ ಕಳೆದು ಬೆಳಕು ಹರಿಯುತ್ತಿರುವ ಹೊತ್ತಿಗೆ ಯಾರೋ ಬಾಗಿಲು ಚಿಲಕ ಶಬ್ದವಾಡಿದ ಹಾಗಾಯಿತು. “ಅದೋ ಬಂದ!” ಎಂದು ಫಾರ್ಮಗಿನ್ ಬಾಗಿಲು ತೆಗೆದು, ಸೈಕ್ಸನ್ನು ಒಳಗೆ ಬಿಟ್ಟ. ಸೈಕ್ಸ್ ತಾನು ಕಳ್ಳತನೆ ಮಾಡಿ ತಂದಿದ್ದ ವಸ್ತುಗಳ ಗಂಟನ್ನು ಫಾರ್ಮಗಿನ್ನಿನ ಮುಂದೆ ಕುಕ್ಕಿದ. ಫಾರ್ಮಗಿನ್ ಆ ಗಂಟನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ

ಬಂದು, ಸೈಕ್ಸೆನ್ ಎದುರು ಒಂದು ಕುಚೀಯಲ್ಲಿ ಕುಳಿತು, ಮನ್ಯನೇ ಅವನನ್ನು ದುರುದುರು ನೋಡಿದ.

“ಏಕೆ ಹಾಗೆ ದುರುಗುಟ್ಟತ್ತೀರೆಯೆ? ” ಎಂದು ಸೈಕ್ಸೆನ್ ಕೇಳಿದ.

“ಏಕೆ ಎಂದು ಕೇಳುತ್ತೀರುವಾ? ” ಎಂದು ಫ್ಯಾಗಿನ್ ಎದ್ದು, ಅಲ್ಲಿ ಒಂದು ಮೂಲೆಯಲ್ಲಿ ಮಲಗಿದ್ದವನೊಬ್ಬನನ್ನು ಎಬ್ಬಿಸಿದ.

ಅವನೇ ನ್ಯಾನ್‌ಇಯನ್ನು ಹಿಂಬಾಲಿಸಿ ಅವಳ ವರ್ತನೆಯನ್ನು ಫ್ಯಾಗಿನ್‌ಇಗೆ ವರದಿ ಮಾಡಿದ್ದವ. ಅವನು ಬೇರೆ ಯಾರೂ ಅಲ್ಲ. ಹಿಂದೆ ಸವರ್‌ ಬೆರಿಯ ಮನೆಯಲ್ಲಿ ಆಲಿವರನ ಕೈಯಿಂದ ಏಟು ತಿಂದಿದ್ದ ನೋಹಕ್‌ಕ್ಲೇಪೋಲ್. ಅವನು ಸವರ್‌ ಬೆರಿಯ ಮನೆಯಲ್ಲಿದ್ದಾಗಲೆ ಪುಂಡರು ಪೂರ್ಕರಿಗಳ ಜೊತೆಯಲ್ಲಿ ಸೇರುತ್ತಿದ್ದ. ಬರುಬರುತ್ತ ಅನಿಷ್ಟ ಸಹವಾಸಗಳಿಂದ ತೀರಕೆಟ್ಟು, ಲಂಡನ್‌ಗೆ ಛಿಡಿಬಂದು, ಅಲ್ಲಿ ಫ್ಯಾಗಿನ್‌ನ ಕೊಂಡೆಗೆ ಸೇರಿ ಕೊಂಡಿದ್ದ. ಆಲಿವರನ ಹೆಸರನ್ನು ಕೇಳಿದೊಡನೆ, ಹೇಗಾದರೂ ಮಾಡಿ ಆಲಿವರನ್ನು ಹಾಳುಮಾಡಬೇಕೆಂದು ನಿಶ್ಚಯಿಸಿ, ಆಲಿವರನಿಗೆ ಸಹಾಯ ಮಾಡಬೇಕೆಂದು ಪ್ರಯತ್ನಿಸುತ್ತಿದ್ದ ನ್ಯಾನ್‌ಇಗೆ ವಿರುದ್ಧವಾಗಿ ತಾನು ಕಂಡದ್ದು, ಕಾಣದ್ದು, ಕೇಳಿದ್ದು, ಕೇಳಿದ್ದು ಎಲ್ಲವನ್ನೂ ಜೊಡಿಸಿ ಫ್ಯಾಗಿನ್‌ಇಗೆ ಮಹಾರೋಣ ಬರುವಂತೆ ಹೇಳಿದ್ದ.

ಫ್ಯಾಗಿನ್ ಬಂದು, ಕಾಲಿನಿಂದ ತಿವಿದು, ಎಬ್ಬಿಸಿದೊಡನೆ ನೋಹಕ್‌ಕಣ್ಣಿಜ್ಜ ಕೊಂಡು ಎದ್ದು. ನೋಹನಿಗೋ ಬೇಳಿಗನ ಜಾವದ ಒಕ್ಕೆಯ ಸಿದ್ದಿ. ಆದರೆ ಫ್ಯಾಗಿನ್ ಅವನನ್ನು ಮಲಗಿಗೊಡಬೇಕ್ಕಲ್. ಎಬ್ಬಿಸಿ ಕೂರಿಸಿ ಅವನ ಬಾಯಿಂದ ಅವನು ತನಗೆ ಹೇಳಿದ ಕಥೆಯನ್ನೆ ಲ್ಲಾ ಫ್ಯಾಗಿನ್ ಸೈಕ್ಸೆನ್ ಕಿವಿಯಲ್ಲಿ ಬಿತ್ತಿಸಿದ.

ನ್ಯಾನ್ ಅಧರಾತ್ರೆಯಲ್ಲಿ ಮುಸುಕು ಹಾಕಿಕೊಂಡು ಒಬ್ಬಳ್ಳೀ ಹೊರಟಿದ್ದು, ತಾನು ಅವಳನ್ನು ಹಿಂಬಾಲಿಸಿದ್ದು, ಲಂಡನ್ ನದಿಯ ಸೇತುವೆಯ ಹತ್ತಿರ ಅವಳು ಇಬ್ಬರನ್ನು ಭೇಟಿಯಾದುದ್ದು, ಆ ಇಬ್ಬರಲ್ಲಿ

ಒಬ್ಬ ಮುದುಕನಿಗೆ ನಾಜುನ್ನಿನ ಫ್ಯಾರಿನ್‌ನ ಕಳ್ಳರ ಕೂಟದವರ ಹೇಸರುಗಳ ಸ್ನೇಹಾ ಹೇಳಿದ್ದು— ಇನ್‌ಗಳೆಲ್ಲವನ್ನೂ ನೋಡ ಫ್ಯಾರಿನ್ ಚುಚ್ಚಿ ಕೇಳಿದ ಮೇಲೆ ಒಂದೊಂದಾಗಿ ಹೇಳಿದ.

“ನೋಡ ! ಇದನ್ನು ಮರೆತುಬಿಟ್ಟೆಯಲ್ಲ ! ಹೋಡ ವಾರ ನಾಜುನ್ನಿ ಅವರನ್ನು ಕಾಣಲು ಬರದೆ ಇದ್ದುದಕ್ಕೆ ಏನು ಕಾರಣ ಹೇಳಿದಳೋ ಅದನ್ನು ಹೇಳು. ಸೈಕ್ಸ್ ಕೇಳಲಿ” ಎಂದ ಫ್ಯಾರಿನ್.

ನೋಡ “ಬಿಟ್ಟರೆ ಸಾಕು. ಮಲಗಿಕೊಂಡೇನು” ಎಂದು, “ಹೋಡ ವಾರ ಸೈಕ್ಸ್‌ನ ಕೈಯಿಂದ ತಪ್ಪಿಸಿಕೊಂಡು ಬರಲು ಸಾಧ್ಯವಾಗಲಿಲ್ಲವಂತೆ. ರಾತ್ರಿಯಲ್ಲಾ ಸೈಕ್ಸ್ ಎಚ್ಚರವಾಗಿದ್ದನಂತೆ. ಆದರೆ ಈ ರಾತ್ರಿ ಸೈಕ್ಸ್ ಕುಡಿದ ಮಧ್ಯದಲ್ಲಿ ಸದ್ಯೆ ಬರುವ ಮದ್ದನ್ನು ಬೆರಸಿ, ಅವನಿಗೆ ನಿದ್ರೆ ಬಂದೊಡನೆ ತಾನು ಬಂದಳಂತೆ. ನಾಜುನ್ನಿ ಹೀಗೆ ಹೇಳಿದಳು” ಎಂದ.

ಆ ಮಾತ್ರ ಕೇಳಿದೊಡನೆ ಸೈಕ್ಸ್ ಖಿಡಿದೆದ್ದು. ಫ್ಯಾರಿನ್ ಅವನನ್ನು ತಡೆಯಬೇಕೆಂದು ಅವನ ತೋಳಿನ ಮೇಲೆ ಕೈಹಾಕಿದರೆ, ಸೈಕ್ಸ್ ಅವನ ಕೈಯನ್ನು ಕಿತ್ತೊಗೆದು, ಅವನನ್ನು ಮಾಲಿಗೆ ತಳ್ಳಿ, ಹೊರಟ್. “ಬಿಲಾ ! ಬಿಲಾ !” ಎಂದು ಬೇಡಿಕೊಳ್ಳತ್ತ ಫ್ಯಾರಿನ್ ಅವನ ಹಿಂದೆ ಬಂದ. ಸೈಕ್ಸ್‌ನ ಕೋಪಮುದ್ರೆಯನ್ನು ಕಂಡು ಫ್ಯಾರಿನ್‌ಗೆ ಕೊಡ ಕಳವಳ ವಾಯಿತು. ಸೈಕ್ಸ್ ಬಾಗಿಲು ಬಳಿ ನಿಂತು, “ಎನು ?” ಎಂದು ಗಜೆಸಿದ. “ಬಿಲಾ ! ದುಡುಕಬೇಡ” ಎಂದು ಫ್ಯಾರಿನ್ ಹೇಳುತ್ತಿರುವವ್ಯಾರಲ್ಲಿ ಸೈಕ್ಸ್ ಬಾಗಿಲು ತೆರೆದುಕೊಂಡು ಹೊರಟೀಮೋಗಿದ್ದು.

ಫ್ಯಾರಿನ್‌ನ ಮನೆಯಿಂದ ಹೊರಟ ಸೈಕ್ಸ್ ಎಲ್ಲಿಯೂ ನಿಲ್ಲದೆ ನೇರ ವಾಗಿ ನಾಜುನ್ನಿ ಇದ್ದ ಮನೆಗೆ ಬಂದ. ಇನ್ನೂ ಪೂರ್ಣವಾಗಿ ಬೆಳಕು ಹರಂದಿರಲಿಲ್ಲ. ಒಳಗೆ ನಾಜುನ್ನಿ ಇನ್ನೂ ಮಲಗಿ ನಿದ್ರಿಸುತ್ತಿದ್ದಳು. ಸೈಕ್ಸ್ ಮನೆಯೊಳಕ್ಕೆ ಹೋಡ. ನಾಜುನ್ನಿಯ ಬಳಿಗೆ ಬಂದ. ಎರಡು ಕ್ರಾ

ಕಳಿದು ಅವನು ಮನೆಯಿಂದ ಈಚೆ ಬಂದಾಗ ಒಳಗೆ ನಾಃನ್ನಿ ಸತ್ತು ಹೊಣವಾಗಿ ಬಿಡ್ಡಿದ್ದಳು.

ತಾನು ಮಾಡಿದ ಕೊಲೆ ಬೇಗನೆ ತಿಳಿದುಹೋಗಬಾರದೆಂದು ಸೈಕ್ಕಾನ್ ಮನೆಯ ಭಾಗಿಲಿಗೆ ಬೀಗ ಹಾಕಿಕೊಂಡು ಹೊರಟಿ. ಆದರೆ ಎಲ್ಲಿಗೆ ಹೋಗುವುದು? ಕಾಲು ತಿರುಗಿದ ಕಡೆಗೆ ನಡೆದ. ಲಂಡನ್‌ನಿಂದ ಹೊರಗೆ ಹೊರಟು, ನಾಲ್ಕುರು ಹಳ್ಳಿಗಳನ್ನು ದಾಟಿಹೋದ. ಎಲ್ಲೆಲ್ಲಿ ಹೋದರೂ, ಜನರೆಲ್ಲರೂ ತನ್ನನ್ನೇ ಸಂಶಯದಿಂದ ದೃಷ್ಟಿಸುತ್ತಿರುವಂತೆ ಕಂಡುಬಂತು. ಕಳ್ಳನ ಮನಸ್ಸು ಹುಳ್ಳಿಹುಳ್ಳಿಗೆ ಎಂಬ ಗಾದೆ ತಪ್ಪಲ್ಲ. ಬೆಳಗಿನಿಂದ ಉಟವಿಲ್ಲ, ತಿಂಡಿ ತೀರ್ಥವಿಲ್ಲ, ಎಲ್ಲಿಯೂ ಒಂದು ನಿವಿಷ ಕುಳಿತು ಪ್ರಶಾಂತಿಕೊಳ್ಳಲು ಧೈರ್ಯವಿಲ್ಲ.

ಸೈಕ್ಕಾನ್ ನಾಃನ್ನಿಯನ್ನು ಕೊಲೆಮಾಡಿ ಲಂಡನ್‌ನಿಂದ ಹೊರಟಾಗ ಅವನ ನಾಯಿ ಕೂಡ ಅವನ ಹಿಂದೆಯೇ ಹೊರಟಿತು. ಅವನಂತೆಯೇ ಅವನ ನಾಯಿಗಾದರೂ ಬೆಳಗಿನಿಂದ ಅನ್ನವಿಲ್ಲ, ನಿಂತಲ್ಲಿ ನಿಲ್ಲು ವುದಾಗಲಿಲ್ಲ.

ಹೀಗೆಯೇ ಅಲೆಯುತ್ತೆ, ರಾತ್ರೆ ಒಂಬತ್ತು ಗಂಟೆಯಾಗುವ ಹೊತ್ತಿಗೆ ಮಾರ್ಗದಲ್ಲಿ ಒಂದು ಉಟಟಂಗಡಿ ಸಿಕ್ಕಿತು. ಸೈಕ್ಕಾನ್ ಒಳಗೆ ಹೋಗಿ ತಿನ್ನ ಪುದಕ್ಕೆ ಒಂದಿಪ್ಪ ತರಿಸಿಕೊಂಡ. ಹಿಂದೆಯೇ ಒಂದ ನಾಯಿಗೆ ಒಂದಿಪ್ಪ ಎಸೆದ, ತಾನೂ ಒಂದಿಪ್ಪ ತಿಂದ.

ರಾತ್ರೆ ಅಲ್ಲಿಯೇ ನಿಲ್ಲಲು ಮನಸ್ಸಿಗೆ ಸಮಾಧಾನವಿರಲಿಲ್ಲ. ತಿಂದು ಮುಗಿಸಿದ ಕೂಡಲೆ ಸೈಕ್ಕಾನ್ ಅಲ್ಲಿಂದ ಉರಾಚಿ ಹೊರಟಿ. ದಾರಿಯಲ್ಲಿ ಒಂದು ಹೊಲದ ಮಧ್ಯ ಒಂದು ಮುರುಕಲು ಗುಡಿಸಿಲು ಶಾಣಿಸಿತು. ಸೈಕ್ಕಾನ್ ಅಲ್ಲಿಗೆ ಹೋದ. ಅಲ್ಲಿ ಯಾರೂ ಇರಲಿಲ್ಲ. ದಿನವೆಲ್ಲಾ ನಡೆದೂ ನಡೆದೂ ಅವನಿಗೆ ಸಾಕಾಗಿತ್ತು. ರಾತ್ರೆ ಆ ಮುರುಕಲು ಗುಡಿಸಿಲಲ್ಲೇ ಬಿಡ್ಡಿಕೊಂಡ. ನಾಯೂ ಅಲ್ಲೇ ಮುದುರಿಕೊಂಡಿತು.

ರಾತ್ರೆಯೆಲ್ಲ ಅವನಿಗೆ ಏನೋ ಭಯ, ಏನೋ ಕಳವಳ, ಏನೋ ದಿಗಿಲು. ಮೈಯೆಲ್ಲ ನಡುಕ, ಮೈಯೆಲ್ಲ ಬೆವರು. “ಬೆಳಗಾದರೆ ಸಾಕು” ಎನ್ನು ಸಿಬಿಟ್ಟಿತ್ತು. “ಬೆಳಗಾದೊಡನೆ, ನನ್ನನ್ನ ಶೂಲಕ್ಕೆ ಹಾಕಿದರೂ ಸರಿಯೆ, ನಾನು ಲಂಡನ್ನಿಗೆ ಹಂಡಿರುಗುವುದೇ ಖಂಡಿತ” ಎಂದು ನಿಶ್ಚಯ ಮಾಡಿಕೊಂಡ.

ಬೆಳಗಾದೊಡನೆ “ಲಂಡನ್ನಿಗೆ ಹೋದರೆ, ಈ ಆಲೀತನಾದರೂ ತಫ್ತತ್ತದೆ. ಜೊತೆಗೆ ಯಾರಾದರೂ ಇವುತ್ತಾರೆ. ಎಲ್ಲಿಯಾದರೂ ತಲೆ ಮರೆಸಿಕೊಳ್ಳಬಹುದು. ಒಂದೆರಡು ವಾರ ಅಡಗಿಕೊಂಡಿದ್ದು, ಅನಂತರ ಫ್ರಾನ್ಸ್‌ಗಾದರೂ ಛಿಡಿಹೋಗಬಹುದು” ಎಂದುಕೊಂಡು ಎದ್ದು, ಲಂಡನ್ನಿನ ಕಡೆಗೆ ಹಂಡಿರಿಗಿದ. ನಾಯಿಯಾ ಆವನ ಹಂಡಿಯೇ ಹೊರಟಿತು.

ಹಾಗೇ ಹೋಗುತ್ತಿರುವಾಗ ಸೈಕ್ಸ್‌ಗೆ ತನ್ನ ನಾಯನ್ನು ಕುರಿತು ಒಂದು ಹೆಸ ಭಯ ಹುಟ್ಟಿತು. “ನ್ಯಾನ್‌ನಿಯ ಕೊಲೆ ಬಹಿರಂಗವಾಗಿ, ಕೊಂದವನು ನಾನೆಂದು ಸಂಶಯ ಹುಟ್ಟಿದ್ದರೆ, ನನ್ನ ವರ್ಣನೆಯನ್ನು ಲೋಕಕ್ಕೆ ತಿಳಿಸಿರುತ್ತಾರೆ. ನನ್ನ ವರ್ಣನೆಯ ಜೊತೆಯಲ್ಲೇ ನನ್ನ ನಾಯಿಯ ವರ್ಣನೆಯಾ ಇರುತ್ತದೆ. ಆದ್ದರಿಂದ, ಈ ನಾಯಿಯೊಡನೆ ಇದ್ದರೆ, ನನ್ನ ಗುರುತು ಬೇಗ ತಿಳಿದುಹೋಗುತ್ತದೆ” ಎಂದುಕೊಂಡು, “ಈ ನಾಯಿಯನ್ನು ನಾಶ ಮಾಡಿದರೆ ಮಾತ್ರ ನಾನು ಬದುಕಿಕೊಳ್ಳಬಹುದು” ಎಂದು ಸುತ್ತಲಾ ನೋಡಿದನು.

ಪಕ್ಕದಲ್ಲಿ ಒಂದು ನೀರಿನ ಹೊಂಡವಿತ್ತು. ಅದರಲ್ಲಿ ನಾಯಿಯನ್ನು ಮುಳುಗಿಸಿಬಿಡಬೇಕೆಂದು ನಿಶ್ಚಯಿಸಿ, ಸೈಕ್ಸ್ ತನ್ನ ಕುತ್ತಿಗೆಯ ವಸ್ತು ವನ್ನು ಬಿಟ್ಟು, ಅದರಲ್ಲಿ ಒಂದು ಭಾರವಾದ ಕಳ್ಳನ್ನು ಕಟ್ಟಿ, ಹೊಂಡದ ಹತ್ತಿರ ಹೋಗಿ, ನಾಯನ್ನು “ಬಾ, ಬಾ” ಎಂದು ಕರೆದ.

ನಾಯಿ ಸೈಕೆನ ಚೇಷ್ಟೆಗಳನ್ನು ಲಾಲ್ ನೋಡಿತು. ಅವನ ರೀತಿ ಎಂದಿನ ಹಾಗಿಲ್ಲ ಎಂಬುದನ್ನು ಕಂಡಿತು. ಅದಕ್ಕೆ ಅದೇನು ಭಯ



“ಸೈಕ್ ನಾಯನ್ನು ಕರೆದ್ದ ”

ವಾಯಿಕೋ ಏನೋ, ನಿಂತ ಕಡೆಯೇ ನಿಂತು ಬಾಲವಾಡಿಸಿತು. “ಇಲ್ಲಿ ಬಾ” ಎಂದು ಸೈಕ್ ಗಜೆಸಿದ. ನಾಯಿ ಅಭ್ಯಾಸಬಲದಿಂದ ಅವನು ಆಷ್ಟೆನಾಡಿದ ಒಡನೆಯೇ ಹತ್ತಿರ ಬಂತು. ಅದರ ಕುತ್ತಿಗೆ ಕಲ್ಲು ಕಟ್ಟಬೇಕೆಂದು ಸೈಕ್ ವಸ್ತುವನ್ನು ಎತ್ತಿದೊಡನೆ ನಾಯಿ, ಹೆದರಿಕೆಯಿಂದ ಬಗುಳುತ್ತು ಎರಡು ಹೆಚ್ಚೆ ಹೀಂದೆ ಹಾರಿತು. ಸೈಕ್ ಪುನಃ ಗಜೆಸಿದ.

ನಾಯಿ ಮತ್ತೆ ಮುಂದೆ ಬರಲಿಲ್ಲ. ಅರ್ಥಕ್ಕೆಣ ಸೈಕ್ಕಿನ ಮುಖ ನೋಡಿತು, ಒಂದು ಹೆಚ್ಚೆ ಮುಂದಿಕ್ಕಿತು, ಎರಡು ಹೆಚ್ಚೆ ಹಿಂದಿಕ್ಕಿತು, ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಬೆನ್ನು ತಿರುಗಿಸಿ ಪರಾರಿಯಾಯಿತು.

ಸೈಕ್ಕಾ ಎಷ್ಟೋ ಕೂಗಿದ, ಸಿಳ್ಳು ಹಾಕಿದ, ಹಿಂದಿರುಗಿ ಬಂದಿತೋ ಏ ಏನೋ ಎಂದು ಕಾಡು ಕುಳಿತ. ಹಗಲು ನೈತಿಗೇರಿತಾದರೂ ನಾಯಿಯ ನೇರಳು ಕೂಡ ಕಾಣಲಿಲ್ಲ. ಸೈಕ್ಕಾ, ಬೇರೆ ಉಪಾಯ ಕಾಣದೆ, ಲಂಡನ್‌ನ ದಾರಿಯಲ್ಲಿ ಮುಂದೆ ಹೊದನು.

ಲಂಡನ್ ನದಿಯ ದಡದಲ್ಲಿ ಸಾವಿರಾರು ಮುರುಕಲು ಕಟ್ಟಿಡಗಳು ಇದ್ದವು. ಅವು ಜನರ ವಾಸಕ್ಕೆ ಯೋಎಗ್ಯಾವಾಗಿರಲಿಲ್ಲ. ಹೊಗೆ, ದೂಳು, ಕೊಳೆ ತುಂಬಿಕೊಂಡು ಕೊಚ್ಚಿಕೊಚ್ಚಿಯಾಗಿತ್ತು. ಅಂತಹ ಸ್ಥಳ ಒಂದಿದೆ ಯೆಂಬುದು ಲಂಡನ್‌ನಲ್ಲೇ ಅನೇಕರಿಗೆ ತಿಳಿಯನು. ನಗರದಲ್ಲಿ ವಾಸ ಮಾಡಲಾರದ ಕಡುಬಡವರನೇಕರು ಅಲ್ಲಿ ವನ್ನೆಮಾಡಿಕೊಂಡಿದ್ದರು. ಕೊಲೆ ಕಳ್ಳುತನ ಮುಂತಾದ ಮಹಾಪರಾಧಗಳನ್ನು ಮಾಡಿ ಪೋಲೀಸಿನವರ ಕೈಯಿಂದ ತಪ್ಪಿಸಿಕೊಳ್ಳಬೇಕೆಂಬವರು ಅಲ್ಲಿ ಬಂದು ತಲೆಮರಿಸಿಕೊಳ್ಳುತ್ತಿದ್ದರು. ಲಂಡನ್‌ನಿಗೆ ಹಿಂದಿರುಗಬೇಕೆಂದು ಉದ್ದೇಶಿಸಿದ್ದ ಸೈಕ್ಕಾ ಆದರೂ ಈ ಬಿಲಗುಹೆಗಳಲ್ಲೇ ಅವಿತುಕೊಳ್ಳಬೇಕೆಂದು ಬರುತ್ತಿದ್ದ.

ಈ ಪ್ರಾಂತದ ಒಂದು ಮುರುಕಲು ಮಹಡಿಯ ಮೇಲೆ ಮೂರು ಜನ ಕಳ್ಳರು ಸೇರಿ, ಸೈಕ್ಕಿನ ವಿಷಯವನ್ನೇ ಚಚೆವಾಡುತ್ತಿದ್ದರು. ಆ ಮೇಳಿಗೆ ಸೈಕ್ಕಾ ನಾಜುನ್ನಿಯನ್ನು ಕೊಲೆಮಾಡಿದ ಸಂಗತಿ ರಟ್ಟಾಗಿತ್ತು. ಸೈಕ್ಕಾ ಎಲ್ಲಿಗೆ ಹೊದನೋ, ಇಲ್ಲಿಗೆ ಬಂದರೆ ಏನು ಗತಿ ಎಂದು ಅವರು ಮಾತನಾಡಿಕೊಳ್ಳುತ್ತಿರುವಾಗ, ಮೆಟ್ಟಲುಗಳ ಮೇಲೆ ಏನೋ ಪಟಪಟ ಹೆಚ್ಚೆಯ ಶಬ್ದವಾಗಿ, ಸೈಕ್ಕಿನ ನಾಯಿ ಅವರಿದ್ದ ಕೊಟ್ಟಿಯೋಳಕ್ಕೆ ನುಗ್ಗಿ ಬಂತು. ಹಾಗೆ ನುಗ್ಗಿ ಬಂದುದು ನಾಯಿ ಎಂಬುದು ತಿಳಿಯುವುದರೊಳ

ಗಾಗಿ ಮೊದಲೇ ಭಯಗ್ರಹಣ ರಾಗಿದ್ದ ಆ ಕಳ್ಳರು ಮತ್ತೂ ಭೀತಿಗೊಂಡು ಕೊಟ್ಟಿಯಂದ ಮೆಟ್ಟಲು ಇಂದು, ಬೀದಿಗೆ ಷಟ್ಟಿಬಂದರು.

ಬೀದಿಯಲ್ಲಿ ಚೆಳಗಾಳಿ ಮುಖದ ಮೇಲೆ ಬೀಸಿ, ಅವರ ಭಯ ಸ್ವಲ್ಪ ಶಾಂತನಾದಾಗಿ, ಅವರು ಪುನಃ ಮೆಟ್ಟಲು ಹತ್ತಿ ಕೊಟ್ಟಿಗೆ ಬಂದು, ನೋಡಿದರು. ನಾಯಿ ಒಂದು ಮೂಲೆಯಲ್ಲಿ ಕುಚ್ಚಿಯ ಕೆಳಗೆ ನುಗುರಿ ಕೊಂಡು ಮಲಗಿತ್ತು.

ನಾಯಿ ಬಂದ ಹಾಗೆಯೇ ಸೈಕ್ಕು ಕೂಡ ಎಲ್ಲಿ ಬಂದಾನೋ ಎಂದು ಅವರಿಗೆ ಇನ್ನೂ ಕಳವನ್ನಿಲಿತ್ತು. ಆದರೆ ಅವರಲ್ಲೇ ಒಬ್ಬ “ಭೀ! ಇಲ್ಲಿಗೆ ಬರುವುದಕ್ಕೆ ಅವನಿಗೆ ಎಪ್ಪು ಧೈರ್ಯ? ನಾಯನ್ನು ಬಿಟ್ಟು, ಅವನು ದೇಶಾಂತರ ಷಟ್ಟಿಹೊಗಿದ್ದಾನೆ” ಎಂದೆನ್ನಲು, ಉಳಿದವರಿಗೂ ಅದೇ ಸೂಕ್ತ ವಾಗಿ ಕಂಡಿತು. ಆದರೂ ಜೀವಕ್ಕೆ ಧೈರ್ಯವಿಲ್ಲ. ಕಿಟ್ಟಿಕಿಗಳಿಗೂ ಭಾಗಿಲಿಗೂ ಬಲವಾಗಿ ಅಗುಳಿ ಬಿಗಿದು, ಮೇಜನ ಮೇಲೆ ಒಂದು ಮೇಣಾದಬತ್ತಿಯನ್ನು ಹತ್ತಿಸಿಟ್ಟು, ಆ ಬೆಳಕಿನ ಸುತ್ತಲೂ ಗುಂಪಾಗಿ ಕುಳಿತರು. ಎಲ್ಲಿ ಏನು ಕರಕ್ಕ ಎಂದರೂ ಬೆಚ್ಚುತ್ತಿದ್ದರು.

ಹೀಗೆ ಸ್ವಲ್ಪ ಹೊತ್ತು ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಡುತ್ತಾ ಕುಳಿತಿರಲು ಯಾರೀಂ ಕೆಳಗಿನ ಭಾಗಿಲು ತಟ್ಟಿದ ಹಾಗಾಯಿತು.

ಒಬ್ಬ ತನಗಿಲ್ಲದ ಧೈರ್ಯವನ್ನು ತಂದುಕೊಂಡು, “ನಮ್ಮ ಚಾರ್ಲ್ ಬೇಟ್ಟು ಇರಬೇಕು” ಎಂದ.

ಇನ್ನೊಬ್ಬ “ಭೀ! ಚಾರ್ಲ್ ಎಂದಿಗೂ ಹಾಗೆ ತಟ್ಟಿಪುದಿಲ್ಲ.” ಎಂದನನೆ, ಕಿಟ್ಟಿಕಿಯನ್ನು ಅಥರ್ ತೆರೆದು, ಹೊರಗೆ ಇಣಿಕಿ ನೋಡಿದ. ಹೊರಗೆ ಇಣಿಕಿದೊಡನೆ ಅವನ ಇಡೀ ಮೈ ಥರಥರನೆ ಅದುರಿತು. ತಟ್ಟಿದ ವರು ಯಾರೆಂದು ಅವನು ಭಾಯಿ ಬಿಟ್ಟು ಹೇಳಬೇಕಾಗಿಯೇ ಇರಲಿಲ್ಲ. ಅವನ ಮುಖ ನೋಡಿದರೇ ಗೊತ್ತಾಗುತ್ತಿತ್ತು. ನಾಯಿ ಕೂಡ ನಡುನಡುಗಿ ಕುಂಯಿಗುಡುತ್ತೆ ಭಾಗಿಲಿಂದ ಘೂರವಾಗಿ ಸಿದ್ದಿಯಿತು,

ಬಾಗಿಲು ತಪ್ಪಿವ ಶಬ್ದ ಇನ್ನೂ ಕೇಳಿಸುತ್ತಿತ್ತು. ಒಳಗಿದ್ದವರಿಗೆ ಬಾಗಿಲು ತೆರಿಯುವ ಧೈರ್ಯವಿಲ್ಲ, ತೆರಿಯದೆ ಸುಮೃದ್ಧಿ ಇರುವುದಕ್ಕೂ ಧೈರ್ಯವಿಲ್ಲ. ಕೊನೆಗೆ ಒಬ್ಬ ತನ್ನ ನಡುಗುವ ಕಾಲುಗಳನ್ನು ಎಳೆದ, ಕೊಂಡು ಹೋಗಿ, ಬಾಗಿಲು ತೆಗೆದ.

ಒಳಕ್ಕೆ ಬಂದವನ್ ಮುಖದ ಕೆಳಭಾಗ ಒಂದು ವಸ್ತುದಲ್ಲಿ ಮುಚ್ಚಿ ಹೋಗಿತ್ತು. ಮೇಲುಭಾಗ ಕಾಣದಂತೆ ಹೊಸಿಯನ್ನು ಕೆಳಗೆಹೊಮ್ಮೆ ಕೊಂಡಿದ್ದ. ಕೊಟಡಿಗೆ ಬಂದ ಮೇಲೆ ಹೊಸಿಯನ್ನು ಕಿತ್ತಿಸಿದು, ಮುಖಕ್ಕೆ ಮುಚ್ಚಿ ಕೊಂಡಿದ್ದ ವಸ್ತುವನ್ನು ತೆಗೆದ. ರಕ್ತಹೀನವಾದ ಮುಖ, ಗುಳಿ ಬಿದ್ದ ಕಣ್ಣ, ಬತ್ತಿದಕ್ಕನ್ನೇ, ಮೂರು ದಿನದ ಗಡ್ಡ, ಮುಖದ ತುಂಬ ಮಾಳು, ಕವ್ಯದಿಂದ ಬಿಡುವ ಮೇಲುಸಿರು—“ಇವನು ಸ್ವೇಕ್ಷೇ” ಎನ್ನವ ಹಾಗಿತ್ತು.

ಸ್ವೇಕ್ಷ್ನ ಬೇರೆ ಯಾರಾದರೂ ಇರುವರೋ ಎಂದು ಕೊಟಡಿಯ ಸುತ್ತಲೂ ಕಣ್ಣ ಓಡಿಸಿದ. ನಾಯಿ ಕಾಣಿಸಿತು.

“ಇದು ಹೇಗೆ ಬಂತಿಲ್ಲಿ?” ಎಂದು ಭಯದಿಂದ ಕಣ್ಣರಳಿಸಿ ಕೇಳಿದ.

“ಇದು ಈಗ ಮೂರು ಗಂಟಿಯ ಹಿಂದೆ ಒಂಟಿಯಾಗಿ ಬಂತು” ಎಂದು ಒಬ್ಬ ಕಳ್ಳನೆಂದ.

“ಫ್ಯಾಗಿನ್ನುನ್ನು ಈ ದಿವಸ ಸರೆಹಡಿದರೆಂಬ ವರ್ತಮಾನ ಇದಿದೆ. ನಿಜವೇ?” ಎಂದ ಸ್ವೇಕ್ಷ್ನ.

ಕಳ್ಳರು ಹಾದೆಂದರು. ಸ್ವೇಕ್ಷ್ನ ಅವರ ಮುಖಗಳನ್ನು ಒಂದೊಂದಾಗಿ ದಿಟ್ಟಿಸಿ, “ಫ್ಯಾಗಿನ್ನುನ್ನು ಹೋಲಿಸಿನವರಿಗೆ ಒಸ್ಪಿಸಿದಂತೆ ನನ್ನನ್ನು ಒಸ್ಪಿಸಿಬಿಡುವಿರೋ? ಅಥವಾ ನಾನು ಇಲ್ಲ ನಿಶ್ಚಿಂತಿಯಿಂದ ಅವಿಶುಕೊಳ್ಳ ಬಹುದೋ?” ಎಂದು ಸ್ವೇಕ್ಷ್ನ ಕೇಳಿದ.

ಕಳ್ಳರು ಒಬ್ಬರ ಮುಖ ಒಬ್ಬರು ನೋಡಿಕೊಂಡು, “ಇದೇ ಹೇಮವಾದ ಸ್ಥಳವೆಂದು ನಿನಗೆ ಹೋಚಿದರೆ, ನೀನು ಇಲ್ಲ ನಿಲ್ಲವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ” ಎಂದರು.

ಆ ವೇಳೆಗೆ ಸರಿಯಾಗಿ ಯಾರೋ ಕೊಟಡಿಯ ಬಾಗಿಲನ್ನು ತಟ್ಟಿದರು. ಕಳ್ಳರು 'ಹೆದರಬೇಕಾದ್ದು ಏನೂ ಇಲ್ಲ' ಎಂದು ಅವನಿಗೆ ಸಂಜ್ಞೆ ಮಾಡಿ, ಮೆಲ್ಲಿಗೆ ಬಾಗಿಲು ತೆರೆದರು. ಚಾಲ್ರ್ ಬೇಟ್ಸ್ ಕೊಟಡಿಯೋಳಕ್ಕೆ ನುಸುಳಿಬಂದ. ಬಂದವನೇ, ಬಾಗಿಲ ಎದುರಿಗೆ ಗೋಡಿಯನ್ನು ಒರಗಿಕೊಂಡು ನಿಂತಿದ್ದ ಸೈಕ್ಸ್‌ನ್ನು ನೋಡಿ, ದೊಡ್ಡ ದಾಗಿ ಕಣ್ಣ ಬಾಯಿ ಬಿಟ್ಟು, "ಆ! ಯಾರು? ಸೈಕ್ಸ್‌?" ಎಂದ.

ಸೈಕ್ಸ್ ಬಂದು ಹೆಚ್ಚೆ ಮುಂದೆ ಬಂದು, "ಇದೇಕೆ, ಚಾಲ್ರ್? ಹೀಗೆ ಹೆದರುತ್ತಿರು?" ಎಂದ.

ಚಾಲ್ರ್ ಹಿಮೆಟ್ಟಿ, "ನಿಲ್ಲಿಲ್ಲ! ನೀನು ಮನುಷ್ಯನಲ್ಲ, ಪಿಶಾಚಿ!" ಎಂದು, ಮುಚ್ಚಿದ ಬಾಗಿಲನ್ನು ನೋಡಿ, "ಬಾಗಿಲು ತೆರೆಯಿರ. ನಾನು ಇಲ್ಲಿ ನಿಲ್ಲಲಾರೆ!" ಎಂದ.

ಬಾಗಿಲು ಮುಚ್ಚಿದ ಕಳ್ಳರು ಸೈಕ್ಸ್‌ನ ಮುಖಮುಖ ನೋಡಿದರು. ಚಾಲ್ರ್ ಆವೇಶಗೊಂಡೆನನಹಾಗೆ ಕೂಗುತ್ತ, "ಅವನ ಮುಖ ಏನು ನೋಡುತ್ತಿರಿ? ನನ್ನಾಳೆ, ಇವನನ್ನು ನಾನೇ ಪೋಲೀಸಿನವರಿಗೆ ಒಪ್ಪಿಸಿಕೊಡುತ್ತಿರುತ್ತಿನೇ. ಮೂರು ಜನ ಗಂಡಸರು ನಿಂತು ಒಬ್ಬನಿಗೆ ಹೆದರಿಕೊಂಡಿದ್ದೀರಾ? ನಿಮಗೆ ಧೃತ್ಯೆವಿಲ್ಲದಿದ್ದರೆ ನಾವೇ ಇವನಿಗೆ ಗತಿ ಕಾಣಿಸುತ್ತೀನೇ?" ಎಂದು ಮುಷ್ಟಿಗಳನ್ನು ಬಿಗಿದು, "ಅಯ್ಯೋಯ್ಯೋ! ಕೊಲೆ! ಕೊಲೆ!" ಎಂದು ಕೂಗಿಕೊಳ್ಳುತ್ತ, ಸೈಕ್ಸ್‌ನ ಮೇಲೆ ಹಾರಿ ಅವನನ್ನು ನೆಲಕ್ಕೆ ಕೆಡವಿದ.

ಸೈಕ್ಸ್ ಆ ಹುಡುಗನಿಗಿಂತ ಹತ್ತರಷ್ಟು ಬಲಶಾಲಿಯಾದರೂ, ಹುಡುಗ ನೆಗೆದ ಜೋರಿಗೆ ತತ್ತೆರಿಸಿಬಿದ್ದ. ಅಲ್ಲಿದ್ದ ಮೂರರೂ ಅವರ ನಡುವೆ ಹೊಗಡಿ ತಟಿಸ್ಥರಾಗಿ ಬೆಪ್ಪರಂತೆ ಬಿರುಗಣ್ಣ ಬಿಟ್ಟು ನಿಂತುಕೊಂಡಿದ್ದರು. ಅದ್ದರಿಂದ ಸೈಕ್ಸ್ ಬಹು ಬೇಗನೆ ಚಾಲ್ರ್‌ಯನ್ನು ಹಿಡಿದು ನೆಲಕ್ಕೆ ಅದುಮಿ ಅವನ ಮುಖವನ್ನು ಚೆನ್ನಾಗಿ ಗುಡಿದ.

ಆದರೆ ಆ ವೇಳೆಗಾಗಲೆ ಚಾರ್ಲೆಯ ಅರ್ಥನಾದ ಅಕ್ಕಪಕ್ಕದ ಮನೆ ಗಳಿಗೂ ಕೆಳಗಿನ ಬೀದಿಗೂ ಕೇಳಿಸಿ, ಜನ ಕುಶಾಹಲದಿಂದ ಬಂದು ಸೇರಿದರು. ಪ್ರೇಣಾಕ್ರಾನಕ್ಕೂ ಜನಸಂದರ್ಭ ಹೆಚ್ಚಾಗುತ್ತಿದ್ದುದನ್ನು ಮೇಲೆ ನಿಂದ ಕಷ್ಟರು ಕಂಡು, ಚಾರ್ಲೆಯು ಕುಶಿಗಿಗೆ ಹೈದಾರಿದ್ದ ಸೈಕ್ಸನ್ನು ಎಚ್ಚರಿಸಿದರು. ಸೈಕ್ಸ್ ಚಾರ್ಲೆಯ ಗಂಟಲನ ಹಿಡಿತವನ್ನು ಸ್ಪಳಿ ಸಡಿಲಿಸಿ, ಎದ್ದು ನೋಡಿದ. ಕೆಳಗಡೆ ನೂರಾರು ಜನ ಪಂಚಾಗಳನ್ನು ಹಿಡಿದು ಕೊಂಡು ಬಂದು ನೇರೆದಿದ್ದರು.

ಗಂಟಲಿನ ಹಿಡಿತ ಸಡಿಲವಾದೊಡನೆ ಚಾರ್ಲೆ ಸೈಕ್ಸ್‌ನ ಅಡಿಯಿಂದ ನುಣುಚಿಕೊಂಡು, ಕಿಟಕಿಯ ಹತ್ತಿರ ಓದಿ, “ಸೈಕ್ಸ್ ಇದ್ದಾನೆ! ಬಸ್ತಿ! ” ಎಂದು ಕೂಗಿಕೊಂಡು.

ಸೈಕ್ಸ್ ಅವನನ್ನು ಅಬ್ಬಿಸಿಕೊಂಡು ಹೋಗಿ ಪುನಃ ಎಳೆದು ಹಿಡಿಯುವ ವದರೊಳಗಾಗಿ ಬೀದಿಯಲ್ಲಿದ್ದ ಜನ ಮನೆಲೊಳಕ್ಕೆ ನುಗ್ಗಿ, ಮೆಟ್ಟಲು ಹತ್ತಿ, ಕೊಟಡಿಯ ಬಾಗಿಲನ್ನು ಒಡಿಯಲು ಹೊಡಿದರು.

“ಇರಲಿ, ಇರಲಿ. ನೀವು ನನ್ನನ್ನು ಹಿಡಿದಾಗ ನೋಡೋಣ” ಎಂದು ಸೈಕ್ಸ್ ಚಾರ್ಲೆಯನ್ನು ಪಕ್ಕದ ಬಂಮು ಸೆಲ್ಲಿ ಕೊಳ್ಳಿಗೆ ತಳ್ಳಿ, ಬೀಗ ಹಾಕಿ, ಕಿಟಕಿಯಿಂದ ಕೆಳಗೆ ನೋಡಿದ.

ಅವನ ಮುಖವನ್ನು ಕಂಡೊಡನೆಯೆ ಕೆಳಗಿನ ಜನ ಒಂದೇ ಕಂಠದಿಂದ ತನ್ನ ರೋಷವನ್ನು ವ್ಯಕ್ತ ಸಡಿಸಿತ್ತಾ. “ಬಾಗಿಲು ಮುರಿಯಿರಿ” ಎಂದು ಕೆಲವರು ಕೂಗಿದರು. “ನಿಂತೆ ತಂದು ಹತ್ತಿ, ಅವನನ್ನು ಹಿಡಿಯಿರಿ” ಎಂದು ಕೂಗಿದರು. “ಗುಂಡಿನಿಂದ ಹೊಡಿದು ಕೊಂಡುಬಿಡಿ” ಎಂದು ಕೆಲವರು ಕೂಗಿದರು. ಇನ್ನು ಕೆಲವರು “ಮನೆಗೆ ಬೆಂಕೆ ಹಾಕಿಬಿಡಿ” ಎಂದರು.

ಸೈಕ್ಸ್ ಕೊಟಡಿಯೊಳಕ್ಕೆ ಬಂದು, “ಹೋರಿಗಿನ ಹೋಳಿಯಲ್ಲಿ ನಾನು ಬರುವಾಗ ನೀರಿನ ಉಬ್ಬರವಿತ್ತು. ಈಗ ನೀರು ಇಳಿದುಹೋಗಿದೆ.

ದಡೆದಲ್ಲಿ ಮನೆಯ ಕೆಳಗೆ ಕೆಸರು ತುಂಬ ನಿಂತಿದೆ. ಅದರೂ ತಪ್ಪಿಸಿಕೊಳ್ಳು ಬಹುದು. ಎಲ್ಲಿ, ಒಂದು ಉದ್ದ್ವಾದ ಹಗ್ಗ ಎಲ್ಲಿದೆ, ಹೇಳಿ. ಜನ ಎಲ್ಲಾ ಈ ಕಡೆ ಗುಂಪಾಗಿ ಸೇರಿದ್ದಾರೆ. ನಾನು ಆ ಕಡೆ ಹಗ್ಗದ ಸಹಾಯದಿಂದ ಹೊಳೆಗೆ ಇಳಿದು ಹೋಗುತ್ತೇನೆ. ಹಗ್ಗ ಕೊಡಿ" ಎಂದ.

ಕಳ್ಳುರು ಹಗ್ಗಗಳ ಒಂದು ರಾಶಿಯನ್ನೇ ಅವನ ಮುಂದೆ ತಂದಿಟ್ಟರು. ಅದರಲ್ಲಿ ಒಂದು ಬಲವಾದ ಹಗ್ಗವನ್ನು ಅರಿಸಿಕೊಂಡು, ಸೈಕ್ಕಾ ಅದರ ಉದ್ದವನ್ನು ನೋಡಿದ. ಅಷ್ಟು ಸಾಕು ಎನ್ನಿಸಿತು. ಹಗ್ಗವನ್ನು ಸುರುಳ ಮಾಡಿಕೊಂಡು, ಜನರ ಎದುರಿಗಿದ್ದ ಕಿಟಕಿಯನ್ನು ಬಿಟ್ಟು, ಇನ್ನೊಂದು ಕಿಟಕಿಯ ಮೂಲಕ ಮನೆಯ ಸೂರಿನ ಮೇಲೆ ಏರಿದ. ಸೂರಿನ ಮೇಲಿದ್ದ ಒಂದು ಮುಸಿಕೊಳವೆಗೆ ಆ ಹಗ್ಗದ ಒಂದು ತುದಿಯನ್ನು ಬಲವಾಗಿ ಬಿಗಿದ. ಚೇಬಿನಿಂದ ಒಂದು ಚಾಕುವನ್ನು ತೆಗೆದು, ಅದನ್ನು ಬಿಟ್ಟ ಹಿಡಿದುಕೊಂಡು, "ಈ ಹಗ್ಗ ಇರುವನ್ನು ಉದ್ದ ಇದರ ಮೂಲಕ ಇಳಿದು, ಅನಂತರ ಕೆಳಗೆ ದುಮುಕಿ ವಾರಾಗಿ ಹೋಗುತ್ತೇನೆ. ಯಾರಾದರೂ ತಡೆಯುವುದಕ್ಕೆ ಒಂದರೆ ಈ ಚಾಕುವನಿಂದ ಅವರನ್ನು ತೀರಿಸಿಬಿಡುತ್ತೇನೆ" ಎಂದುಕೊಂಡು.

ಆದರೆ ಸೈಕ್ಕಾ ಈಚೆ ಜನರ ಎದುರಿನ ಕಿಟಕಿಯನ್ನು ಬಿಟ್ಟು ಆಚೆಯ ಕಿಟಕಿಯ ಮೂಲಕ ಹೋದುದು ಜನರ ಕಣ್ಣಗೆ ಕಾಣಿಸದಿರಲಿಲ್ಲ. ಅವನನ್ನು ಕಂಡೊಡನೆ, ಅವನೇನು ಮಾಡುವನೋ ಎಂಬ ಕುತ್ತಾಹಲ ದಿಂದ ಜನರ ಗುಂಪು ಒಂದು ಕ್ರೊಣ ಸ್ತುಭ್ವಾಗಿತ್ತು. ಆದರೆ ಅವನು ಹಗ್ಗದ ಒಂದು ಕೊನೆಯನ್ನು ಮುಸಿಕೊಳವೆಗೆ ಕಟ್ಟಿದೊಡನೆಯೇ ಅವನ ಉಪಾಯ ಅರ್ಥವಾಗಿ, "ಹೋಹೋ! ಹೋಕೆಯಲ್ಲಿ ತಪ್ಪಿಸಿಕೊಳ್ಳುತ್ತಾನೆ. ಹಿಡಿಯಿರಿ, ಹಿಡಿಯಿರಿ!" ಎಂದು ಆವೇಶದಿಂದ ಕೂಗಿಕೊಂಡರು.

ಆ ಜನರ ರೋಷದ ಕೂಗನ್ನು ಕೇಳಿ ಸೈಕ್ಕಾನ ಧೈರ್ಯ ಕೂಡ ಕರಿಗಿ ನೀರಾಗಿಹೋಯಿತು. ಕಾಲು ಕೈಗಳಲ್ಲಿ ನಡುಕ ಕಾಣಿಸಿಕೊಂಡಿತು.

ಹಾಗೇ ನಡುಗುವ ಕೈಗಳಲ್ಲಿ ಹಗ್ಗದಲ್ಲಿ ಒಂದು ನುಡಿಗಂಟು ಹಾಕಿದ. ಅದನ್ನು ಸೂಂಟಿಕ್ಕೆ ಬಿಗಿದುಕೊಳ್ಳಬೇಕೆಂದು ತಲೆಯ ಹತ್ತಿರ ತಂದ. ಏಕೋ ಏನೋ ಕಾಲು ಜಾರಿತು. ತಲೆಯ ಹತ್ತಿರ ತಂದ ಹಗ್ಗದ ನುಡಿ



“ಸ್ಟ್ರೇ ನೇಣಬಿಡ್ಡ”

ಗಂಟು ಕುತ್ತಿಗೆಗೆ ಬಿತ್ತು. ಜಾರಿಬಿದ್ದ ಸೈಕ್ಸ್‌ನ ಸ್ಪೂತ ಭಾರದಿಂದಲೇ ಅವನು ಅದೇ ಕ್ಷೇತ್ರವೇ ನೇರಿಣಿಬಿದ್ದ. ಜನ ಸೋಡುತ್ತಿದ್ದ ಹಾಗೆಯೇ ಅದೇ ಹಗ್ಗಿದ ತುದಿಯಲ್ಲಿ ಅಲ್ಲೇ ಸತ್ತೆ.

ಸೈಕ್ಸ್‌ನ ನಾಯಿ ಅವನು ಸೂರಿನ ಮೇಲೆ ಹತ್ತಿದಾಗ ತಾನೂ ಹಿಂದೆಯೇ ಹತ್ತಿಬಂತು. ಅವನು ಹಗ್ಗಿದೊಡನೆ ಆಡುತ್ತಿದ್ದ ಆಟವನ್ನೇ ಲ್ಲಾ ಸೋಡಿತು. ಯಾವಾಗ ಹಗ್ಗಿದ ತುದಿಯಲ್ಲಿ ಅವನ ದೇಹ ಇಂತರಾಳಕ್ಕೆ ನೆಗೆಯಿತೋ, ಅದೇ ಕ್ಷೇತ್ರದಲ್ಲಿ ನಾಯಿ ತಾನೂ ಅವನ ಹಿಂದೆ ನೆಗೆಯಿತು. ಆದರೆ ಅಯ ತಪ್ಪಿ, ಕೆಳಗಿನ ಕಳ್ಳುನೆಲದ ಮೇಲೆ ಬಿದ್ದ ಆದರ ತಲೆ ಸೀಕೆ ಹೋಳಿಯಿತು.

### ಆಲಿವರನ ಅಡ್‌ಷ್ಟೆ

ಇತ್ತೆ, ರೋಸ್‌ ತಾನು ನ್ಯಾಸಿಯ ಬಾಯಿಂದ ಕೇಳಿದ ಕತೆಯು ಸ್ನೇಹ ಬ್ರೌಸೆನ್‌ಗೆ ರೇಳಿ, ಅವನ ಸಹಾಯವನ್ನು ಕೊರಿದಳಷ್ಟೆ. ಬ್ರೌಸೆನ್ ಆದರೂ ಹುಡುಗನ ಮೇಲೆ ಆವಾರವಾದ ಕನಿಕರವನ್ನು ತೋರಿ, ಅವಳಿಗೆ ತನ್ನ ಸಹಕಾರವನ್ನು ಸೇಡಿದ. ಮಂಕ್‌ ಯಾರು, ಅವನ ನಿಜವಾದ ಹೆಸರೇನು, ಅವನಿಗೂ ಆಲಿವರನಿಗೂ ಏನು ಸಂಬಂಧ, ಆಲಿವರನ ನಾಶನದಲ್ಲಿ ಅವನಿಗೇಕೇ ಅಪ್ಪು ಆಸಕ್ತಿ— ಇವುಗಳನ್ನೇ ಲ್ಲಾ ಕೂಲಂಕವಾಗಿ ವಿಚಾರಿಸಿ ತಿಳಿಯಬೇಕೆಂದು ನಿಶ್ಚಯಿಸಿದ. ಆ ಕಾರ್ಯದಲ್ಲಿ ಅವನ ಸ್ನೇಹಿತ ಗ್ರಹಾವಿಗೆ ನೂ ವಿಸೇಸಾ ಮೆಯ್ಯಿ ಯಾ ತಮ್ಮ ಕೈಲಾದ ಸಹಾಯ ಮಾಡಲು ಒಪ್ಪಿದರು.

ಅನೇಕ ದಿನಗಳು ಅನ್ನೇಷಣೆ ನಡೆದ ಮೇಲೆ, ಬಂದು ದಿನ ಸಂಚೇ ಬ್ರೌಸೆನ್‌ವಿನ ಮನೆಯ ಮುಂದೆ ಬಂದು ಕುದುರೆಗಾಡಿ ಬಂದು ನಿಂತಿತು. ಆದರೂ ಅನ್ನೇಷಣೆ ಬ್ರೌಸೆನ್ ಇಳಿದು ಮನೆಯೊಳಕ್ಕೆ ಬಂದ. ಅವನ ಹಿಂದೆ

ಇಬ್ಬರು ದೃಢಾಂಗರೂ ಅವರ ನಡುವೆ ಒಬ್ಬ ಮಧ್ಯವಯಸ್ಸಿನವನೂ ಬಂದರು.

ಮನೆಯೊಳಕ್ಕೆ ಬಂದ ಮೇಲೆ ಬ್ರೌನೆಲ್ಲಿ ಆ ಮಧ್ಯವಯಸ್ಸಿನವನನ್ನು ಒಂದು ಕೊಣಕೊಳಕ್ಕೆ ಕರೆದು, ಅವನ ಆಚೆ ಈಚೆ ನೀಂತಿದ್ದ ಇಬ್ಬರು ದೃಢಾಂಗರನ್ನು ಕುರಿತು “ಇವನೇನಾಡರೂ ತಂಟಿ ಮಾಡಿವರೆ, ಇವನನ್ನು ಬೀದಿಗಳೇದುಕೊಂಡು ಹೊಗಿ, ಪೋಲೇಸಿನವರ ವಶಕ್ಕೆ ಒಪ್ಪಿಸಿಬಿಡಿ” ಎಂದನು.

ಆದಕ್ಕೆ ಅವನು “ನಾಲಿಗೆ ಹಿಡಿದು ಮಾತನಾಡು. ನಾನು ಯಾರು ಗೊತ್ತೀ?” ಎಂದನು.

ಆದಕ್ಕೆ ಬ್ರೌನೆಲ್ಲಿ “ನೀನು ಯಾರೆಂಬುದು ನನಗೆ ಗೊತ್ತು. ನೀನು ಫ್ರಾಗಿನಿನ್ನನ ಸಹವಾಸದಲ್ಲಿದ್ದೆ ಮಂಕ್ಸ್. ಅದು ಸಿನ್ನ ನಿಜವಾದ ಚೆಸರಲ್. ನೀನು ಆಲಿವರ್ ಷ್ಟ್ರೋನ್‌ಗೆ ಮಲಾಣ್ ನಾಗಬೇಕು. ಫ್ರಾಗಿನಿನ್ನನ ಸಹಾಯ ದಿಂದ ಆಲಿವರನ್ನು ನಾಶಮಾಡಲು ನೀನು ಯತ್ನ ಸುತ್ತಿದ್ದೀರೆ. ನೀನು ಬೇಕಾದರೆ ಇಲ್ಲಿ ನಿಲ್ಲಬಹುದು, ಬೇಡವಾದರೆ ಹೊರಟ್‌ಹೋಗಬಹುದು. ಆದರೆ ನೀನು ಇಲ್ಲಿಂದ ಹೊರಟ್‌ಹೊಡನೆಯೆ ಪೋಲೇಸರ ವಶವಾಗುವೆ. ಮೋಸ, ಕಳ್ಳತನ, ಕೊರೆ ಇವು ನಿನ್ನ ಆಪರಾಥಗಳಾಗಿವೆ. ಗೊತ್ತೀ?” ಎಂದ.

ಮಂಕ್ಸಿನ ಮುಖದಲ್ಲಿ ರಕ್ತ ಇಂಗಿಹೋರಿಯತು. ಅವನ ನಾಲಿಗೆ ಒಣಗಿತು. “ನನ್ನ ತಂಡಿಗೆ ನೀನು ಅತ್ಯಂತ ಸ್ತ್ರಿಯ ಸ್ವೇಳಿತನೆಂದು ಸುಳ್ಳ ಹೇಳಿ, ನನ್ನನ್ನು ಹೀಗೆ ಮೋಸದಿಂದ ತೊಂದರೆಪಡಿಸುವುದು ಸರಿಯೆ?” ಎಂದ.

“ನಿನ್ನ ತಂದೆ ನನಗೆ ಅತ್ಯಂತ ಸ್ತ್ರಿಯ ಸ್ವೇಳಿತನಾಗಿದ್ದು ದರಿಂದಲೇ ನಿನ್ನನ್ನು ಪೋಲೇಸರ ಹಿಡಿತದಿಂದ ತಪ್ಪಿಸಲು ನಾನು ಪ್ರಯತ್ನಿಸ್ತುದ್ದೇನೇ. ನಿನ್ನ ತಂಡಿಯ ತಂಗಿಯನ್ನು ನಾನು ಮಧುನೆಯಾಗಬೇಕಾಗಿತ್ತು, ಆದರೆ

ಮದುವೆಯ ಬೆಳಗ್ಗೆ ಆಕೆ ತೀರಿಕೊಂಡಳು ಎಂಬುದನ್ನು ನೀನು ಅರಿಯೆ. ಅಂತಹ ನನ್ನ ಪ್ರಿಯ ಸ್ನೇಹಿತನ ಮನೆಯಲ್ಲಿ ನಿನ್ನಂತಹ ಮಗ ಹುಟ್ಟಿ ಬಹುದೆ?" ಎಂದು ಬೋನೆಲ್ಲಿ ವ್ಯಾಸನದಿಂದ ಹೇಳಿದ.

"ಈ ಹಳೆಯ ಪುರಾಣವನ್ನುಲ್ಲ ಕಟ್ಟಿಕೊಂಡು ನನಗೆ ಏನಾಗ ಬೇಕು?" ಎಂದು ಮಂಕ್ಕಿ ಸಿಡುಕಿದ.

"ಏನಾಗಬೇಕೋ ಹೇಳುತ್ತೀನೆ. ನಿನಗೂಬ್ಬ ತಮ್ಮನಿದ್ದಾನೆ ಅಲ್ಲವೆ? ಅವನ ಹೆಸರನ್ನು ನಾನು ನಿನ್ನ ಕಿವಿಯಲ್ಲಿ ಸಿಸುಗುಟ್ಟಿದ್ದರಿಂದಲೇ ಅಲ್ಲವೆ, ನೀನು ಬಾಲ ಮುದುರಿಕೊಂಡ ನಾಯಿಯಂತೆ ನನ್ನ ಹಿಂದೆ ಇಲ್ಲಿಗೆ ಬಂದಧ್ಯಾ?" ಎಂದ ಬೋನೆಲ್ಲಿ.

"ತಮ್ಮನೂ ಇಲ್ಲ, ಗಿಮ್ಮನೂ ಇಲ್ಲ. ನನ್ನ ತಂದೆಗೆ ನಾನು ಒಬ್ಬನೇ ಮಗ" ಎಂದು ಮಂಕ್ಕಿ ಹಟ್ಟಿ ಹಿಡಿದ.

"ನೀನು ಸುಳ್ಳ ಹೇಳಿಯೇ ಸಾಧಿಸಬೇಕೆಂದಿದ್ದೀರೆ, ಅಲ್ಲವೆ? ಹಾಗಾದರೆ, ಈ ಕತೆಯನ್ನು ಕೇಳು" ಎಂದು ಬೋನೆಲ್ಲಿ, ಅದುವರೆಗೆ ತಾನು ಮಾಡಿದ ಅನ್ನೇಪಣಿಗಳ ಫಲವನ್ನು ಮಂಕ್ಕಿಗೆ ಹೇಳಿದ:

"ಕೇಳು, ಮಂಕ್ಕಿ. ನಿನ್ನ ತಂದೆ ನಿನ್ನ ತಾಯನ್ನು ಮದುವೆ ಮಾಡಿಕೊಂಡಧ್ಯು ಸಹಜವಾದ ಪ್ರೇಮದಿಂದಿಲ್ಲ. ಅವಳು ಅವಸ್ಥಿಗಿಂತ ಹತ್ತು ವರುಷ ದೊಡ್ಡವಳು. ಆದರೂ ತನ್ನ ಧನಾಧ್ಯನಾದ ಬಂಧು ಹೊಬ್ಬನ ಬಲವಂತದಿಂದ, ಆತನ ತೃಪ್ತಿಗಾಗ ಅವಳನ್ನು ಮದುವೆಯಾದ. ಆದರೆ ಅವಳ ಸಿಡುಕೂ ಒರಟುತನವೂ ಕಾರಣವಾಗಿ ಅವರಿಬ್ಬಿರಗೂ ಅಗಲಿಕೆಯಂಟಾಯಿತು. ಸ್ವಲ್ಪ ದಿನವಾಗುವುದರೊಳಗಾಗಿ ನಿನ್ನ ತಾಯಿ ಅವನನ್ನು ಮರೆತೇಬಿಟ್ಟಿಳು.

"ಈ ನಡುವೆ ನಿನ್ನ ತಂದೆಗೆ ಒಬ್ಬ ಆಪ್ತನಾದ ಸ್ನೇಹಿತ ಸಿಕ್ಕಿದ. ಆಗ ತಾನೆ ಆತನ ಪತ್ನಿ ಮರಣ ಹೊಂದಿದ್ದಳು. ಆತನಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳಿಗೆ ಹತ್ತೊಂಬತ್ತು ವರುವ, ಸಣ್ಣ ಮಗುವಿಗೆ ಎರಡು

ಮೂರು ವರುಷ. ಆ ಮಕ್ಕಳ ತಂಡೆ ನಿನ್ನ ತಂಡೆಯ ಸದ್ಗಳಿಗೆ ಮನಸೋತ್ತು, ತನ್ನ ಹಿರಿಯ ಮಗಳನ್ನು ಅವನಿಗೆ ಮದುವೆ ಮಾಡಿ ಕೊಟ್ಟಿ.

“ಆ ನಡುವೆ, ಹಂಡೆ ಯಾರನ್ನು ತೈಪ್ಪಿಪಡಿಸುವುದಕ್ಕಾಗಿ ನಿನ್ನ ತಂಡೆ ನಿನ್ನ ತಾಯಿಯನ್ನು ಮದುವೆಯಾಗಲು ಒಸ್ಪಿದನೋ ಆ ಧನಾಧ್ಯ ನಾದ ಬಂಧು ‘ಅನ್ನಾಯಾಗಿ ಬಲವಂತದಿಂದ ಮದುವೆ ಮಾಡಿ, ಆ ಹುಡುಗನ ಬದುಕನ್ನು ಹಾಳುಮಾಡಿದೆನಲ್ಲ’ ಎಂದು ಪಶ್ಚಾತ್ತಾಪವಟ್ಟಿ, ಅದಕ್ಕೆ ಪ್ರಾಯಶ್ರೀತ್ವವಾಗಿ ತನ್ನ ಆಸ್ತಿಯಲ್ಲಿ ಬಹು ಭಾಗವನ್ನು ಅವನ ಹೇಸರಿಗೆ ಬರೆದು, ಸತ್ತುಹೋದನು.

“ಆ ಸಮಯದಲ್ಲಿ ನಿನ್ನ ತಂಡೆ ರೋ೧೦ ನಗರಕ್ಕೆ ಹೋಗಿದ್ದ. ನಿನ್ನ ತಾಯಿ ಮಗುವಾದ ನಿನ್ನೊಂದನೆ ಪ್ರಾರಿಸಿನಲ್ಲಿ ಇದ್ದಳು. ರೋ೧೦ ನಗರದಲ್ಲಿ ನಿನ್ನ ತಂಡೆ ಕಾಯಿಲೆ ಬಿಂದು, ಆ ಸಂಗತಿ ತಿಳಿದೊಡನೆ ನಿನ್ನ ತಾಯಿ ಅಲ್ಲಿಗೆ ಹೋದಳು. ಅವಳು ಬಂದ ಮಾರನೆಯ ದಿನವೇ ಅವನು ತೀರಿ ಕೊಂಡ. ಹಾಗಾಗಿ ಅವನ ಹೇಸರಿಗೆ ಬಂದ ಆಸ್ತಿಯೆಲ್ಲವೂ ನಿನ್ನ ತಾಯಿಯ ಪಾಲಿಗೂ ನಿನ್ನ ಪಾಲಿಗೂ ಬಂತು.

“ನಿನ್ನ ತಂಡೆ ರೋ೧೦ ನಗರಕ್ಕೆ ಹೋಗುವುದಕ್ಕೆ ಮುಂಚೆ ನನ್ನನ್ನು ಬಂದು ಕಂಡಿದ್ದ. ಅವನು ತನ್ನ ಎರಡನೆಯ ಹೆಂಡತಿಯ ಚಿತ್ರವನ್ನು ತಾನೇ ಬರೆದು, ಆ ಚಿತ್ರವನ್ನು ನನಗೆ ಕೊಟ್ಟುಹೋಗಲು ಬಂದಿದ್ದ. ಆಗ, ತನಗೆ ಹೋಸದಾಗಿ ಬಂದ ಆಸ್ತಿಯನ್ನು ತನ್ನ ಎರಡನೆಯ ಹೆಂಡತಿಯ ಹೇಸರಿಗೆ ಮಾಡಿ, ನಿನಗೂ ಸ್ಪೃಪು ಅದರಲ್ಲಿ ಭಾಗ ಕೊಡೆ ಬೇಕೆಂದು ಹೇಳಿದ. ಅದರ ವಿಚಾರವಾಗಿ ತಾನು ರೋ೧೦ ನಗರದಿಂದ ಬರೆಯುವುದಾಗಿಯೂ ಹೇಳಿದ್ದ. ಆದರೆ ಅವನಿಂದ ನನಗೆ ಕಾಗದ ಎನ್ನಾ ಬರಲಿಲ್ಲ.

“ಅನೆಂತರ ಬಹುಕಾಲದವರಿಗೆ ಅವನ ಎರಡನೆಯ ಹೆಂಡತಿಯ ವಿಚಾರವಾಗಿ ನನಗೆ ಏನೂ ತಿಳಿದೇ ಬರಲಿಲ್ಲ.

“ಶುಚಿಗೆ ಒಬ್ಬ ತಬ್ಬಲಿ ಹುಡುಗನಿಗೆ ನಾನು ಆಶ್ರಯಕೊಟ್ಟು, ಅವನ ಆರ್ಥಿಕ ಮಾಡುತ್ತಿದ್ದಾಗ, ನನ್ನ ಸ್ನೇಹಿತ ನನಗೆ ಕೊಟ್ಟುಹೊಡ ಅವನ ಎರಡನೆಯ ಹೆಂಡತಿಯ ಚಿತ್ರಕ್ಕೂ ಈ ಹುಡುಗನ ಮುಖಕ್ಕೂ ಇದ್ದ ತೀವ್ರವಾದ ಹೋಲಿಕೆಯನ್ನು ಕಂಡು, ‘ಇದೇನು, ಇಂಥ ಹೋಲಿಕೆ?’ ಎಂದುಕೊಳ್ಳುತ್ತಿರುವಾಗಲೇ ಅವನು ವುನಃ ಘ್ರಾಗಿನಿಷ್ಟನ ಬಲಿಗೆ ಬಿದ್ದ.

“ಆಗ ನನಗೆ ನಿನ್ನ ನೆನಪಾಯಿತು. ನಿನ್ನ ತಾಯಿ ಸತ್ತು, ನೀನು ನೆನ್ನ ಇಂಡಿಸ್ ದ್ವೀಪದಲ್ಲಿ ಶೋಟಮಾಡಿಕೊಂಡು ಇದ್ದೆಯೆಂದು ತಿಳಿದು ಬಂತು. ಒಡನೆಯೆ ಅಲ್ಲಿಗೆ ನಾನು ಹಡಗು ಹಡ್ಡಿ ಬಂದೆ. ಆದರೆ ನೀನು ಅನೇಕ ತಿಂಗಳಿಗಳ ಮೊದಲೇ ನೆನ್ನ ಇಂಡಿಸ್ ದ್ವೀಪಗಳಿಂದ ಲಂಡನ್‌ನಿಂದ ಹೋದೆಯೆಂದು ಹೇಳಿದರು. ಆದರೆ ನಿನ್ನ ಲಂಡನ್‌ನ ವಿಳಾಸ ಯಾರಿಗೂ ತಿಳಿಯಂತು. ನಾನು ಮಾರನೆಯ ಹಡಗಿನಲ್ಲಿ ಲಂಡನ್‌ನಿಂದ ಬಂದು, ನಿನಗಾಗಿ ಬೀದಿಬೀದಿಯಲ್ಲಿ ಹುಡುಕಾಡಿದೆ. ಇಪ್ಪು ದಿನ ಹುಡುಕಾಡಿದ್ದಕ್ಕೆ ಈ ಸಂಜೆ ನೀನು ಸಿಕ್ಕಿದೆ. ನಿನ್ನ ತಮ್ಮನು ಹೆಸರನ್ನು ಹೇಳಿದೊಡನೆ ನಿನ್ನ ಹಿಂದೆ ಬಂದೆ.

“ನಿನ್ನ ತಂಡ ತಾನು ಸಾಯುವ ಮುಂಚೆ ಒಂದು ಮರಣಾಸನ ವನ್ನು ಬರಿದೆ. ಅದರಲ್ಲಿ ಅವನ ಎರಡನೆಯ ಹೆಂಡತಿಯ ಮಗುವಿನ ಸುದ್ದಿಯಿತ್ತು. ಆ ಮರಣಾಸನವನ್ನು ನಿನ್ನ ತಾಯಿ ನಾಶಮಾಡಿದಳು. ಇವೆಲ್ಲವೂ ನಿನಗೂ ಗೊತ್ತು.

“ನೀನು ಲಂಡನ್‌ನಿಂದ ಬಂದಾಗೆ, ಈ ನಿನ್ನ ತಮ್ಮನನ್ನು ಅಕೆಸ್ಟ್ರಾತ್ಮಾಗಿ ಕಂಡೆ. ಅವನ ಮುಖದಲ್ಲಿ ನಿನ್ನ ತಂಡೆಯ ಹೋಲಿಕೆಯಿತ್ತು. ಆಗ ಅವನು ಹುಟ್ಟಿದುದು ಎಲ್ಲಿ ಎಂದು ವಿಚಾರಿಸಿಕೊಂಡು,

ಅವನು ಹುಟ್ಟಿದೂರಿಗೆ ಹೋಗಿ, ಅವನ ಜನನದ ಸಾಕ್ಷಿಪತ್ರಗಳನ್ನು ಪಡೆದುಕೊಂಡು, ಅವುಗಳನ್ನೂ ನಾಶಮಾಡಿದೆ.

“ಅನಂತರ ನೀನು ಘಾಗಿನ್ನಿನ ಹತ್ತಿರ ಬಂದು, ಅಲಿವರನ್ನು ನಾಶಮಾಡಲು ಅವನಿಗೆ ಏನೇನು ಹೇಳಿದೆಯೋ ಅವರ ಪ್ರತಿಯೊಂದು ಅಕ್ಷರವೂ ನನಗೆ ಗೊತ್ತು. ಈ ನಿಮ್ಮ ರಹಸ್ಯವಾದ ಸಂಭಾವನೆ ನನಗೆ ಗೊತ್ತಾದುದರಿಂದಲೇ ನಾನ್ನಿಯ ಕೊಲೆಯೂ ನಡೆಯಿತು. ಆ ಕೊಲೆಯ ಹೊಣ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಿನ್ನ ತಲೆಯ ಮೇಲಿದೆ.

“ಇವ್ವಾದರೂ, ನೀನು ಇದನ್ನೆಲ್ಲ ಒಪ್ಪಿಕೊಳ್ಳುವುದಾದರೆ, ಈಗಲೂ ನೀನು ಮುಕ್ತನಾಗಿ ಹೋಗಬಹುದು.”

ಹೀಗೆಂದು ಬೌನೆಲ್ಲೀ ಇವ್ವೆಲ್ಲ ಹೇಳುತ್ತಿರುವಾಗ ಮಂಕ್ಕಾ ತುಟಿ ತುಟಿ ಕಚ್ಚಿಕೊಳ್ಳುತ್ತ, ಕಾಲಿಂದ ನೆಲವನ್ನು ಕೆರೆಯುತ್ತ, ತಲೆ ತಗ್ಗಿಸಿ ಕೊಂಡು ಕುಳಿತ್ತದ್ದ. ತನ್ನ ಕತೆಯ ಪ್ರತಿಯೊಂದು ಹೆಚ್ಚಿಯನ್ನೂ ಬೌನೆಲ್ಲ ಗುರುತಿಸಿಕೊಂಡು ಬಂದಿದ್ದನೆಂದು ಅವನಿಗೆ ಎನ್ನಿಸಿತು. ಇಂಥವನ ಹಿಡಿತದಿಂದ ತಪ್ಪಿಸಿಕೊಳ್ಳಬೇಕಾದರೆ ಸತ್ಯವೋಂದೇ ನೇರವಾದ ಮಾರ್ಗ ಎನ್ನಿಸಿತು.

ಆ ವೇಳೆಗೆ ಬೌನೆಲ್ಲೀವಿನ ಸ್ನೇಹಿತನೊಬ್ಬನು ಓಡಿಬಂದು, “ಘಾಗಿನ್ನನ್ನು ಈ ಬೆಳಗೆ ಸೆರಿ ಹಿಡಿದರಂತೆ. ಸ್ನೇಹನ್ನು ಈ ರಾತ್ರಿ ಸೆರಿ ಹಿಡಿಯುತ್ತಾರಂತೆ” ಎಂದು ಹೇಳಿದ.

ಅದನ್ನು ಕೇಳ ಮಂಕ್ಕಿನ ದಿಗಿಲು ಇನ್ನೂ ಹೆಚ್ಚಾಯಿತು. “ನೀನು ಹೇಳಿದ ಹಾಗೆ ಕೇಳುತ್ತೀನೆ. ನಡೆದುದನ್ನೆಲ್ಲ ನಿಜವಾಗಿ ಬರೆದು ಕೊಡುತ್ತೀನೆ. ನನ್ನ ತಂಡಿ ತನ್ನ ಮರಣಾಸನದಲ್ಲಿ ಹೇಗೆ ಬರೆದಿದ್ದನೋ ಹಾಗೆ ಅಲಿವರನಿಗೆ ಆಸ್ತಿಯನ್ನು ಹಂಚಿಕೊಡುತ್ತೀನೆ. ಸಂಘಃ ನನ್ನನ್ನು

ನೀನು ಉಳಿಸಿದರೆ ಸಾಕು” ಎಂದು ಬ್ರೌನೆಲ್ಲೊವನ್ನು ಅವನು ಬೇಕಿಕೊಂಡನು.

“ಹಾಗಾದರೆ, ನೀನು ಇಲ್ಲಿಯೇ ಇರು. ನಿನ್ನನ್ನು ಸುರಕ್ಷಿತವಾಗಿ ನೀನ್ನ ಉಳಿಗೆ ಕಳಸುವ ಭಾರ ನನಗಿರಲಿ” ಎಂದು ಬ್ರೌನೆಲ್ಲಿ ಅವನಿಗೆ ಅಭಯಕೊಟ್ಟಿನು.

ಅನಂತರ ಬ್ರೌನೆಲ್ಲ ಅಲಿವರನ್ನು ಕರೆದುಕೊಂಡು ಫ್ಯಾರಿನ್ಸ್‌ನ್ನು ಹೀಡಿದು ಕೂಡಿಹಾಕಿದ್ದ ಸೆರಿನುನೆಗೆ ಹೋದನು. ಅಲಿವರನ ತಾಯಿತಂಡೆಯಾರೆಂಬುದನ್ನು ಸ್ವಿರಪಡಿಸುವ ಕೆಲವು ಸಾಕ್ಷಿಪತ್ರಗಳನ್ನು ಮಂಕ್ಸ್‌ನ ಫ್ಯಾರಿನ್ಸ್‌ನ ಕೈಯಲ್ಲಿ ಕೊಟ್ಟಿದ್ದನೆಂಬುದು ಬ್ರೌನೆಲ್ಲೊವಿಗೆ ತಿಳಿದಿತ್ತು, ಆ ಪತ್ರಗಳನ್ನು ಸಾಧ್ಯವಾದರೆ ಪಡೆಯೋಣವೆಂದು ಅವನು ಅಲಿವರನ್ನು ಕರೆದುಕೊಂಡು ಸೆರಿನುನೆಗೆ ಹೋದ.

ಫ್ಯಾರಿನ್ಸ್‌ನ್ನು ಸೆರೆಹಿಡಿದು ನಾಯಾಸಾಫಾನಕ್ಕೆ ತಂದು, ಆವಾನ ಮೇಲೆ ಕಳ್ಳತನ, ಮೋನೆ, ಕೊಲೆ ಮೋದಲಾದ ಆರೋಪಗಳನ್ನು ಹೊರಿಸುವಾಗ ನೆಲದಿಂದ ಚಾವಣಿಯವರಿಗೂ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಎಲ್ಲರೂ ಫ್ಯಾರಿನ್ಸ್‌ನ್ನು ತಿಂದುಬಿಡುವಂತೆ ನೋಡುವವರೇ ಹೊರತು, ಒಬ್ಬರ ಕಣ್ಣಲ್ಲಿಯಾದರೂ ‘ಅಯ್ಯೋ ಪಾಪ’ ಎಂಬ ಸೂಚನೆ ಕೂಡ ಕಂಡುಬರಲಿಲ್ಲ. ವಿಚಾರಣೆ ನಡೆದು, ಪಂಚಾಯತಿಯವರ ತೀವ್ರನ್ನು ಕೇಳಿದಾಗ, ಅವರೆಲ್ಲರೂ ಒಮ್ಮೆತದಿಂದ ಅವನನ್ನು ಅಪರಾಧ ಮಾಡಿದವನೆಂದೇ ತೀವ್ರಾನಿಸಿದರು. ಅದರಂತೆಯೇ ನಾಯಾಧಿಕಾರಿ ಅವನನ್ನು ಗಲ್ಲಿಗೆ ಹಾಕತಕ್ಕುದ್ದೀಂದು ಶಿಕ್ಕೆ ವಿಧಿಸಿದನು. ತನಗೆ ಏನಾದರೂ ದೃವ್ಯದಂಡ ವಿಧಿಸಬಹುದು, ಅಥವಾ ತನಗೆ ಕೆಲವು ವರ್ಷಗಳು ಕಾರಾಗೃಹವಾಸ ವಿಧಿಸಬಹುದು ಎಂದುಕೊಂಡಿದ್ದ ಫ್ಯಾರಿನ್ಸ್‌ಗೆ ತನಗೆ ವಿಧಿಸಿದ ಮರಣದಂಡನೆಯ ವಾತೀ ಕೇಳಿ ಎಡೆ ಒಡೆದುಹೋರಿಯಿತು. ಒಡನೆಯೇ ಅವನಿಗೆ ಬುದ್ಧಿಯೂ ಕೆಟ್ಟುಹೋರಿಯಿತು.

ಹೀಗೆ ಬುದ್ಧಿ ಕೆಟ್ಟು, ಘ್ಯಾಗಿನಾ ಒಬ್ಬನೇ ಸೆರೆಮನೆಯ ಒಂದು ಕತ್ತಲೆ ಕೋಣೆಯಲ್ಲಿ ಹುಚ್ಚುನ ಹಾಗೆ ತನಗೆ ತಾನೇ ಮಾತನಾಡಿಕೊಳ್ಳು ತ್ವಿದ್ವಾಗ ಅವನನ್ನು ನೋಡುವುದಕ್ಕೆ ಬ್ರಾಹ್ಮನ್ನು ಮತ್ತು ಆಲಿವರ್ ಸೆರೆಮನೆಯ ಅಧಿಕಾರಿಯ ಅಪ್ಪಕೆಯನ್ನು ಪಡೆದು ಒಂದರು.

ಘ್ಯಾಗಿನಾ ತನಗೆ ತಾನೇ ಏನೋ ವಟಗುಟ್ಟತ್ತೆ ಬಾಹ್ಯಜ್ಞಾನ ಶಳನ್ಯನಾಗಿ ಕುಳಿತಿದ್ದು. ಬ್ರಾಹ್ಮನ್ನು ಆಲಿವರನ್ನು ಕರೆದುಕೊಂಡು ಒಂದು ಎದುರಿಗೆ ನಿಂತಾಗ, ಅವನಿಗೆ ಕೊಂಜಕೊಂಜವಾಗಿ ಆಲಿವರನ ಗುರುತು ಹತ್ತಿತು. ಆಲಿವರನ್ನು ಕಂಡ ಮೇಲೆ ಘ್ಯಾಗಿನಿನ್ನಿಗೆ ಏನೋ ಒಂದು ತರಹ ಧೈರ್ಯ. ಈ ಹುಡುಗನ ಸಹಾಯದಿಂದ ನಾನು ಬದುಕಿ ಕೊಳ್ಳಬಹುದು ಎಂಬಂತೆ ಅವನೊಡನೆ ರಹಸ್ಯವಾಗಿ ಮಾತನಾಡ ತೇಂಡಿದೆ.

ಹಾಗೇ ಮಾತನಾಡುವಾಗ, ಮಂಕ್ಕಿಗೂ ಆಲಿವರನಿಗೂ ಸಂಬಂಧಿಸಿದ ಕೆಲವು ಕಾಗದಪತ್ರಗಳನ್ನು ಘ್ಯಾಗಿನಾ ಏನು ಮಾಡಿದನೆಂದು ಬ್ರಾಹ್ಮನ್ನು ಏನ ಪ್ರೇರಣೆಯಿಂದ ಆಲಿವರ್ ಕೇಳಿದಾಗ, “ನಾನು ಇದ್ದ ಮನೆಯ ಮುಂದಿನ ಕೋಣೆಯಲ್ಲಿ ಒಂದು ಮನಿಕೊಳವೆಯಿದೆಯಲ್ಲ – ಅದರೊಳಗಿನ ಬಿಲದಲ್ಲಿ ಅದನ್ನು ಬಚ್ಚಿಟ್ಟಿದ್ದೇನೆ” ಎಂದು ಘ್ಯಾಗಿನಾ ಗುಟ್ಟನ್ನು ರಟ್ಟಿಮಾಡಿದ.

ಒಂದ ಕೆಲಸವಾಯಿತು ಎಂದುಕೊಂಡು ಬ್ರಾಹ್ಮನ್ನು ಆಲಿವರನ್ನು ಕರೆದುಕೊಂಡು, ಸೆರೆಮನೆಯಿಂದ ಹೊರಟು, ಘ್ಯಾಗಿನಿನ ಗುಹೆಗೆ ಒಂದು ಅವನು ನಿದೇರಿಸಿದ್ದ ಸ್ಥಳದಲ್ಲಿ ನಿಕ್ಕಿದ ಕಾಗದಪತ್ರಗಳನ್ನು ವಶಪಡಿಸಿಕೊಂಡನು. ಆಲಿವರನ ಪೂರ್ವಾಚಾರ್ಯರಿತ್ಯಾಯೇನು, ಅವನ ತಂದೆ ಬಿಟ್ಟು ಹೋದ ದೋಡ್ಡ ಆಸ್ತಿಯಲ್ಲಿ ಅವನಿಗೇನು ಭಾಗ ಎಂಬ ಈ ವಿಷಯಗಳು ಆ ಕಾಗದಪತ್ರದಲ್ಲಿ ಸ್ವಷ್ಟವಾಗಿದ್ದವು.

## ಹಳೆಯ ಕಡೆ

ಉರ್ತಿತ ಆಲಿವರನ ಹಕ್ಕುನ್ನು ಸಾಫ್ಟ್‌ಪಿಸುವಂಥ ಸಾಕ್ಷ್ಯಗಳು ದೊರೆತೆ ಮಾರನೆಯ ದಿನನೇ ಘ್ರಾಗಿನ್ನುನ್ನು ಗಲ್ಲಿಗೆ ಹಾಕಿದರು. ಮರಣ ಭಯದಿಂದ ಬುದ್ಧಿ ಕೆಟ್ಟು, ದಯಾಭಿಕ್ಷೆಗಾಗಿ ಅಂಗಲಾಚಿ ಬೇಡುತ್ತ, ಘ್ರಾಗಿನಾ ಹಗ್ಗದ ತುದಿಯಲ್ಲಿ ಸತ್ತ.

ಆದಾದ ಮಾರನೆಯ ದಿನ ಆಲಿವರ್ ಬ್ರೈನ್‌ನ್ನು ವಿನ ಜೋತೆಯಲ್ಲಿ ತನ್ನ ಹುಟ್ಟಿದೂರಿಗೆ ಹೊರಟ್. ಅವರು ಹೋಗುತ್ತಿದ್ದ ಕುದುರೆಯ ಗಾಡಿಯಲ್ಲಿ ಮಿಸೆಸ್ ಮೆಯ್ಲಿ, ರೋಸ್ ಮತ್ತು ಆಲಿವರನ್ನು ಆರೋಗ್ಯಕ್ಕೆ ನಡೆಸಿತ್ತಂದ ವೈದ್ಯ ಇವರೂ ಇದ್ದರು. ತಾವು ಆಲಿವರನ ಹುಟ್ಟಿದೂರಿಗೆ ಹೋಗುವುದು ಏಕೆ ಎಂಬುದು ಅವರಿಲ್ಲಿಗೂ ತಿಳಿದಿತ್ತು.

ಉಂಟಾಗಿ ಹತ್ತಿರ ಬಂದ ಹಾಗೆಲ್ಲ ಆಲಿವರನಿಗೆ ಹಿಂದಿನ ನೆನಪುಗಳು ಉಕ್ಕಿಳ್ಳಿಕ್ಕು ಬಂದವು. ಗಾಡಿಯ ಕಿಟಕಿಯಲ್ಲಿ ತಲೆ ಚಾಚಿ, ರೋಸಿನ ಕೈಯನ್ನು ಹಿಡಿದೆಳೆದು, “ಅದೋ, ಅದೇ ಬೇಲಿಯನ್ನು ನಾನು ದಾಟಿ ಬಂದದ್ದು! ಅದೋ, ಅದೇ ಹಳ್ಳದಲ್ಲಿ ನಾನು ಅವಿತುಕೊಂಡದ್ದು! ಓ, ಅಲ್ಲಿ ದೂರದಲ್ಲಿ ಮನೆ ಕಾಣಿಸುತ್ತದಲ್ಲಾ, ಅಲ್ಲೇ ನಾನು ಇದ್ದದ್ದು. ಅಲ್ಲೇ ನನ್ನ ಪ್ರಿಯ ಸ್ನೇಹಿತ ಡಿಕ್ ನನ್ನನ್ನು ಆಶೀರ್ವದಿಸಿ ಬೀಳೊಷ್ಟಿದ್ದು” ಎಂದು ಉತ್ತಾಪದಿಂದ ಉದ್ದಕ್ಕೂ ಹೇಳುತ್ತೇ ಬಂದೆ.

ಆಲಿವರನಿಗೆ ಸಂತೋಷದಿಂದ ಕಣ್ಣಿತುಂಬ ನೀರು. “ಡಿಕ್‌ನ್ನು ಇಲ್ಲಿಂದ ಕರೆದುಕೊಂಡು ಹೋಗೋಣ. ಅಲ್ಲವೇ, ರೋಸ್? ಪಾಪ, ಎಷ್ಟು ಕಷ್ಟಪಟ್ಟಿದ್ದಾನೋ? ನಾನು ಈ ಉಂಟಿನಿಂದ ತಲೆತಪ್ಪಿಸಿ ಕೊಂಡು ಛಿಡಿಹೋದ ದಿವಸ ‘ದೇವರು ನಿನ್ನನ್ನು ಕಾವಾಡಲಿ’ ಎಂದ, ರೋಸ್!” ಎಂದು ಅವನು ಹೇಳಿದುದಕ್ಕೆಲ್ಲ ರೋಸ್ ಅವನ ಬೆನ್ನನ್ನು

ಸವರುತ್ತು, “ಆಗಲಿ, ಆಗಲಿ” ಎಂದು ಅವನನ್ನು ಸಮಾಧಾನ ವಾಡು ತ್ತಿದ್ದುಳು.

ಉಂಟು ಸಿಕ್ಕಿತು. ಚಾರಿಯಲ್ಲಿ ಈಸಾಫಾಲಿಯದ ಬಾಗಿಲನ್ನೂ, ಅಲ್ಲಿನ ದ್ವಾರಪಾಲಕನನ್ನೂ. ಸವರಾಚೆರಿಯ ಆಂಗಡಿಯನ್ನೂ ಆಲಿವರ್ ಗುರುತಿಸಿದ. ಹಳೆಯ ನೆನಪು ಬಂದು, ಮೈ ಭಯದಿಂದ ಜುಮೈಂದಿತು.

ಕುದುರೆಯ ಗಾಡಿ ಒಂದು ದೊಡ್ಡ ಹೋಟೆಲಿನ ಮುಂದೆ ನಿಂತಿತು. ಬಂದವರನ್ನು ಬರಮಾಡಿಕೊಳ್ಳುವುದಕ್ಕೆ ಗ್ರಿಮ್‌ವಿಗ್ ಸಿಧ್ಧವಾಗಿ ನಿಂತಿದ್ದ. ಬಂದವರನ್ನೆಲ್ಲಾ ಒಳಕ್ಕೆ ಕರೆದುಕೊಂಡು ಹೋದ. ಒಳಗೆ ಮಂಕ್ಕಿನ ಮುಖ ಕಂಡು ಆಲಿವರ್ ಭಯದಿಂದ ಚೀರಿದ. ಬ್ರೌನೆಲ್ಲಿ ಅವನನ್ನು ಸಮಾಧಾಸಗೊಳಿಸಿ, “ಹೆಡರಬೇಡ, ಆಲಿವರ್”. ಇವನು ಸಿನ್ನ ಮುಲ ಅಣ್ಣಿ” ಎಂದು ಹೇಳಿ, ಮಂಕ್ಕನ್ನು ಕುರಿತು “ಹೇಳು, ಹೇಳು, ನನಗೆ ಹೇಳಿದ ವಿಷಯವನ್ನೆಲ್ಲ ಇವರಿಗೂ ಹೇಳು” ಎಂದನು.

ಮುಂಕ್ಷ ಸಿಡಿಗುಟ್ಟಿತ್ತು “ನಮ್ಮ ತಂಡೆ ರೋಂ ನಗರದಲ್ಲಿ ಕಾಯಿಲೆ ಮಲಗಿದಾಗ, ನನ್ನ ತಾಯಿ, ಅದುವರೆಗೆ ಅವನನ್ನು ಆಗಲೆದ್ದವಳು, ಅಲ್ಲಿಗೆ ಹೋದಳು. ಹೋಗುವಾಗ ನನ್ನನ್ನೂ ಕರೆದುಕೊಂಡು ಹೋದಳು. ನಾವು ಹೋಗುವ ವೇళೆಗೆ ಅವನಿಗೆ ಪ್ರಜ್ಞ ತಪ್ಪಿತ್ತು, ನಮ್ಮ ಗುರುತೇ ಹತ್ತೆಲ್ಲ. ಮಾರನೆಯ ದಿನವೇ ಅವನು ಸತ್ತುಹೋದ. ಅದರೆ ಅವನ ಮೇಚಿನ ಒಳಗೆ ಎರಡು ಕಾಗದ ಇತ್ತು; ಅವನು ಕಾಯಿಲೆ ಮಲಗುವುದಕ್ಕೆ ಹಂಡಿನ ದಿವಸ ಬರೆದದ್ದು. ನಿನಗೆ, ಬ್ರೌನೆಲ್ಲೋಗೆ, ಬರೆದದ್ದು ಒಂದು; ಇನ್ನೊಂದು, ಈ ಆಲಿವರನ ತಾಯಿಗೆ ಬರೆದದ್ದು. ಇದಲ್ಲದೆ ಒಂದು ಮರಣಶಾಸನವೂ ಇತ್ತು. ಈ ಆಲಿವರನ ತಾಯಿಗೆ ಬರೆದ ಕಾಗದ ದಲ್ಲಿ, ಅಲ್ಲಲ್ಲೇ ಹೊಡಿದೂ ಹೊಡಿದೂ ತಿದ್ದಿ ಬರೆದು, ತಾನು ಬದುಕಿದ್ದರೆ ಅವಳಿಗೆ ಏನು ಮಾಡಬೇಕು ಎಂದಿದ್ದೇನೇ ಎಂಬುದನ್ನೆಲ್ಲಾ ವಿಶದವಾಗಿ

ವಿವರಿಸಿದ್ದು. ಅವನು ಅವಳಿಗೆ ಒಂದು ಪದಕವನ್ನೂ ಉಂಗುರವನ್ನೂ ಕೊಟ್ಟಿದ್ದನಂತೆ. ಅದನ್ನೂ ಆ ಕಾಗದವಲ್ಲಿ ಅವಳಿಗೆ ಜ್ಞಾಪಿಸಿದ್ದು” ಎಂದನು.

“ಅದಿರಲಿ. ಮರಣಶಾಸನದಲ್ಲಿ ಏನಿತ್ತು, ಹೇಳು” ಎಂದ, ಬ್ರೌನ್‌ನ್ನು.

ಮಂಕ್‌ ಮೌನವಾಗಿದ್ದು. ಆಗ ಬ್ರೌನ್‌ನ್ನು ಮುಂದೇನಾಯಿತು ಎಂಬುದನ್ನು ತಾನೇ ಹೇಳಿದ.

“ಆಲಿವರನ ತಾಯಿಗೆ ಏನು ಕಾಗದ ಬರೆದಿದ್ದನೋ ಅದಕ್ಕೆ ಅನುಸಾರವಾಗಿತ್ತು, ಆ ಮರಣಶಾಸನ. ಅಲ್ಲವೇ, ಮಂಕ್? ಅದರಲ್ಲಿ ನಿನಗೂ ನಿನ್ನ ತಾಯಿಗೂ ಎಂಟುನೂರು ವ್ಯಾಂಡುಗಳ ವರ್ಷಾರ್ಥನವನ್ನು ಕೊಟ್ಟು, ಉಳಿದುದನ್ನು ತನ್ನ ಎರಡನೆಯ ಹಂಡತಿಗೂ ಅವಳ ಮಗನಿಗೂ ಹಂಚಿದ್ದು. ಅಲ್ಲವೇ, ಮಂಕ್? ಆ ಮರಣಶಾಸನ ಎಲ್ಲಿ?”

“ನನ್ನ ತಾಯಿ ಅದನ್ನು ಸುಟ್ಟಿಹಾಕಿದಳು. ಅದರೆ ಆ ಕಾಗದ ಗಳನ್ನೂ ಇತರ ರುಚುವಾತುಗಳನ್ನೂ ಭದ್ರವಾಗಿಟ್ಟುಕೊಂಡಿದ್ದಳು.”

ಅನಂತರ ಬ್ರೌನ್‌ನ್ನು ಅಲ್ಲಿದ್ದ ಇತರರನ್ನು ಕುರಿತು “ಇದಾದ ಕೆಲವು ವರ್ಷಗಳ ಮೇಲೆ ಈ ಮಂಕ್‌ನ ತಾಯಿ ನನ್ನ ಹತ್ತಿರ ಬಂದು, ತನ್ನ ಮಗನ ದುಷ್ಟ ಚೀಷ್ಟಿಗಳನ್ನೆಲ್ಲಾ ಹೇಳಿಕೊಂಡಳು. ಇವನು ತನಗೆ ಹದಿನೆಂಟು ವರ್ಷವಾದಾಗ ತನ್ನ ತಾಯಿಯ ಹತ್ತಿರ ಇದ್ದ ಹಣಕಾಸು ನಗನಾಣ್ಯಗಳನ್ನೆಲ್ಲ ಕದ್ದು, ಜೂಜಿನಲ್ಲಿ ಸೋತು, ತನ್ನ ದುಂದುವೆಚ್ಚುದ ಸಾಲಗಳನ್ನು ತೀರಿಸಲಾರದೆ, ಲಂಡನ್‌ನಿಗೆ ಛಿಡಿಬಂದ. ಅಲ್ಲಿ ಎರಡು ವರ್ಷಗಳಾಗಿ ಎಲ್ಲಾ ರೀತಿಯ ಕಳ್ಳಿಕಾಕರ ಜೊತೆ ಸೇರಿ, ಮಾಡಬಾರದ ಅಕ್ಕತ್ಯಾಗಳನ್ನು ಮಾಡಿದ. ಇವನ ತಾಯಿ ಯಾವುದೋ ಫೋರ್‌ವಾದ ರೋಗಕ್ಕೆ ಗುರಿಯಾಗಿ. ತಾನು ಸಾಯುವ ವೋದಲು ಇವನನ್ನು ಸೋಡಿ ಸಾಯಬೇಕೆಂದು, ಇವನಿಗಾಗಿ ಎಲ್ಲೆಲ್ಲೊಂದು ಹುಡುಕಿ, ಕೊನೆಗೆ ಕಂಡುಹಿಡಿದು, ಇವನನ್ನು ತನ್ನೊಡನೆ ಘಾಸಿಗೆ ಕರೆದುಕೊಂಡು

ಹೋದಳು” ಎಂದು ತಿಳಿಸಿ, “ಮುಂದೆ ಏನಾಯಿತು, ಮಂಕ್ಕು?” ಎಂದು ಕೇಳಿದ.

ಮಂಕ್ಕು ಕತೆಯನ್ನು ಮುಂದುವರಿಸಿದ. “ಪ್ರಾರಿಸ್ತಿನಲ್ಲಿ ನನ್ನ ತಾಯಿ ಸತ್ತುಹೋದಳು. ಅದರೆ ಅವಳು ಸಾಯುವಾಗ ತನಗೆ ತಿಳಿದ್ದ ರಹಸ್ಯಗಳನ್ನೆಲ್ಲಾ ನನ್ನ ಕಿವಿಯಲ್ಲಿ ಚೇಳಿದಳು. ನಮ್ಮ ತಂದೆಯು ಎರಡನೆಯ ಹಂಡತಿಯು ಎಲ್ಲಿಯೋ ತೀರಿಕೊಂಡಳೆಂದು ತಿಳಿದು ಒಂದಿದ್ದರೂ ಅವಳಿಗೆ ಒಂದು ಮಂಗುವಾಗಿ, ಆ ಮಂಗು ಬದುಕಿತ್ತೆಂದೂ ನನ್ನ ತಾಯಿಗೆ ಗೊತ್ತಾಗಿತ್ತು. ಆ ಮಂಗು ಬದುಕಿದ್ದರೆ, ನಮ್ಮ ಕೈಗೆ ಬಂದ ಆಸ್ತಿ ನಮಗೆ ದಕ್ಕುವ ಹಾಗಿರಲ್ಲ. ಆದ್ದರಿಂದ ಆ ಮಂಗುವನ್ನು ಹೇಗಾದರೂ ಕಂಡುಹಿಡಿದು, ಅದನ್ನು ನಾಶಮಾಡುತ್ತೇನೆಂದು ನಾನು ನನ್ನ ತಾಯಿಗೆ ವಚನವನ್ನು ಕೊಟ್ಟೇ. ಅದರಂತೆಯೇ ಆ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಮಾಡಿದೆ. ಆ ಹಾಳು ನಾಜುನ್ನಿ ಬಾಯಿ ಮುಚ್ಚಿಕೊಂಡಿದ್ದಿದ್ದರೆ, ಈ ವೇಳೆಗೆ ನನ್ನ ಕೆಲಸ ಕೃಗೂಡುತ್ತಿತ್ತು.”

ಬ್ರೌನೆಲ್ಲಿ “ಹೋದು, ಹೋದು. ನೀನು ಫ್ರಾಗಿನ್ನಿನ ಸಹಾಯವನ್ನು ಕೊರಿ, ಅವನ ಮೂಲಕವಾಗಿ ಆಲಿವರನ ನಾಶವನ್ನು ಸಾಧಿಸಲು ಸರ್ವ ಸಾಹಸ ಮಾಡುತ್ತಿದ್ದೆಯೆಂಬುದನ್ನು ನಾ ಬಳ್ಳಿ” ಎಂದು ಹೇಳಿ, “ಆಲಿವರನ ತಾಯಿಯ ಪದಕವೂ ಉಂಗುರವೂ ಏನಾಯಿತು?” ಎಂದನು.

“ಆಲಿವರನ ತಾಯಿಯನ್ನು ಉಪಚರಿಸುತ್ತಿದ್ದ ದಾದಿಯ ಬಳಿಯಲ್ಲಿ ಅವು ಇದ್ದವು. ಅದನ್ನು ಆ ದಾದಿಯ ಕೈಯಿಂದ ಕದ್ದುಕೊಂಡವರು ನನಗೆ ಅದನ್ನು ಮಾರಿದರು” ಎಂದ, ಮಂಕ್ಕು.

ಆ ಸಮಯಕ್ಕೆ ಸರಿಯಾಗಿ ಗ್ರಿಮ್‌ವಿಗ್ ಬಂಬಲನ್ನೂ ಅವನ ಹೆಂಡತಿಯನ್ನೂ ಅಲ್ಲಿಗೆ ಕರೆದುಕೊಂಡು ಬಂದ.

“ಇವರೇ ತಾನೆ, ನಿನಗೆ ಆ ಪದಕವನ್ನೂ ಉಂಗುರವನ್ನೂ ಮಾರಿ ದವರು?” ಎಂದು ಬ್ರೌನೆಲ್ಲೀ ಮಂಕ್ಕುನ್ನು ಕೇಳಿದ.

“ಇವರೇ ಹೊಮ್ಮೆ” ಎಂದು ಮುಂಕ್ನ ಹೇಳಿದರೂ ಆ ಬಂಬಲ್ ದಂಪತೀಗಳು “ಇವನು ಯಾರೋ ನಮಗೆ ಗುರುತಿಲ್ಲ. ಯಾವ ಪದಕ? ಯಾವ ಉಂಗುರ?” ಎಂದು ಬಾಯಿಬಡಿದರು.

ಆದರೆ ಗ್ರಿಮ್‌ವಿಗ್ ಆವರ ಬಾಯಿ ಬಿಡಿಸುವುದಕ್ಕೆ ಚೇತಾದ ಸಾಕ್ಷೀ ಗಳನ್ನೇಲ್ಲಾ ಸಿಧ್ಯ ಪಡಿಸಿಕೊಂಡಿದ್ದು. ಅವನು ಕರೆದುಕೊಂಡು ಬಂದ ಇಬ್ಬರು ಮುತ್ತಮುದುಕಿರುತ್ತು ಬಂದು, “ಆ ಮುದಿ ದಾದಿ ಸತ್ತ ದಿವಸ ನೀವು ಮೆಲ್ಲಿಗೂ ವಾತನಾಡಲಿಲ್ಲ, ಬಾಗಿಲ ಬಿರುಕುಗಳನ್ನೂ ಮುಚ್ಚು ಲಿಲ್ಲ. ನಿಮ್ಮ ವಾತೆಲ್ಲ ನಮಗೆ ಕೇಳಿಸಿಹೋಯಿತು. ನೀವು ಆ ಮುದಿ ದಾದಿಯ ಕೈಯಿಂದ ಯಾವುದೋ ಒಂದು ಕಾಗದ ಕಿತ್ತುಕೊಳ್ಳಲಿಲ್ಲವೇ? ವಾರನೇಯ ದಿವಸ ಗರವಿ ಅಂಗಡಿಗೆ ನೀವು ಹೋಗಲಿಲ್ಲವೇ?” ಎಂದರು.

ಆ ವೇಳೆಗೆ ಗ್ರಿಮ್‌ವಿಗ್ ಗರವಿ ಅಂಗಡಿಯವನನ್ನೂ ಒಳಕ್ಕೆ ಕರೆದುಕೊಂಡು ಬಂದ. ಅವನ ಮುಖವನ್ನು ಸೋಡಿದಾಗ, ಬಂಬಲ್ “ಸರಿಯೆ. ಮುಂಕ್ನ ಇಟ್ಟ ಹೇಡಿಯಾಗಿ, ಎಲ್ಲವನ್ನೂ ಒಪ್ಪಿಕೊಂಡಿರುವುದಾದರೆ, ನಾನು ಏಕೆ ಯಾವುದನ್ನಾದರೂ ಮುಚ್ಚಿಡಬೇಕು? ಹೊಮ್ಮೆ, ನೀವು ತಿಳಿದಿರುವ ಹಾಗೆಯೇ ಆ ಪದಕವನ್ನೂ ಉಂಗುರವನ್ನೂ ನಾನು ಗರವಿ ಇಟ್ಟಿದ್ದು ನಿಜ, ವಾರಿದ್ದು ನಿಜ. ಆದರೆ ಅದೇನು ಪುನಃ ಸಿಮ್ಮ ಕೈಗೆ ಸಿಕ್ಕುವ ಹಾಗಿಲ್ಲ. ಏನು ವಾಡುತ್ತಿರಿ?” ಎಂದ.

“ಆಗಿಹೋದುದಕ್ಕೆ ಏನು ವಾಡುವುದು? ಆದರೆ ಮುಂದಿನೀವು ಇಂತಹ ಚೇಣ್ಪೆ ವಾಡದ ಹಾಗೆ ಸಿಮ್ಮನ್ನೂ ಇದುವರಿಗೆ ಇದ್ದ ಅಧಿಕಾರದಿಂದ ತೆಗೆದುಹಾಕಲಾಗಿದೆ” ಎಂದು ಬ್ರೌನ್‌ಲ್ಯಾ ಅವರನ್ನು ಕೊಟ್ಟಿಯಿಂದ ಆಚೆ ಕೆಳಿಸಿದ.

ಅನೆಂತರ ಬ್ರೌನ್‌ಲ್ಯಾ ರೋಸಿನ ಕೈಯನ್ನೂ ಒಡಿಮಿಕೊಂಡು, ಮಂಕ್ಕಿನ ಕಡೆ ತಿರುಗಿ, “ಈಕೆ ಯಾರು, ಗೋತ್ತಿ, ನಿನಗೆ?” ಎಂದು ಕೇಳಿ, “ಆಲಿವರನ ತಾಯಿಯ ತಂಡಿಗೆ ಇಬ್ಬರು ಹೆಣ್ಣುವುಕ್ಕೆಳಿದ್ದರು.

ಒಬ್ಬಳ ಕತೆಯನ್ನು ಇದುವರೆಗೆ ಹೇಳಿದ್ದೀರೆ. ಇನ್ನೊಂದು ಮಗು ಏನಾಯಿತು, ಗೊತ್ತೆ?” ಎಂದ.

ಅದಕ್ಕೆ ಮಂಕ್ರಾಂ “ಆ ಮಕ್ಕಳ ತಂಡಿ ಸತ್ತಾಗ, ಆ ಎರಡನೆಯ ಮಗುವನ್ನು ಯಾರೋ ಎತ್ತಿಕೊಂಡು ಬೆಳೆಸಿದರಂತೆ. ನನ್ನ ತಾಯಿ ಆ ವಿವಯವನ್ನು ತಿಳಿದು, ಒಂದು ವರ್ಷಕಾಲ ಹುಡುಕಾಡಿ ಆ ಮಗುವನ್ನು ಕಂಡು, ಆ ಮಗುವಿನ ದುರ್ಭಾವಾದ ಸ್ಥಿತಿಯನ್ನು ನೋಡಿ, ಅದು ಬದುಕುವ ಹಾಗಿಲ್ಲವೆಂದು ತೃಪ್ತಿಪಟ್ಟುಕೊಂಡಳು. ಅದರೆ ಯಾರೋ ಒಬ್ಬಳು ಹಣವಂತಳಾದ ಮುದುಕಿ, ಆ ಮಗುವನ್ನು ಕಂಡು, ಕನಿಕರದಿಂದ ಅದನ್ನು ತನ್ನ ಮನೆಗೆ ಕರೆದುಕೊಂಡುಹೋಗಿ ಪಾಲಿಸಿದಳಂತೆ. ಆ ಹುಡುಗಿಯನ್ನು ಅನೇಕ ವರ್ಷಕಾಲ ನಾನು ಪುನಃ ಕಾಣಲ್ಪಿಲ್ಲ” ಎಂದ.

“ಈಚಿಗೆ ಎಲ್ಲಾದರೂ ಕಂಡುದುಂಟಿಂಬೋ?”

“ಇದೋ, ಇವಕ್ಕೇ, ಈಗ ನಿನ್ನ ತೋಳನ ಮೇಲೆ ಬರಗಿಕೊಂಡಿ ರುವ ಈ ರೋಸ್; ಇವಕ್ಕೇ ಆ ಎರಡನೆಯ ಮಗಳು.”

ಮಂಕ್ರಾಂ ಹೀಗೆ ಹೇಳಿದೊಡನೆ ಆಲಿವರ್ ಓಡಿಹೋಗಿ, ಹೋಸನ್ನು ತಬ್ಬಿಕೊಂಡು ಸಂತೋಷದಿಂದ ಅತ್ಯಂತ ಬಿಟ್ಟಿರುತ್ತಾನೆ.

“ಹೌದು, ಇವಕ್ಕೇ ನಿನ್ನ ಚಿಕ್ಕಮೃತ್ತು” ಎಂದ, ಬ್ರೌನೆಲ್ಲಿ.

“ಇಲ್ಲ, ಇಲ್ಲ. ಇವಳನ್ನು ನಾನು ಚಿಕ್ಕಮೃತ್ತು ಎಂದು ಕರೆಯುವುದಿಲ್ಲ. ಇವಳು ನನ್ನ ಅಕ್ಕು” ಎಂದು ಆಲಿವರ್ ಸಂತೋಷದಿಂದ ಆಳುತ್ತಾ ಹೇಳಿದೆ.

ಆ ದೃಶ್ಯವನ್ನು ಕಂಡು, ಮಿಸೆಸ್ ಮೆಯ್ಲಿ, ಬ್ರೌನೆಲ್ಲಿ ಮುಂತಾದ ವರ ಕಣ್ಣು ಕೂಡ ತೇವವಾಯಿತು.

## ಇನ್ನು ಉಳಿದ ಕತೆ

ಇನ್ನು ಉಳಿದ ಕತೆ ಸ್ವಲ್ಪವೇ.

ಮುಟ್ಟಿದೊಡನೆಯೇ ತಾಯಿಯನ್ನು ತಿಂದುಕೊಂಡು ತಬ್ಬಲಿಯಾಗಿ, ಪಡಬಾರದ ಪಾಡುಪಟ್ಟು ಆಲಿವರ್ ಕಡೆಗೆ ತನ್ನ ತಂಡೆ ಬಿಟ್ಟುಹೋದ ಅಸ್ತಿಯನ್ನು ಪಡೆದು, ತನ್ನ ತಾಯಿಯ ತಂಗಿಯನ್ನು ಸೇರಿದನಷ್ಟೆ. ಇದಾದ ಮೂರು ತಿಂಗಳು ಕಳೆಯುವುದರೊಳಗಾಗಿ ವಿಸೆಸ್ ಮೆಯ್ಲಿಯ ಮಗನಾದ ಹ್ಯಾರಿ ಮೆಯ್ಲಿ ಎಂಬವನು ರೋಸನ್ನು ಮುದುವೆಮಾಡಿಕೊಂಡ. ವಿಸೆಸ್ ಮೆಯ್ಲಿ ತನ್ನ ಮಗ, ಸೋಸೆ ಇವರೊಡನೆ ಆಲಿವರನ ಆಭಿವೃದ್ಧಿಯಲ್ಲಿ ಆಸಕ್ತಿಖಾಗಿ ಸುಖವಾಗಿದ್ದ ಈ.

ಆಲಿವರನಿಗೆ ಕವ್ಯಕಾಲಿದಲ್ಲಿ ದಿಕ್ಕಾಗಿ ಸಿಂತು, ಅವನ ನಿಜಿಷ್ಟಿಯನ್ನೆಲ್ಲ ಶೋಧಿಸಿ, ಅವನನ್ನು ಇಷ್ಟಮುಟ್ಟಿಗೆ ಮುಂದಕ್ಕೆ ತಂದು ಬ್ರೌನೆಲ್ಲಿ, ಮಂಕ್ಸ್ ಕೂಡ ಆಲಿವರನ ಹಾಗೆಯೇ ತನ್ನ ಹಳೆಯ ಸ್ನೇಹಿತನ ಮಗನೆಂಬುದನ್ನು ನೆನೆದು, ಅಸ್ತಿಯಲ್ಲಿ ಅವನಿಗೂ ಅರ್ಥವನ್ನು ಕೊಡಿಸಿಕೊಟ್ಟಿ. ಮರಣಶಾಸನದ ಪ್ರಕಾರ ಅಸ್ತಿಯೆಲ್ಲವೂ ಆಲಿವರನಿಗೇ ಬರಬೇಕಾಗಿದ್ದರೂ, ಆಲಿವರ ತನ್ನ ಮಲಾಳ್ಳಿಗೆ ಅರ್ಥವನ್ನು ಕೊಡಲು ಸಂತೋಷದಿಂದ ಒಪ್ಪಿದನು. ಆದರೇನು? ನಾಯಿಬಾಲ ಎವ್ಯೂ ತೀಡಿದರೂ ಸೋಟ್ಟಿಗೇ! ಮಂಕ್ಸ್ ತನ್ನ ದೆಸರು ಬದಲುಮಾಡಿಕೊಂಡು, ಬೇರೆ ದೇಶಕ್ಕೆ ಹೋಗಿ, ತನ್ನ ಪಾಲಿಗೆ ಬಂದುದನ್ನೆಲ್ಲ ಅಪವ್ಯಯ ಮಾಡಿ, ಪುನಃ ಹಳೆಯ ಚಾಳಿಗೇ ಬಿದ್ದು, ಕೊನೆಗೆ ಸರೆಮನೆಯಲ್ಲಿ ಸತ್ತುಹೋದ.

ಆಲಿವರನ್ನು ಮಾತ್ರ ಬ್ರೌನೆಲ್ಲಿ ತನ್ನ ಸ್ವಂತ ಮಗನೆಂಬಂತೆ ಭಾವಿಸಿ, ಅವನನ್ನು ತನ್ನ ಮನೆಯಲ್ಲೇ ಇಟ್ಟಿಕೊಂಡ. ಅವನ ಮನೆ ವಿಸೆಸ್ ಮೆಯ್ಲಿಯ ಮನೆಯಿಂದ ಬಂದು ಮೈಲಿಯ ದೂರದಲ್ಲಿತ್ತು.

ಹಾಗಾಗಿ, ಅಲಿವರ್ ಆಗ ಆ ಮನೆಯಲ್ಲಿ, ಈಗ ಈ ಮನೆಯಲ್ಲಿ ಎಂಬಂತೆ ಎರಡೂ ಮನೆಗಳಲ್ಲಿ ಸುಖವಾಗಿದ್ದುನು.

ಆದರೆ ಆ ಉಳಿದವರ ಗತಿ ಏನಾಯಿತು? ಬಂಬಲ್ ಮತ್ತು ಅವನ ಹೆಂಡತಿ? ಅನಾಥಾಲಯದಲ್ಲಿ ತಮಗಿದ್ದ ಸಾಫ್ತನನನ್ನು ಕಚೇದುಕೊಂಡು, ಶೀರ ನಿರ್ಗತಿಕರಾಗಿ, ವೈಗೆ ಬಟ್ಟೆಯಿಲ್ಲದೆ, ಹೊಟ್ಟಿಗೆ ಕೂಳಿಲ್ಲದೆ, ಮೊದಲು ಯಾವ ಅನಾಥಾಲಯದಲ್ಲಿ ತಾವು ಮಕ್ಕಳನ್ನು ಪೀಡಿಸುತ್ತಿದ್ದರೋ ಅದೇ ಅಲಯಕ್ಕೆ ಅನಾಥರಾಗಿ ಬಂದು ಸೇರಿ, ನರಳ ನರಳ ಸತ್ತುಹೊದರು.

ಅಲಿವರನ್ನು ಪೀಡಿಸುತ್ತಿದ್ದ ನೋಹಾ ಕ್ಲೇ ಪ್ರೋಲ್ ಘ್ರಾಗಿನಿನ್ನು ಗೆವಿರುದ್ದವಾಗಿ ಸರಕಾರದ ಪರವಾಗಿ ಸಾಕ್ಷ್ಯಹೇಳಿ, ಘ್ರಾಗಿನ್ನು ನ್ನು ಗಲಿಗೇರಿ ಸುವುದಕ್ಕೆ ಸಹಾಯಮಾಡಿದ. ಆದಕ್ಕೂ ಸ್ನಾರ ನೋಹನಿಗೆ ಏನೂ ಶಿಕ್ಷೆಯಾಗದೆ, ಅವನ ಬಿಡುಗಡೆಯಾಯಿತು. ಮುಂದೆ ಅವನು ಏನಾದನೋ ಯಾರಿಗೂ ತಿಳಿಯಲಿಲ್ಲ.

ಕಳ್ಳುಕೊರಮು ಎಂದಿನಂತೆ ಯಾರ ಜೀಬನ್ನೋ ಕದಿಯುವುದಕ್ಕೆ ಹೋಗಿ, ಸಿಕ್ಕೆಬಿದ್ದ. ಆ ಕಾಲದಲ್ಲಿ ಹೀಗೆ ಕಳ್ಳುತನಮಾಡಿ ನಿಕ್ಕೆಕೊಂಡ ವರನ್ನು ಸಮುದ್ರದಾಳಿಗೆ ಗಡ್ಡಿಪಾರು ಮಾಡುತ್ತಿದ್ದರು. ಕಳ್ಳುಕೊರಮು ನಿಗೂ ಅದೇ ಗತಿಯಾಯಿತು.

ಆದರೆ, ಘ್ರಾಗಿನಿನ ಕೂಟಕ್ಕೆ ಸೇರಿದವರಲ್ಲಿಲ್ಲ ಚಾಲ್ರ್ ಬೇಟ್ಸ್ ಒಬ್ಬ ಮಾತ್ರ, ಸೈಕ್ಕಿನ ಗತಿ ಏನಾಯಿತೆಂಬುದನ್ನು ಕಣ್ಣಾರ ಕಂಡವನು, ತಾನು ಅದುವರಿಗೆ ನಡೆಸುತ್ತಿದ್ದ ಪಾಪಚೀವನಕ್ಕೆ ಭಯಪಟ್ಟಿ, ತನ್ನ ನಡತೆಯನ್ನು ತಿದಿಕೊಳ್ಳಲುಡಿಗಿದ. ಬಹುವಾಗಿ ಕಪ್ಪಪಟ್ಟಿ, ಕಡೆಗೆ ತಾನೂ ಒಬ್ಬ ಸಭ್ಯಗೃಹಸ್ಥನಾಗಿ, ಅಂದಿನಿಂದ ಸುಖವಾಗಿದ್ದ.

ಕಫಾನಾಯಕನಾದ ಅಲಿವರ್ ಅಂತೂ ತನ್ನ ಸಾಕುತಂದೆಯಾದ ಬ್ರೌನ್‌ಲೈವಿನ ನೇತ್ಯತ್ವದಲ್ಲಿ ತುಂಬ ವಿದ್ಯಾವಂತನಾಗಿ, ತುಂಬ ಬುದ್ಧಿ

ವಂತನಾಗಿ, ತನ್ನನ್ನು ಕರುಡೆಯಿಂದ ಕಾಪಾಡಿದ ದೈವವನ್ನು ಮರೆಯದೆ,  
ತನ್ನ ಸುತ್ತಮುತ್ತಿನವರೆಲ್ಲರನ್ನೂ ಅದೇ ರೀತಿಯ ಕರುಡೆಯಿಂದ  
ಕಾಣುತ್ತೆ, ತುಂಬು ಜೀವನವನ್ನು ಬಾಳಿ, ತನ್ನ ಆಯುಸ್ಸು ಮುಗಿದ  
ಮೇಲೆ ಭಗವಂತನ ಪಾದಾರವಿಂದವನ್ನು ಸೇರಿದನು.











